

"ರಾಕ್ನೊ" ಚದಾಂತ ಚಡ್ ಕೊಂಕ್ಣಿ ಲೋಕಾನ್ ವಾಚ್ಚೆಂ ಪತ್ರ್
 ವರ್ಗಣೆ: 1 ವರ್ಷಾಕ್: 250/-; ಪಾಂಚ್ ವರ್ಷಾಕ್: 1,000/- ಇಸ್ವಿವಾರಾಂಚಿ ದರ್:
 ರಂಗಾಳ್ ಪಾಣ್: ಸಗ್ಳೆಂ: ರು. 26,382/-; ಅರ್ಧಂ: ರು. 13,152/-; ಕಾಲ್ಟೆಂ: ರು. 6,474/-
 PCC: ಮುಕ್ಣೆಂ: ರು. 300/- +GST 5% ಪಾಟೆಂ: ರು. 225/- +GST 5% ಭತರ್ಲೆಂ: ರು. 150/- +GST 5%
 ಕಾಳೆಂ ಭವೆಂ B/W: ಸಗ್ಳೆಂ: ರು. 21,985/-; ಅರ್ಧಂ: ರು. 10,960/-; ಕಾಲ್ಟೆಂ: ರು. 5,395/-
 PCC: ಮುಕ್ಣೆಂ: ರು. 250/- +GST 5% ಪಾಟೆಂ: ರು. 188/- +GST 5% ಭತರ್ಲೆಂ: ರು. 125/- +GST 5%
 ಕ್ಲಾಸಿಫಾಯ್ಡ್ B/W: ರು. 250/- 20 ಸದ್ (ಚಡ್ಕಿಕ್ ಸದ್ಕಾಕ್ ರು. 10/-) + GST 5%
 ಆರ್ಗಾಂ ಬೆಣ್ಣಿಕ್: ಎಕಾಕ್ ರು. 350/- +GST 5%; ದೊನಾಂಕ್: ರು. 700/- +GST 5%
 25% ರಿಯಾಯ್ತಿ: ವಿದ್ಯಾರ್ಥಿ/ಕಾಳೆಂ ಭಲೆಪಾಂತ್, ಕೊಂಕ್ಣಿ ಫಿಲ್ಮ್, ನಾಟಕ್ ಜಾಯ್ತಾಂಕ್.
 ವರ್ಗಣೆ ವಾ ಜಾಯ್ತಾಂಚಿ ಪಯ್ಲಿ ರಾಕ್ನೊಚ್ಯಾ ಬ್ಯಾಂಕ್ ಖಾತ್ಯಾಕ್ ಭರ್ಪಾ ಉಪ್ರಾಂತ್
 ರಾಕ್ನೊ ದಪ್ಪರಾಕ್ (0824-2422426; 2444118, M: 9481760836) ಕಳಯಾತ್.
 Raknno Weekly, A/c: 4762500100235401, Karnataka Bank: Kodialbail, Mangalore, IFSC: KARB0000476.
CREATING OPINION AMONG KONKNNI PEOPLE

February 22-28, 2019 ◆ Vol. 81 ◆ Issue 09 ₹ 5/-

ಹೊ ವೇಳ್ ಝಜಾಚೊ?



ಕಿತ್ಲೆಶ್ಯಾ ಕುಟ್ಮಾಂನಿ ಭರ್ವಶ್ಯಾಚಿ ದಿವೆ ಪಾಲ್ವಲೆ, ಕಿತ್ಲೆಶ್ಯಾಂಚೊ ಆಶಾವಾದ್ ಉಣೊ ಜಾಲೊ ತೆಂಯ್ ವ್ಹಯ್. ಹ್ಯಾ ಘಡಿತಾ ವಿಶಿಂ ಖಂಡನ್ ಉಚಾರುನ್ ಸಗ್ಳ್ಯಾಂನಿ ಆಪ್ಲಿಂ ಭೊಗ್ಲಾಂ ಉಗ್ತಾಯ್ತಾಂತ್.

ಸುಮಾರ್ 350 ಸ್ಪೋಟಕಾಂ ವಾಪುನ್ ಉಗ್ವಾವಾದ್ ಚಿಂತ್ಪಾಚ್ಯಾ ಸುಮಾರ್ 20 ವರಾಂಚ್ಯಾ ಎಕಾ ಸ್ಥಳೀಯ್ ತರ್ನಾಟ್ಯಾನ್ ಅಸಲೆಂ ಕಾಮ್ ಕೆಲೆಂ. ಅಸಲಿ ದಾಡ್ ಹಿ ಪಯ್ಲಿ ನ್ಹಯ್. ಆದಿಂ ತಶೆಂ ಆತಾಂಚ್ಯಾ ಅಸಲ್ಯಾ ಘಡಿತಾ ವರ್ವಿಂ ಕಾಶ್ತೀರ್ ಭಾರತಾ ಥಾವ್ನ್ ಸ್ವತಂತ್ರ್ ಜಾಯ್ತ್, ಭದ್ರತೆ ಖಾತಿರ್ ವಾವುರ್ತಲೆ ಪಾಟಿಂ ಯೆತಿತ್ ಅಶೆಂ ಪ್ರತ್ಯೇಕತಾವಾದಿಂಚೆಂ ಚಿಂತ್ಪ್ ಆಸಾ ತರ್ ತೆಂ ಪುರ್ತೆಂ ಚುಕಿಚೆಂ. ಕಾಶ್ತೀರಾಂತ್ಲಾ ಕಾಂಯ್ ಲೋಕಾಕ್ ಭಾರತಾಚ್ಯಾ ಧೋರಣಾಂ ವಿಶಿಂ ಅಸಮಧಾನ್ ಅಸತ್ ತರ್ಯಿ ಅಸಲ್ಯಾ ವಾಯ್ ಕಾಮಾಂತ್ ಬುಡ್ಡಲ್ಯಾಂಕ್ ಆಸ್ಚೆಂ ಚಿಂತ್ಪ್, ಆಸ್ಚೊ ಆಧಾರ್ ವೆಗ್ಳೆಕ್ ರಿತಿಚೊ ಆನಿ ಧಳಾವ್ಯಾ ಲೋಕಾಚ್ಯಾ ಸಹಮತಾ ಭಾಯ್ಲೊ.

ಅಸಲ್ಯಾ ಘಡಿತಾ ಪಾಟ್ಲಾನ್ ಸರ್ಕಾರಾಕ್ ಆನಿ ಆಖ್ಯಾ ದೆಶಾಕ್ ಏಕ್ ನವ್ಯಾನ್ ಚಿಂತುನ್ ಪಳೆಜೆ ತೆಂ ಆಪೊವ್ಣೆಂ ಆಸಾ. ಕಾಶ್ತೀರಾಂತ್ಲಾ ಆಕಾಂತ್ವಾದಿಂಕ್, ಆಕಾಂತ್ವಾದಾಕ್ ನಾಸ್ ಕರ್ಪಾ ಚಿಂತ್ಪಾ ಆನಿ ವಾವ್ರಾ ಪಾಟ್ಲಾನ್ ಕಾಶ್ತೀರ್ ಭಾರತಾಂತ್ ಉರೊವ್ನ್ ಘೆಂವ್ಣೆಂ ಖರೆಂ ಪ್ರಯತ್ನ್ ಜಾಂವ್ಣೆಂ ಗರ್ಜೆಚೆಂ ಆಸಾ. ಹ್ಯಾ ವಾವ್ರಾಂತ್ ಕಾಶ್ತೀರಾಂತ್ಲಾ ವ್ಹಡ್ ಸಂಖ್ಯಾನ್ ಆಸ್ಚ್ಯಾ ಬರಾ ಮನಾಚ್ಯಾ ಮನ್ಶಾಂಕ್ ವಿಶ್ವಾಸಾಕ್ ಘೆಂವ್ಣೆಂ ಸೊಡುನ್ ತಾಂಚೆ ವಿಶಿಂ ದುಸ್ಮಾನ್ಯಾಯೆಚಿ ದಿಷ್ಟ್ ದವರ್ಚಿ, ಆಕಾಂತ್ವಾದಿ ಮ್ಹಣ್ ಖುಬ್ ತರ್ನಾಟ್ಯಾಂಕ್ ಲಗಾಡ್ ಕಾಡುಂಕ್ ಚಿಂತ್ಲೆಂಯ್ ವಾಯ್ಚಾಚೆಂ ಜಾಯ್ತ್. ತಲ್ವಾರ್ ಉಸಯ್ತಾನಾ, ಬಂದೂಕೆನ್ ಫಾರಾಯ್ತಾನಾ ಕಾಳಾಂತ್ಲೊ ದ್ವೇಷಾಚೊ ಉಜೊ ದಿಸ್ತಾ ಶಿವಾಯ್ ಪೆಲ್ಯಾಕ್ ಜಿಕ್ವುನ್ ಘೆಂವ್ಣೊ ಕಾಳಾಂತ್ಲೊ ಮೋಗ್ ಲಿಪ್ತಾ. ತಿತ್ಲೆಂಚ್ ನ್ಹಯ್ ಆಸ್ತಾಂ ಅಸಲ್ಯಾ ಫಾರಿಕ್ಪಣಾಚ್ಯಾ ವರ್ತನಾ ವರ್ವಿಂ ಆದಿಂ ತಶೆಂ ಆತಾಂ ಆಕಾಂತ್ವಾದ್ ವಿಸ್ತಾರ್ಲಾಂಕ್ ಕುಮ್ತೆ ಹಾತ್ ದಿಲ್ಲೆ ಬರಿಂ ಜಾತಾ, ಕಿತ್ಯಾಕ್ ತಾಂಕಾಂಯ್ ಜಾಯ್ ರಗ್ತಾವ್ಣಾಳ್, ಮಾರ್ಫಾರ್ ಆನಿ ನಿರಂತರ್ ನಾಸಮಾಧಾನ್.

ಮೂಳ್ವಾದಿ ಧಾರ್ಮಿಕ್ ಅಶಿರ್ ಚಿಂತ್ಪಾಚ್ಯಾ ರಾಜಕೀಯಾಂತ್ ಮೆತೆರ್ ಜಾಲ್ಲ್ಯಾಂಕ್ ಹೆಂ ಸಾದೆಂ ಸತ್ ಸಮ್ಜನಾ. ತಸಲ್ಯಾಂಚೆಂ ಚುಕಿಚೆಂ ಚಿಂತ್ಪ್ಚ್ ಸಗ್ಳ್ಯಾ ಭಾರತಾಚ್ಯಾ ಲೋಕಾಚೆಂ ಮ್ಹಣ್ ದಾಕೊಂವ್ಚೆ ಖಾತಿರ್ ಹ್ಯಾ ದಿಸಾಂನಿ ಪ್ರಯತ್ನ್ ಚಲ್ತಾ. ರಾಜಾಂವಾಂ ಪ್ರಾಸ್ ಚಡ್ ಭೊಗ್ಲಾಂನಿ ಫುಮಾರ್ ಜಾಲ್ಲ್ಯೆ ಭಾರತಾಚೆ

2019 ಫೆಬ್ರೆರ್ 14ವೆರ್ ಜಮ್ನು ಕಾಶ್ತೀರಾಚ್ಯಾ ಪುಲ್ವಾಮಾಂತ್ ಕೇಂದ್ರ್ ಪೊಲಿಸ್ ಪಂಗ್ಡಾಚ್ಯಾ ವಾಹನಾಂಚೆರ್ ದಾಡ್ ಜಾಲ್ಲ್ಯೆ ವರ್ವಿಂ 40 ಪ್ರಾಸ್ ಚಡ್ ಸೊಜೆರ್ ಮೆಲೆ. ವಿಶೇಸ್ ಭದ್ರತಿ ಆಸ್ಲಲ್ಯಾ ತಸಲ್ಯಾ ಪೊಲಿಸಾಂಚೆರ್ ಅಸಲಿ ದಾಡ್ ಜಾಲ್ಲ್ಯೆ ವಿಶಿಂ ದೇಶ್ ಭರ್ ಲೋಕ್ ಶೆರ್ಮೆವ್ನ್ ಚಿಂತುಂಕ್ ಲಾಗ್ಲೊ. ತಾಂಚೆ ವಿಶಿಂ ಭೊಗುಂಕ್ ಲಾಗ್ಲೊ.

ಮೂಡ್ ಬಿದ್ರಿ ಲಾಗ್ತಿಲ್ಲೆ ಶಿರ್ತಾಡಿ ಫಿರ್ಗಜೆಂತ್ ರಾಯ್ಕೆಂ ಆನಿ ಮೇರಿ ಮಾಗ್ಲೆನ್ ಪಿಂಟೊ ಹ್ಯಾ ಸಾದ್ಯಾ ಕಷ್ಟಿ ಶೆತ್ಕಾರಿ ಜೊಡ್ಯಾಕ್ 1939 ಮಾರ್ಚ್ 27ವೆರ್ ವಿಲಿಯಮ್ ಜಲ್ಮಲೊ. ಗಾಂವಾಂತ್ಲ್ಯಾ ಮುಳಾವ್ಯಾ ಶಿಕ್ಪಾ ಉಪ್ರಾಂತ್ 1960-ಂತ್ ಬಿ.ಎ. ಆನಿ 1963-ಂತ್ ಎಲ್.ಎಲ್.ಬಿ.

ಪದ್ವಿ ಜೊಡ್ಡಚ್ ಉಡುಪಿಚೊ ಪ್ರಸಿದ್ಧ್ ವಕೀಲ್ ಗ್ರೇಶನ್ ಸಿ. ರೇಗೊಚ್ಯಾ ಹಾತಾ ಖಾಲ್ ವಕಾಲತ್ ಸುರು ಕೆಲಿ. ರಾಜಕೀಯ್ ಶಾಸ್ತ್ರಾಂತ್ ಚಡ್ ಆಸಕ್ತ್ ಆಸ್ಲಲ್ಯಾನ್ ತಾಣೆಂ ದಾರ್ವಾಡ್ಚ್ಯಾ ಕರ್ನಾಟಕ್ ವಿಶ್ವವಿದ್ಯಾಲಯಾ ಥಾವ್ನ್ ಎಮ್.ಎ. ಪದ್ವೆತ್ತರ್ ಸನದ್ ಜೊಡ್ಲಿ. ಎಮ್.ಎ., ಎಲ್.ಎಲ್.ಬಿ. - ಡಿಗ್ರಿ ಜೊಡ್ಲಲೊ ಶಿರ್ತಾಡಿಚೊ ಪಯ್ಲೊ ವ್ಯಕ್ತಿ ಜಾಂವ್ಕ್ ಪಾವ್ಲೊ.

ಆಪ್ಲೆಂ ಭುರ್ಗ್ಯಾಪಣಾರ್ ಥಾವ್ನ್ ವಕ್ಲಾಂನಿ, ಭುಂಯ್ ಘೊಳ್ಚಾ ರಯ್ತಾಂನಿ, ಸಾಗೊಳೆಗಾರಾಂನಿ, ಧನ್ಯಾಂಚೆ-ಜಮೀನ್ದಾರಾಂಚೆ ಗುಲಾಮ್ ಜಾವ್ನ್ ಶೋಷಣಾಕ್, ಧರ್ಮಣೆಕ್, ಅನ್ಯಾಯ್, ಅನಿಶೆಕ್ ಬಲಿ ಜಾವ್ನ್ ದುಬ್ಳಿಕಾಯೆಂತ್ ಝರುನ್ ಮರ್ಚೆಂ ತಾಣೆಂ ಪಳಯಿಲ್ಲೆಂ. ಅಸಲ್ಯೆ ಸ್ಥಿತಿಕ್ ಪ್ರಮುಕ್ ಕಾರಣ್: ತಾಂಕಾಂ ಶಿಕಪ್ ನಾ ಆಸ್ಲೆಂ. ಅಸಲ್ಯಾಂಕ್ ಕುಮ್ತೆಚೊ ಜಾಂವ್ಕ್ ತಾಣೆಂ ಕಾನೂನ್ ಗಿನ್ಯಾನ್ ಜೊಡುನ್ ತ್ಯಾ ದುಬ್ಳಾ ಅಸಹಾಯಕ್ ಲೋಕಾಕ್ ನ್ಯಾಯ್ ಮೆಳಶೆಂ ಝುಜುಂಕ್ ನಿರ್ಧಾರ್ ಕೆಲ್ಲೊ.

1974-ಂತ್ ಕರ್ನಾಟಕಾಚೊ ಮುಕೆಲ್ ಮಂತ್ರಿ ದೇವರಾಜ್ ಅರಸಾನ್ ಭೂಸುಧಾರಣ್ ಮ್ಹಳ್ಳೆಂ ಏಕ್ ಕ್ರಾಂತಿಕಾರಿ ಕಾನೂನ್ ಜಾರಿಯೆಕ್ ಹಾಡ್ಲೆಂ. ತವಳ್ ವಕೀಲ್ ಶಿರ್ತಾಡಿ ವಿಲಿಯಮ್ ಪಿಂಟೊನ್ ಭೂಸುಧಾರಣ್ ಕಾನೂನಾಚೆ ಮಾಹೆತಿ ವಿಶಿಂ ಬರಯಿಲ್ಲ್ಯಾ ಲೇಕನಾಂಚಿ ಸಾಂಕಳ್ "ರಾಕ್ನೊ"ರ್ ಪರ್ಗಟ್ ಜಾಲಿ. ಕೊಂಕ್ಣಿಂತ್ ಆನಿ ಕನ್ನಡಾಂತ್ "ಕರ್ನಾಟಕ್ ಭೂಸುಧಾರಣ್ ಕಾನೂನ್" ಮ್ಹಳ್ಳೆ 'ರಾಕ್ನೊ' ಪ್ರಕಾಶನಾನ್ ಪರ್ಗಟ್ ಕೆಲ್ಲೆ ಕಡ್ಡಿಲೆಚ್ಯೊ 35,000 ಪ್ರತಿಯೊ ವಿಕುನ್ ಗೆಲ್ಯೊ. ಪಂಚಾಯತ್ ವ್ಯವಸ್ಥಾ ದ್ವಾರಿಂ ಅಧಿಕಾರಾಚೆಂ ವಿಕೇಂದ್ರೀಕರಣ್ ಜಾವ್ನ್ ಲೋಕಾಚ್ಯಾ ಹಾತಾಂಕ್ ಅಧಿಕಾರ್ ಮೆಳತ್ ಜಾಲ್ಯಾರ್ ಪ್ರಜಾಪ್ರಭುತ್ವಾಕ್ ಚಡ್ ಅರ್ಥ್ ಲಾಭ್ತಾ ಮ್ಹಳ್ಳೆಂ ಚಿಂತ್ಪ್ ಶಿರ್ತಾಡಿ ವಿಲಿಯಮ್ ಪಿಂಟೊಚೆಂ. ಹೆ ವಿಶಿಂ ಲೋಕಾಕ್ ಸಮ್ಜಣಿ ದಿಂವ್ಚೆ ಉದೆಶಿಂ ತಾಣೆಂ ಕನ್ನಡಾಂತ್ "ಜಿಲ್ಲಾ ಪರಿಷತ್, ಮಂಡಲ ಪಂಚಾಯತ್ ಕಾನೂನ್ ಆನಿ ರಾಜಕೀಯ್ ಜಾಗೃತಿ" ಮ್ಹಳ್ಳಾ ಲೇಕನಾಂಚಿ ಸಾಂಕಳ್ "ರಾಕ್ನೊ"ರ್ ಪರ್ಗಟ್ ಕೆಲಿ. 2006-ಂತ್

ದುಬ್ಳಾಂಚೊ ವಕೀಲ್ ಶಿರ್ತಾಡಿ ವಿಲಿಯಮ್ ಪಿಂಟೊ

ಸಾಮಾಜಿಕ್ ನ್ಯಾಯಾ ಪಾಸತ್, ದುಬ್ಳಾ ಧಾಕ್ಟಾಂಚ್ಯಾ ಧರ್ಮಣಿ ಆನಿ ಶೋಷಣ್ ಭೊಗ್ತಲ್ಯಾ ಲೋಕಾ ಪಾಸತ್ ಆಪ್ಲೆಂ ಜಿವಿತ್ ಸಮರ್ಪಿತ್ ಕೆಲ್ಲೊ ಶಿರ್ತಾಡಿ ವಿಲಿಯಮ್ ಪಿಂಟೊ (79) ಫೆಬ್ರೆರ್ 17ವೆರ್ ಅಂತರ್ದೊ.



ಪದ್ವಿ ಜೊಡ್ಡಚ್ ಉಡುಪಿಚೊ ಪ್ರಸಿದ್ಧ್ ವಕೀಲ್ ಗ್ರೇಶನ್ ಸಿ. ರೇಗೊಚ್ಯಾ ಹಾತಾ ಖಾಲ್ ವಕಾಲತ್ ಸುರು ಕೆಲಿ. ರಾಜಕೀಯ್ ಶಾಸ್ತ್ರಾಂತ್ ಚಡ್ ಆಸಕ್ತ್ ಆಸ್ಲಲ್ಯಾನ್ ತಾಣೆಂ ದಾರ್ವಾಡ್ಚ್ಯಾ ಕರ್ನಾಟಕ್ ವಿಶ್ವವಿದ್ಯಾಲಯಾ ಥಾವ್ನ್ ಎಮ್.ಎ. ಪದ್ವೆತ್ತರ್ ಸನದ್ ಜೊಡ್ಲಿ. ಎಮ್.ಎ., ಎಲ್.ಎಲ್.ಬಿ. - ಡಿಗ್ರಿ ಜೊಡ್ಲಲೊ ಶಿರ್ತಾಡಿಚೊ ಪಯ್ಲೊ ವ್ಯಕ್ತಿ ಜಾಂವ್ಕ್ ಪಾವ್ಲೊ.

ಆಪ್ಲೆಂ ಭುರ್ಗ್ಯಾಪಣಾರ್ ಥಾವ್ನ್ ವಕ್ಲಾಂನಿ, ಭುಂಯ್ ಘೊಳ್ಚಾ ರಯ್ತಾಂನಿ, ಸಾಗೊಳೆಗಾರಾಂನಿ, ಧನ್ಯಾಂಚೆ-ಜಮೀನ್ದಾರಾಂಚೆ ಗುಲಾಮ್ ಜಾವ್ನ್ ಶೋಷಣಾಕ್, ಧರ್ಮಣೆಕ್, ಅನ್ಯಾಯ್, ಅನಿಶೆಕ್ ಬಲಿ ಜಾವ್ನ್ ದುಬ್ಳಿಕಾಯೆಂತ್ ಝರುನ್ ಮರ್ಚೆಂ ತಾಣೆಂ ಪಳಯಿಲ್ಲೆಂ. ಅಸಲ್ಯೆ ಸ್ಥಿತಿಕ್ ಪ್ರಮುಕ್ ಕಾರಣ್: ತಾಂಕಾಂ ಶಿಕಪ್ ನಾ ಆಸ್ಲೆಂ. ಅಸಲ್ಯಾಂಕ್ ಕುಮ್ತೆಚೊ ಜಾಂವ್ಕ್ ತಾಣೆಂ ಕಾನೂನ್ ಗಿನ್ಯಾನ್ ಜೊಡುನ್ ತ್ಯಾ ದುಬ್ಳಾ ಅಸಹಾಯಕ್ ಲೋಕಾಕ್ ನ್ಯಾಯ್ ಮೆಳಶೆಂ ಝುಜುಂಕ್ ನಿರ್ಧಾರ್ ಕೆಲ್ಲೊ.

1974-ಂತ್ ಕರ್ನಾಟಕಾಚೊ ಮುಕೆಲ್ ಮಂತ್ರಿ ದೇವರಾಜ್ ಅರಸಾನ್ ಭೂಸುಧಾರಣ್ ಮ್ಹಳ್ಳೆಂ ಏಕ್ ಕ್ರಾಂತಿಕಾರಿ ಕಾನೂನ್ ಜಾರಿಯೆಕ್ ಹಾಡ್ಲೆಂ. ತವಳ್ ವಕೀಲ್ ಶಿರ್ತಾಡಿ ವಿಲಿಯಮ್ ಪಿಂಟೊನ್ ಭೂಸುಧಾರಣ್ ಕಾನೂನಾಚೆ ಮಾಹೆತಿ ವಿಶಿಂ ಬರಯಿಲ್ಲ್ಯಾ ಲೇಕನಾಂಚಿ ಸಾಂಕಳ್ "ರಾಕ್ನೊ"ರ್ ಪರ್ಗಟ್ ಜಾಲಿ. ಕೊಂಕ್ಣಿಂತ್ ಆನಿ ಕನ್ನಡಾಂತ್ "ಕರ್ನಾಟಕ್ ಭೂಸುಧಾರಣ್ ಕಾನೂನ್" ಮ್ಹಳ್ಳೆ 'ರಾಕ್ನೊ' ಪ್ರಕಾಶನಾನ್ ಪರ್ಗಟ್ ಕೆಲ್ಲೆ ಕಡ್ಡಿಲೆಚ್ಯೊ 35,000 ಪ್ರತಿಯೊ ವಿಕುನ್ ಗೆಲ್ಯೊ. ಪಂಚಾಯತ್ ವ್ಯವಸ್ಥಾ ದ್ವಾರಿಂ ಅಧಿಕಾರಾಚೆಂ ವಿಕೇಂದ್ರೀಕರಣ್ ಜಾವ್ನ್ ಲೋಕಾಚ್ಯಾ ಹಾತಾಂಕ್ ಅಧಿಕಾರ್ ಮೆಳತ್ ಜಾಲ್ಯಾರ್ ಪ್ರಜಾಪ್ರಭುತ್ವಾಕ್ ಚಡ್ ಅರ್ಥ್ ಲಾಭ್ತಾ ಮ್ಹಳ್ಳೆಂ ಚಿಂತ್ಪ್ ಶಿರ್ತಾಡಿ ವಿಲಿಯಮ್ ಪಿಂಟೊಚೆಂ. ಹೆ ವಿಶಿಂ ಲೋಕಾಕ್ ಸಮ್ಜಣಿ ದಿಂವ್ಚೆ ಉದೆಶಿಂ ತಾಣೆಂ ಕನ್ನಡಾಂತ್ "ಜಿಲ್ಲಾ ಪರಿಷತ್, ಮಂಡಲ ಪಂಚಾಯತ್ ಕಾನೂನ್ ಆನಿ ರಾಜಕೀಯ್ ಜಾಗೃತಿ" ಮ್ಹಳ್ಳಾ ಲೇಕನಾಂಚಿ ಸಾಂಕಳ್ "ರಾಕ್ನೊ"ರ್ ಪರ್ಗಟ್ ಕೆಲಿ. 2006-ಂತ್

→4

→4

PSORIASIS (ಸೋರಿಯಾಸಿಸ್)

ವ್ಹುಚ್ಯಾ ತಾಲ್ವೆರ್, ಕಾಣಾಂ ಪಾಟ್ಲಾನ್ ಜಾಂವ್ಣಾಂನಿ ದಾಟ್ ದಾಟ್ ಕಾತ್ ಉಬ್ಜೊಂಕ್ ಸುರು ಜಾಲ್ಲ್ಯಾ ಕೋರ್ ಪೊರೊಚ್ ಆನಿ ರಗ್ತಾಯಿ ವೆತಾ, ಕ್ರೀಮ್ ಲಾಯ್ತಾನಾಂ ಬರೆಂ ಜಾತಾ, ಪರತ್ ಪರಿಚ್ ಸುರು ಜಾತಾ, ಕಿಶೆಂ ಕರ್ತಾ?

ವಯ್ಚಾನ್ ಪಯ್ಲಿಂ ಹೆಂ ಕಿಶೆಂ ಆನಿ ಅಶೆಂ ಕಿತ್ಯಾಕ್ ಮ್ಹಣೊನ್ ಸಮ್ಜೊನ್ ಘೆವಯ್. Silvery Scale ದಾಟ್ (ಪರ್ಜಿಲ್ಯಾತ್ ಪರಿಂ) ಕೊಪ್ಪಾಂ ಆಸಾತ್ ತರ್ ಹೆಂ PSORIASIS ಜಾಂವ್ಕ್ ಪುರೊ. ಸಾ ತರ್ ಫಂಗಲ್ ವೊಸೊ ಜಾಂವ್ಕ್ ಪುರೊ. ಸಾರ್ಕಿ ತಪಾಸಣ್ ಗರ್ಜೆಚಿ.

ವಾಂವ್ PSORIASIS ಪೂರ್ವ್ ಆಸಾಂ ಪಾಟಿ ಸಾಂಗಾತಾ ಕಿಶೆಂ ಕರ್ತಾ?

PSORIASIS ಪಿಡಾ ಲಾಂವ್ ಕಾಳಾಚಿ ಪಿಡಾ, ತ್ಯಾ ದೆಕುನ್ ವಕ್ರಾಂ ಸಾಂಗಾತಾ ಪರ್ ವಿಶಯ್ ಮುಕಿಂತ್ ದವರ್ಚಿ. Omega-3 fatty Acid ಗುಣಿಯೊ PSORIASIS ಚಿಕಿತ್ಸೆಕ್ ಉಪ್ಯಾರ್ತಾತ್. Phototherapy ಜೀವಕೋಶಾಚೆಂ ವಾಡಾವಳಾಚಿ ಗತಿ ಉಣಿ-ಜಾಂವ್ಕ್ ಉಪ್ಯಾರ್ತಾತ್. ತಾಂಚೆಂ ಮಾಸ್ ಉಣಿಂ ಕರ್ಚೆಂ ಗರ್ಜೆಚೆಂ, ಮಾಸಿಕ್ ದವಾವ್ ನಿಯಂತ್ರಣಾಕ್ ಆಸ್ಚೆಂ ಬರೆಂ.

ಮೊಮಿಯೋಪಥಿಂತ್ ಪಾಕಾ ಕಿಶೆಂ ಉಪಾಯ್?

ಕಾಶಿಚಿ ಪಿಡೆಕ್ ಲಾಂವ್ ಕಾಳಾಚಿ ಚಿಕಿತ್ಸಾ ಅಶಿ ಗರ್ಜೆಚಿ. ತಪಾಸಣಿ ಉಪ್ರಾಂತ್, ವ್ಯಕ್ತಿಗತ್ ರಿತಿನ್ ಚಿಕಿತ್ಸಾ ಆರಂಭ್ ಕರ್ತಾ. ತ್ಯಾ ವ್ಯಕ್ತಿಕ್ Trigger ಜಾಂವ್ಚೆ

ಡಾ. ಶವೇತಾ

ಸಂದರ್ಭ್ ಆನಿ ವಾತಾವರಣ್ ಆಡವ್ನ್, ಸಾರ್ಕಿಂ ವಕ್ರಾಂ, ಸಾರ್ಕಾ ವರಾಪಾನ್ ಫಾಲಾನ್ ಪಿಡಾ ನಿರಂಜನಾಕ್ ಯೆತಾ, PSORIASIS ತವಳ್ ತವಳ್ ಉಪ್ಯಾಕ್ ಜಾಂವ್ಚೆ ದಿಸೊನ್ ಯೆತಾ. ಹೆಂ ಸರ್ವ್ ಮುಕಿಂತ್ ದವರ್ಚೆ ಚಿಕಿತ್ಸಾ ದಿಲ್ಲ್ಯಾರ್ ಫಲಾದಿಕ್ ಜಾತಲಿ.

FCH CLINIC

MANGALORE
Above Jimmys Market
Kadri

FIRST CHOICE HOMEOPATHY

UDUPI
Court Road
Opp. Hotel Usha

BANGALORE
542, 1st Main, Teachers Colony
Koramangala.

FOR APPOINTMENT
897 1564335 / 9731936120

HOME VISIT
For Elderly & Sick Patients
IN BANGALORE



ಸಂಪಾದಕ ಆನಿ ಪರ್ಗಟ್ಲಾರ್
ಬಾ ವಾಲೆರಿಯನ್ ಫೆರ್ನಾಂಡ್

RAKNNNO
WEEKLY

ಸಂಪಾದಕಾಚಿಂ ಉತ್ರಾಂ

ಘೊಡ್ಯಾಂ ಲಾಗಿಂ ಜಾಯ್ತೆಂ; ಜಾಯ್ತಾಂ ಲಾಗಿಂ ಭೊವ್ ಘೊಡೆಂ

ಪಾಟ್ಲಾ ವರಾಂನಿ ಕರ್ನಾಟಕಾಂತ್ಲಾ ಆನಿ ಚಡ್ ಕರುನ್ ಕರಾವಳ್ ಪ್ರದೇಶಾಂತ್ಲಾ ಲೊಕಾಕ್ ಮೊಗಾಚೊ ಆಸ್ಲೊ ಶಿರ್ತಾಡಿ ವಿಲಿಯಮ್ ಪಿಂಟೊ ಆತಾಂ ಆಮ್ಚೆ ಮಧೆಂ ನಾ. ಕೊಂಕ್ಣಿ, ಕನ್ನಡ್, ತುಳು, ಇಂಗ್ಲಿಷ್ ಅಸಲ್ಯೊ ಭಾಸೊ ವಾಪುನ್ ಲೊಕಾಕ್ ಸಂವಿಧಾನಾಚೆರ್ ಆಧಾರುನ್ ಕಾನುನಾಂಚಿ ವರಾಹೆತ್ ದಿವ್ನ್ ಸರ್ವ್ ಧರಾಂಚ್ಯಾ ಸಮುದಾಯಾಂಕ್ ತಾಣೆಂ ಜಾಗ್ರುತ್ ಕೆಲ್ಲೆ. ನಾಗರಿಕ್ ಹಕ್ಕಾಂ, ಸರ್ಕಾರಿ ಸವ್ಲತಾಯ್, ಸ್ತ್ರಿಯಾಂಚಿಂ ಹಕ್ಕಾಂ, ಕಾನುನ್, ಲೊಕಾಚ್ಯೆ ಹಾತಿಂ ಅಧಿಕಾರ್ ಅಸಲ್ಯಾ ಆನಿ ಹೆರ್ ಸಂಗಿಂನಿ ಉತ್ರಾನ್ ಆನಿ ಬರಾನ್ ತಾಚೊ ವಾವ್ರ್ ಪರ್ಜಳ್ತಾ. ಕರ್ನಾಟಕಾಂತ್ ಭೂಸುಧಾರಣ್ ಕಾನೂನ್ ಆಯ್ಲೆ ವೆಳಿಂ ಕೊಸ್ತಲ್ಯಾಂಕ್ ಭುಂಯ್ಲೆ ವ್ಹಡಿಲ್ ಜಾಂವ್ಚೆಂ ಭಾಗ್ ಮೆಳುಂಕ್ ಜಾಯ್ತಾ ಗೆಣಿ ವಕ್ಲಾಂಕ್ ತೊ ಪ್ರೇರಣ್ ಆನಿ ಕಾರಣ್ ಜಾಲಾ. ದುಬ್ಯಾ ಕೃಷಿಕ್ ಕುಟ್ಮಾಂತ್ಲಿಂ ಆಪ್ಲಿಂ ಪಾಳಾಂಮುಳಾಂ ವಳ್ಕುನ್, ಚಡ್ಕರುನ್ ಸಮಾಜೆಂತ್ ಮೆರೆರ್ ಆಸ್ಲಲ್ಯಾಂಕ್, ಶೋಷಣಾಕ್-ದಮ್ಪಣೆಕ್ ಬಲಿ ಜಾಲ್ಲ್ಯಾಂಕ್ ಕುಮ್ಕೆ ಹಾತ್ ದಿಂವ್ಕ್ ವಾವುರ್ಲಲ್ಯಾ ತಾಚೊ ಮುಕೆಲ್ ಇರಾದೊ ಸಮಾಧಾನ್, ಶಾಂತಿ ಆನಿ ನಿತಿನಾ ಭರಲಿ ಸಮಾಜ್ ರುತಾ ಕರ್ಚೊ ಹ್ಯಾ ತಾಚ್ಯಾ ವಾವ್ರಾಂತ್ 'ಸತ್ ಉಲಯ್ ಧರ್ಮ್ ಚಲಯ್' ತತ್ವಾಂಚೆರ್ ಚಲ್ಚೊ 'ರಾಕ್ಲೊ'ನಯಿ ತಾಕಾ ಆಧಾರ್ ಆನಿ ಸಾಂಗಾತ್ ದಿಲಾ. ಜೊ ಶೆವಟ್ ದವುನ್ ತೊ ವಾವುರ್ಲೊ ತಸಲ್ಯಾಚ್ ವಾವ್ರಾಂತ್ ನಿರಂತರ್ ಮೆರೆರ್ ಜಾವ್ನ್ ಉರುಂಕ್ ತಾಚ್ಯಾ ಅಭಿಮಾನಿಂಕ್ ತೊ ಏಕ್ ನಮುನೊ ಜಾಲಾ. ಫೆಬ್ರೆ 17ವೆರ್ ದೆವಾಧಿನ್ ಜಾಲ್ಲ್ಯಾ ಹ್ಯಾ ಮಾನಸಾಕ್ ಸಾಸ್ಣಾಚೊ ವಿಶೆವ್ ಮೆಳುಂ. ಸದಾಂ ತಾಚ್ಯಾ ಕಾಳ್ಜಾಚ್ಯಾ ಕೊನ್ಯಾಂತ್ಲಿ ಆಶಾ ಕಶಿ ಆಸ್ಲೊ ವಿಷಯ್ ತಾಚ್ಯಾ ಮಾನಾಕ್ ಹಾಂಗಾ ಸಂಪಾದಕಾಚಿಂ ಉತ್ರಾಂ ಕಶಿಂ ದಿಲಾ.

ಪವಿತ್ರ್ ಪುಸ್ತಕಾಂತ್ ದಿಲಾ ತ್ಯಾ ರಚ್ಣೆಚ್ಯಾ ವಿವರಾಂತ್ ಆಸಾ ತಶೆಂ ಜೆಂ ಆಪ್ಲೆಂ ರಚ್ಣೆಂ ತೆಂ ಸಗ್ಳೆಂ ದೆವಾಕ್ ಬರೆಂ ದಿಸ್ಲೆಂ. ಮನಿಸ್ ದೆವಾಚ್ಯೆ ರಚ್ಣೆಚೊ ಕುರೊವ್. ದಾದ್ಲ್ಯಾನ್ ತಶೆಂ ಸ್ತ್ರಿಯೆನ್ ಸಗ್ಳೆ ರಚ್ಣಾ ಆಪ್ಲ್ಯಾ ಬರಾಕ್ ವಾಪುನ್ ಜಿಯೆಂವ್ಕ್ ಜಾಯ್ ಮ್ಹಣ್ ದೆವಾಚಿ ಖುಶಿ ಜಾಲಿ. ದೆವಾನ್ ಆಪ್ಲ್ಯಾ ಸಾರ್ಕಾನ್ ಆನಿ ರುಪಾನ್ ಮನ್ಯಾಂಕ್ ರಚ್ಣೆಲಿಂ ಆಸ್ತಾಂ ತಾಣಿಂ ಎಕಾಮೆಕಾಚ್ಯಾ ಬರೆಪಣಾ ಖಾತಿರಾಯಿ ಆಸುಂಕ್ಚ್ ಜಾಯ್ ಅಶೆಂ ವೆಗ್ಳೆಂಚ್ ಸಾಂಗ್ಲಿ ಗರ್ಜ್ ದಿಸ್ಲಿ ನಾ ಜಾಯ್.

ಜೆಂ ದೇವ್ ಆಶೆಲೊ ತೆಂ ಆಜ್ ಪಳೆಂವ್ಕ್ ಮೆಳ್ತಾ ಅಶೆಂ ನ್ಹಯ್. ಆಪ್ಲೆ ಬುದ್ಧಂತಾಯೆನ್ ಮನ್ಯಾನ್ ವ್ಹಡ್ ವ್ಹಡ್ ಕಾರ್ಭಾರಾಂ ಕೆಲ್ಯಾಂತ್ ವ್ಹಯ್ ತರಾಯಿ ರಚ್ಣಾರಾಚಿ ಖುಶಿ ಸಮ್ಜುಂಕ್ ಮನಿಸ್ ಚುಕ್ಲೆಲೆ ವರ್ವಿಂ ಸಗ್ಳೆ ಪೃಥ್ವಿಚ್ ರುದಾನ್ ಕರುನ್ ಆಸಾ ಮ್ಹಣ್ ಪಾಪಾ ಫ್ರಾನ್ಸಿಸ್ ಸಾಂಗ್ತಾ. ಆಪ್ಲಿ ಪೃಥ್ವಿ ಆಜುನ್ ಚಡ್ ಸೊಬೊಂವ್ಚೆಂ ಸೊಡುನ್ ತಿ ಏಕ್ ಕೊಯ್ತಾಚಿ ರಾಸ್ ಕಶಿ ಕರುಂಕ್ ಮನಿಸ್ ಪಾಟಿಂ ಸರುಂಕ್ ನಾ. ಸಂಪನ್ಮುಳಾಂಚೊ ವಾಪರ್ ಖುಬ್ ಸ್ವಾರ್ಥಾನ್ ಭರಲೊ ಜಾಲಾ ಆನಿ ದೆಕುನ್ ದೆವಾನ್ ಸಕ್ಮಾಂ ಖಾತಿರ್ ದಿಲ್ಲೆಂ ತೆಂ ಆತಾಂ ಭೊವ್ ಘೊಡ್ಯಾಂಚೆಚ್ ಹಾತಿಂ ಆಸಾ. ಹಾಕಾ ಲಾಗುನ್ ಸಂಸಾರ್ ಭರ್ ಸಾಮಾಜಿಕ್, ಆರ್ಥಿಕ್, ನೀತ್ ಆನಿ ಹೆರ್ ಶೆತಾಂನಿ ಘುಸ್ಪಡ್ ಆನಿ ಘರ್ಷಣ್ ಚಡ್ಲಾಂ.

ಆತಾಂ ಮನಿಸ್ ಜಿಯೆತಾನಾ ಎಕ್ಲೆ ರಿತಿಚಿಂ ಫುಗಾಸಾಂವ್ ಭರಲೆಂ ಆಸಾ. ಮ್ಹೆಳ್ಲೆಲೆ ವಾರೆಂ ಆನಿ ಉದಕ್, ಕಾಬಾರ್ ಜಾವ್ನ್ ಯೆತಾತ್ ತಿಂ

ಸಂಯ್ಜಿಕ್ ಸಂಪನ್ಮುಳಾಂ, ನಾ ಪುರ್ತಿ ನಿತಳಾಯೆಚಿ ಮಾಂಡಾವಳ್ ಆನಿ ನಾಪುರ್ತಿ ವಸ್ತೆ ವ್ಯವಸ್ಥಾ ಹ್ಯಾ ಸಕ್ಮಾಕ್ ಲಾಗುನ್ ಸಂಸಾರಾಂತ್ ಖುಬ್ ಮನ್ಯಾಂ ಕಷ್ಟಾಂತ್ ಆಸಾತ್. ಹ್ಯಾ ಸಂಸಾರಾಂತ್ 820 ಮಿಲಿಯ ಪ್ರಾಸ್ ಚಡ್ ಲೋಕ್ ಭುಕೆಕ್ ಲಾಗುನ್ ಆನಿ ಘಟಾಯೆಚೆಂ ಖಾಣ್ ನಾಸ್ತಾಂ ಕಷ್ಟಾಂತ್ ಆಸಾತ್. ತಿಂ ಚಡ್ ಕರುನ್ ಗ್ರಾಮೀಣ್ ಪ್ರದೇಶಾಂನಿ ಆಸುನ್ ಖಾಣ್ ತಯಾರ್ ಕರ್ಚ್ಯಾ ವಾವ್ರಾಂತ್ ಆನಿ ಶೆತಾಚ್ಯಾ ವಾವ್ರಾಂತ್ ಮೆರೆರ್ ಜಾಲ್ಲಿಂ ಆಸಾತ್. ಖಾಣ್ ತಯಾರ್ ಕರ್ಚ್ಯಾಂನಿ ಆಪ್ಲೆ ದುಬ್ಳಿಕಾಯೆಕ್ ಲಾಗುನ್ ಆಪ್ಲಿ ಭುಕ್ ಮಾರುನ್ ಜಿಯೆಂವ್ಚೆಂ ಪಡ್ತಾ!

ಭಾರತಾಂತ್ 2011 ವರಾಂತ್ 60% ಲೋಕ್ ಮ್ಹಣ್ಣೆ 763 ಮಿಲಿಯನ್ ಲೋಕ್ ದುಬ್ಳಿಕಾಯೆಚ್ಯಾ ಗಿಟಾ ಸಕ್ಲಾ ಆಸ್ಲೊ. 2018 ವರಾಕ್ ಪಾವ್ತಾನಾ ಫಕತ್ 28% ಲೋಕ್ ತಸೊ ಆಸಾ ಮ್ಹಣ್ ಸರ್ಕಾರಿ ಲೆಕಾಂ ಸಾಂಗ್ತಾತ್. ಪೂಣ್ ದುಬ್ಳಿಕಾಯೆಚೊ ಗೀಟ್ ಮೇಜ್‌ಮಾಪ್ ಕರ್ಚ್ಯಾ ಅಂತರ್ ರಾಷ್ಟ್ರೀಯ್ ಲೆಕಾಚ್ಯಾ 1.25 ಡೊಲರ್ ಮ್ಹಣ್ ಪಳೆಲ್ಯಾರ್ ಹಾಂಗಾ 40% ದುಬ್ಳಿಂ ಆಸಾತ್. ತಸಲ್ಯಾಂಚಿ ದಿಸಾಚಿ ಜೋಡ್ ಶೆರಾಂತ್ 33 ರುಪಯ್, ಹಳ್ಳೆಂತ್ 27 ರುಪಯ್ ಪ್ರಾಸ್ ಉಣಿ. ಹ್ಯೆ ದಿಸ್ಪಡ್ಲೆ ಜೊಡಿಂತ್ ಥಾವ್ನ್ ತಾಣಿಂ ಖಾಣ್, ವಸ್ತಿ, ಮುಸ್ತಾಯ್ಕಿ, ಶಿಕಪ್, ವಕತ್, ನಿತಳಾಯ್ ಆನಿ ಹೆರ್ ಗರ್ಜೊ ಪುರ್ತೊ ಕರುಂಕ್ ಜಾಯ್. ಮನ್ಯಾ ಅಭಿವೃದ್ಧಿಂತ್ 188 ರಾಷ್ಟ್ರಾಂ ಪಯ್ಕಿ 131ವ್ಯಾ ಸ್ಥಾನಾರ್ ಆಸುನ್ 2020 ವರಾಚ್ಯೆ ವೆಳಿಂ ಸಂಸಾರಾಂತ್ ವ್ಹಡ್ ಸಕತ್ ಸುಪರ್ ಪವರ್ ಜಾಂವ್ಕ್ ಆಸ್ಚ್ಯಾ ಭಾರತಾಂತ್ ಆತಾಂ ಸಂಸಾರಾಂತ್ಲಾ ದುಬ್ಳಾಂ ಪಯ್ಕಿ ತಿನಾಂತ್ಲೊ ಏಕ್ ವಾಂಟೊ ದುಬ್ಳಿಂ ಆಸಾತ್.

2014 ವರಾಚೊ ವರ್ಲ್ಡ್ ವೆಲ್ತ್ ರಿಪೊರ್ಟ್ ಸಾಂಗ್ತಾ ತಶೆಂ 2000 ವರಾ ಭಾರತಾಚ್ಯಾ 1% ಲೊಕಾ ಲಾಗಿಂ ದೆಶಾಚಿ 37% ಸಂಪತ್ತಿ ಆಸ್ಲಿ. 2014 ವರಾ ತಾಂಚಿ ಸಂಪತ್ತಿ 49% ಜಾಲ್ಲಿ ಆನಿ 2018 ವರಾಚ್ಯೆ ಆಕೆರಿಕ್ ತಿ 55% ಜಾಲ್ಯಾ. ಭಾರತಾಂತ್ ಸುಮಾರ್ 10% ಭೊವ್ ಗ್ರೆಸ್ತಾಂ ಲಾಗಿಂ ಹಾಂಗಾಚಿ 63% ಸಂಪತ್ತಿ ಆಸಾ ತೆಂ ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್ ಸಮಿಕ್ಷೆಂತ್ ಪರ್ಗಟ್ ಜಾಲಾಂ.

ಸಂಸಾರಾಂತ್ಲಿ 90% ಪ್ರಾಸ್ ಚಡ್ ಸಂಪತ್ತಿ ಆಪ್ಲ್ಯಾ ಥಂಯ್ ದವರ್ನ್ ಘೆತ್ಲಲ್ಯಾ 10% 'ವ್ಹಡ್' ಮನ್ಯಾಂ ಪಾಟ್ಲಾನ್ ಸರ್ಕಾರ್, ಏಕ್ ಸಂಸ್ಕೊ ಕಶೆ ವಾಡ್ಲೆ ಧರ್ಮ್, ವೆವೆಗ್ಳೆ ಸಂಸ್ಥೆ ಆನಿ ಪ್ರಭಾವಿತ್ ಮನಿಸ್ ಆಸಾತ್ ತೆಂ ಪಳೆಂವ್ಕ್ ದಿಸ್ತಾ. "ತುಮ್ಚೆ ಮಧೆಂ ತಶೆಂ ಜಾಯ್ತಾಯೆ" ಮ್ಹಳ್ಳಿಂ ಜೆಜುಚಿಂ ಉತ್ರಾಂ ಆಟಾಪ್ಲಲೆಂ ಪುಸ್ತಕ್ ಆಪ್ಣಾಕ್ ಪವಿತ್ರ್ ಪುಸ್ತಕ್ ಮ್ಹಣ್ ವೆಂಗುನ್ ಆಸ್ಲಲ್ಯಾಂಕ್ ಆಸ್ಚಿ ಭುಂಯ್, ತಾಂಚಿ ಸಂಸ್ಥೆ, ಬಾಂದ್ಪಾಂ, ದೇವ್‌ಮಂದಿರಾಂ, ತಾಂಕಾಂ ಆಸಾ ತೊ ಸಾಂಗಾತ್ ಹೆಂ ಸಗ್ಳೆಂ ತಾಂಕಾಂ ಬೊಟ್ ದಾಕೊವ್ನ್ ಆಸಾ ತೆಂ ಸತ್. ದುಬ್ಳಾಂಕ್ ಘೊಡೆಂ ದಾನ್ ದಿಲ್ಲ್ಯಾಂತ್ ಪೆಲ್ಯಾಚಿ ಸೆವಾ ಆನಿ ರಚ್ಣಾರಾಚಿ ಖುಶಿ ಪುರ್ತಿ ಕರುನ್ ಆಸಾಂವ್ ಮ್ಹಳ್ಳೆಂ ಚಿಂತಪ್ ಜಾಯ್ತಾಂಕ್ ಧಾದೊಸ್ತಾಯ್ ದಿತಾ ಆಸತ್. ಪೂಣ್ ಹ್ಯಾ ಸಕ್ಮಾಚೊ ಫಳ್ ಕಸೊ "ದುಬ್ಳಿಂ ಸದಾಂಚ್ ತುಮ್ಚೆ ಮಧೆಂ ಆಸ್ತಲಿಂ" ತಿಂ ಉತ್ರಾಂ ಖರಿಂ ಕರುಂಕ್ ವಾವ್ರ್ ಜಾತಾ? ಕಿತ್ಯಾಕ್ ಜಾಂಚ್ಯೆ ಲಾಗಿಂ ಆಸಾ ತಾಂಕಾಂ ಆಜುನ್ ಚಡ್ ಆನಿ ಚಡ್ ಅವ್ಯಾಸ್ ಉಗ್ಣೆ ಜಾಲ್ಯಾತ್ ಆನಿ ಜಾಂಚ್ಯೆ ಲಾಗಿಂ ನಾ ತಾಂಚ್ಯೆ ಲಾಗ್ಣೆಂ ಘೊಡೆಂಯ್ ಕಾಡುನ್ ವ್ಹರುಂಕ್ ಲಾಗ್ತಾತ್. ಅಶೆಂ ಗ್ರೆಸ್ತಾಂ ಆಜುನ್ ಗ್ರೆಸ್ತ್ ಜಾತಾನಾ ದುಬ್ಳಿಂ ಆಜುನ್ ದುಬ್ಳಿಂ ಜಾಲ್ಲಿಂಚ್ ಆಸಾತ್.



ಸಾದ್ಯಾ ಕಾಳಾಚೊ ಆಚ್ಛೊ ಆಯ್ತಾರ್ (C) 03 ಮಾರ್ಚ್ 2019
ವಾಚಪ್: I: ಶಿರಾ 27:5-8 II: 1 ಕೊರಿಂ 15:54-58
ಕೀರ್ತನ್: 91 ಸುವಾರ್ತಾ: ಲೂಕ್ 6:39-45

ಸಾರ್ಕೆ ವಾಟೆನ್ ಪಯ್ಣ್

●ಪೆಲ್ಯಾಕ್ ಬೂದ್‌ಬಾಳ್ ಸಾಂಗ್ಲಿ, ಪೆಲ್ಯಾಚ್ಯೊ ಚುಕಿ ದಾಕೊವ್ನ್ ದಿಂವ್ಚ್ಯಾ, ಪೆಲ್ಯಾಕ್ ವೆವೆಗ್ಳೆ ರಿತಿನ್ ಚುಕಿದಾರ್ ಕರ್ಚೆಂ ಮನ್ಯಾಚ್ಯೆ ಕಾಲೆತಿಂತ್ ಆಸಾ. ಘೊಡ್ಯಾಂ ಲಾಗಿಂ ಹೆಂ ಚಡ್ ಪ್ರಮಾಣಾರ್ ಆಸಾ ತರ್ ಹೆರಾಂ ಲಾಗಿಂ ಉಣೆಂ ಮನ್ಯಾಚೊ ಅಸಲೊ ಗೂಣ್ ಸಾರ್ಕೊ ಕೆಲ್ಯಾ ಬಗರ್ ಎಕ್ಲ್ಯಾನ್ ಪೆಲ್ಯಾಚೊ ಖರೆಪಣಿಂ ಮೋಗ್ ಕರುಂಕ್ ಜಾಯ್ನಾ ತೆಂ ಜೆಜು ಕ್ರಿಸ್ತ್ ಆಪ್ಲ್ಯಾ ಶಿಸಾಂಕ್ ದಾಕೊವ್ನ್ ದಿತಾ. ಆಯ್ಕೆ ಸುವಾರ್ತೆಂತ್ಲಾ ವೊಪಾರಿಂನಿ ದಿಲ್ಲಿ ಶಿಕೊವ್ಣಾ ಹೆಂ ಸ್ಪಷ್ಟ್ ಕರ್ತಾ.

●ಆಪ್ಲ್ಯಾ ಜಿವಿತಾಂತ್ ಹಜಾರ್ ಚುಕಿ ಘೆವ್ನ್ ಆಸ್ಲೆಂ ಮ್ಹಳ್ಳಾರ್ ಆಪ್ಲಿ ಜಿವಿತಾ ದಿಷ್ಟ್ ಹೊಗ್ಡಾಂವ್ಚಿ, ಸರ್ಗಿಂಚಿ ವಾಟ್ ಸಾಂಡ್ಲಿ ಮ್ಹಳ್ಳೆಂ ಜೆಜು ಸ್ಪಷ್ಟ್ ಕರ್ತಾ. ದಿಷ್ಟ್ ನಾತ್ಲಲ್ಯಾ ಎಕ್ಲ್ಯಾನ್ ಆನೈಕಾ ಕುರ್ಡ್ಯಾಕ್ ವಾಟ್ ವ್ಹರಿ ಮ್ಹಳ್ಳಾರ್ ದೊಗಾಂಯ್ ಜಣಾಂನಿ ಚೂಕ್ ವಾಟೆನ್ ವೆಚೆಂ ವಾ ಘೊಂಡಾಂತ್ ಪಡ್ಲೆಂ ತೆಂ ಖಂಡಿತ್. ಹೆಂ ಚಡ್ ಕರುನ್ ಸಮುದಾಯಾಚ್ಯಾ ಆನಿ ಹೆರ್ ಮುಕೆಲ್ಯಾಂಕ್ ಲಾಗ್ತಾ. ತಾಣೆಂ ಸಾರ್ಕೆ ದಿಷ್ಟಿಚೆ ಆನಿ ತಶೆಂಚ್ ಪಯ್ಣ್ ದಿಷ್ಟಿಚೆ ಜಾವ್ನ್ ಆಸುಂಕ್ ಜಾಯ್. ತೆದ್ನಾಂ ಮಾತ್, ತಾಂಚ್ಯಾನ್ ಹೆರಾಂಕ್ ಸಾರ್ಕೆಂ ಮುಕೆಲ್ಪಣ್ ದಿಂವ್ಕ್ ಜಾತಾ.

●ಪೆಲ್ಯಾಚ್ಯೊ ಚುಕಿ ಸೊದ್ಲಲ್ಯಾಂನಿ, ಪೆಲ್ಯಾಕ್ ಬೂದ್ ಸಾಂಗ್ಲಲ್ಯಾಂನಿ ಪಯ್ಣ್ ಪಯ್ಣಿಂ ಆಪ್ಲ್ಯಾ ಜಿವಿತಾಂತ್ ನಿರ್ದೊಶಿ ಜಾಂವ್ಕ್ ಪಳೆಚೆ. ಪೆಲ್ಯಾಕ್ ಜಿವಿತಾ ದೆಕಿನ್ ಬರೆಂ ಲಿಸಾಂವ್ ದಿಂವ್ಚೆಂ ಆಪ್ಲೆ ಶಿಕೊವ್ಣೆ ವರ್ವಿಂ ಲಿಸಾಂವ್ ದಿಂವ್ಚ್ಯಾಕ್ಯಾಯಿ ಚಡ್ ಪರಿಣಾಮಾಚೆಂ ಜಾತಾ. ಹಾಂವ್ ಬರೊ ಜಾಲ್ಯಾರ್ ಗಾಂವ್ ಬರೊ ಮ್ಹಳ್ಳೆಂ ತತ್ವಯಿ ಹಾಂಗಾ ಲಾಗ್ತಾ.

●ರೂಕ್ ಆನಿ ಫಳ್ ಹಾಂಚಿ ಸರ್ ದಿವ್ನ್ ಜೆಜು ದಾಕಯ್ತಾ ತೆಂ ಲಿಸಾಂವ್ ಖುಬ್ ಅರ್ಥಾಭರಿತ್. ಬರ್ಯಾ ರುಕಾನ್ ಆನಿ ವಾಯ್ವಾ ರುಕಾನ್ ದಿಂವ್ಚಿಂ ಫಳಾಂ ಏಕ್‌ರುಪಾಚಿಂ ಆಸನಾಂತ್ ಆನಿ ತಶೆಂಚ್ ವೆವೆಗ್ಳಾ ರುಕಾಂನಿ ದಿಂವ್ಚಿಂ ಫಳಾಂ ವೆವೆಗ್ಳಿಂ ಆಸ್ತಾತ್. ಮ್ಹಣ್ಚ್ ಹರೆಕ್ ಮನಿಸ್‌ಯಿ ಜರ್ ಕಾಳ್ಜಾಂತ್ ಬರೊ ತರ್ ತೊ ಜಿವಿತಾಂತ್ಯಾಯಿ ಬರೊ ಆಸ್ತಾ ಆನಿ ತಾಚೆಂ ವರ್ತನ್ಯಾಯಿ ತ್ಯಾಚ್ ಪ್ರಕಾರಾಚೆಂ ಆಸ್ತಾ. ಅಶೆಂ ಮೆಸ್ಸಿ ವಾ ಮುಕೆಲ್ಯಾನ್ ಹೆರಾಂಕ್ ಏಕ್ ನಮುನೊ (model) ಕಸೊ ಆಸಚೆ. ತಾಚೆಂ ಜಿವಿತ್‌ಚ್ ತಾಚ್ಯಾ ಶಿಸಾಂಕ್ ವರ್ತೊ ಪಾತ್. ಶಿಸ್ ತಾಚ್ಯೆ ಥಾವ್ನ್ ಶಿಕ್ತಾನಾ ತಾಚಿ ಜಿವಿತಾಚಿ ದೇಕ್ ಪಳೆತಾ, ಉತ್ರಾಂ ಆನಿ ಕರ್ಣಾಂ ಮಧೆಂ ಆಸಾ ತೊ ಬಾಂದ್ ಪಳೆತಾ ಆನಿ ಆಪ್ಲೆಂ ಜಿವಿತ್ ಮಾಂಡುನ್ ಹಾಡ್ತಾ. ಮುಕೆಲ್ಯಾಚಿಂ ಉಲೊವ್ಣೆಂ ತಾಚ್ಯಾ ಕರ್ಣಾಂಕ್ ಅರ್ಥ್ ದಿತಾ ವಾ ನಾ ತೆಂ ತೊ ಪಳೆತಾ. ಪಯ್ಣ್ ವಾಚ್ಪಾಂತ್ ಸಾಂಗ್ಲಾಂ ತಶೆಂ ಎಕ್ಲ್ಯಾಚಿಂ ಉಲೊವ್ಣೆಂ ತಾಚ್ಯಾ ಕಾಳ್ಜಾಚ್ಯೆ ಗುಂಡಾಯೆಂತ್ಲೆಂ ಚಿಂತಪ್/ಭೊಗಪಾಯಿ ಭಾಯ್ರ್ ಹಾಡ್ತಾ.

●ಭಾವಾಡಿ ಮನಿಸ್ ಕ್ರಿಸ್ತಾಚೊ ಪಾಟ್ಲಾವಿ. ತಾಣೆಂ ಖಳನಾಸ್ತಾಂ ಆಪ್ಲ್ಯಾ ಸೊಮ್ಯಾಚಿ ದೇಕ್ ಘೆಂವ್ಕ್ ಜಾಯ್. ತಾಣೆಂ ಆಪ್ಲ್ಯಾ ಮರ್ಣಾ ವರ್ವಿಂ ಮರ್ಣಾಚ್ಯೊ, ವಾಯ್ವಾಚ್ಯೊ ಸರ್ವ್ ಸಕ್ತಿ ನಾಸ್ ಕೆಲ್ಯಾತ್. ದೆಕುನ್ ಆಮಿ ವಾಯ್ವಾ ಥಾವ್ನ್ ಪಾಡಾವ್ ಜಾಂವ್ಚಿಂ ನಾಂವ್. ಪೂಣ್ ಸದಾಂ ತ್ಯಾ ಸೊಮ್ಯಾಚ್ಯಾ ಕಾಮಾಂಕ್ ಲಬ್ಡುನ್ ರಾಂವ್ಚೆಂ ಗರ್ಜೆಚೆಂ. ಭಾವಾಡಾಂತ್ ಧಂಡ್‌ಳ್ಳಾಸ್ತಾಂ ಸೊಮ್ಯಾ ಥಂಯ್ ಥಿರ್ ರಾವ್ಣಾಂವ್ ತರ್ ತೊ ಆಮ್ಕಾಂ ಅತ್ಯಾಚಿಂ ಫಳಾಂ ದಿತಲೊ ಆನಿ ತ್ಯೆ ವರ್ವಿಂ ಆಮಿ ಸಾರ್ಕೆ ವಾಟೆನ್ ಚೆಲುಂಕ್ ಆನಿ ಹೆರಾಂಕಾಯಿ ತ್ಯೆ ವಾಟೆನ್ ಚಲೊಂವ್ಕ್ ಸಕ್ತಲ್ಯಾಂವ್. ಸೊಮ್ಯಾ ಸಂಗಿಂ ರಾವುಂಕ್, ಸೊಮ್ಯಾಚ್ಯೆ ದೆಕಿನ್ ಚೆಲುಂಕ್ ಆಮಿ ಕರ್ತಾಂವ್ ತೆಂ ಪ್ರಯತ್ನ್ ಕೆದ್ನಾಂಚ್ ವ್ಯರ್ಥ್ ನ್ಹಯ್ (ದುಸ್ರೆಂ ವಾಚಪ್). ಅಸಲಿ ಮಜತ್ ದಿತಲ್ಯಾ ಸರ್ವೆಸ್ಪರಾಕ್ ಆಮಿ ಧಿನ್ವಾಸುಂಕ್ ಫಾವೊ, ತಾಚೊ ಮೋಗ್ ವಾಖಾಣುಂಕ್ ಫಾವೊ (ಕೀರ್ತನ್).

ಮಾರ್ಚ್ ಮಹಿನ್ಯಾಕ್ ಪಾಪಾಲ್ ಇರಾದೊ: ಸುವಾರ್ತಾ ಪ್ರಸಾರ್: ಕ್ರಿಸ್ತಿ ಸಮುದಾಯಾಂನಿ, ಚಡ್ ಕರುನ್ ಜಿಂ ದಗ್ಡಣಿ ಭೊಗ್ತಾತ್ ತಾಣಿಂ, ಆಪುಣ್ ಕ್ರಿಸ್ತಾಕ್ ಲಾಗಿಂ ಆಸಾಂವ್ ಆನಿ ಆಪ್ಲ್ಯಾ ಹಕ್ಕಾಂಕ್ ಮಾನ್ ಆಸಾ ಮ್ಹಣ್ ಭೊಗಿಶೆಂ.

ಕಾಶ್ಮೀರ್ ಪ್ರಕರಣಾಚಿ ದುಸ್ತಿ ಕೂಸ್

ಫೆಬ್ರೆ 14ವೆರ್ ಶ್ರೀನಗರ ಲಾಗಿಂ ಸುರಕ್ಷಾ ದಳಾಚ್ಯಾ ವಾಹನಾಂ ವಯ್ ಹಲ್ಲೊ ಕೆಲ್ಲ್ಯಾ ಆನಿ 43 ಜವಾನಾಂಕ್ ಜಿವಿಂ ಮಾರ್ಲಲ್ಯಾ ಆಕಾಂತ್‌ವಾದಿಂಚ್ಯಾ ಪ್ರಕರಣಾಚಿ ದುಸ್ತಿ ಕೂಸ್ ಜಾವ್ನ್ ಮಿಲಿಟ್ರಿನ್ ಹೆರ್ ವಾಹನಾಂಕ್ ತೊ ರಸ್ತೊ ಕಿತ್ಯಾಕ್ ಬಂದ್ ಕರುಂಕ್ ನಾ ಮ್ಹಣ್ ವಿಚಾರ್ಲೆಂ ಆಸಾ. ಹೆಂ ರಾಜಾಂವಿಕ್ ಸವಾಲ್ ಹೆರಾಂಚ್ಯಾ ಗಿನ್ಯಾನಾಕ್ ಚೂಕ್ ಸಮ್ಜಣಿ ದಿಂವ್ಕ್ ಸಕ್ತಾ ಜಾಲ್ಲ್ಯಾನ್ ಖರಿ ಸಂಗತ್ ಜಾಣಾ ಜಾವ್ಯಾಂ.

1. ಸುರಕ್ಷಾ ದಳಾಚಿಂ 78 ವಾಹನಾಂ 2547 ಜವಾನಾಂಕ್ (ರಜಾ ಸೊಪೊವ್ನ್ ಯೆಂವ್ಚೆ ವಾ ನವ್ಯಾ ಪಾರೊತ್ ಶೆತಾಂಕ್ ವೆಚೆ-

ಜಮ್ನು ಥಾವ್ನ್ ಶ್ರೀನಗರ್ ಪರ್ಯಾಂತ್) ಸದಾಂಚೆ ರಿಶಿನ್ ವ್ಹರ್ತಾಲಿಂ.

2. ರುಜಾಕ್ ನ್ಹಯ್ ಜಾಲ್ಲ್ಯಾನ್ ವಿಶೇಸ್ ಬಂದೊಬಸ್ತ್ ಕರುಂಕ್ ಆನಿ ಪೊಲಿಸಾಂಚೊ



ಹಕ್ಕ್ ಎಕಾ ವಿಶಿಷ್ಟ್ ಕಾನುನಾ (Armed forces special power act) ಖಾಲ್ ಪಾಟಯಿಲ್ಲೆಂ ತೆಂ (ಕಾಶ್ಮೀರಾಂತ್ ಆನಿ ಅಸ್ಸಾಮ್ ಸವೆಂ ತೆವ್ಚಿಲ್ಯಾ ಪ್ರಾಂತ್ಯಾಂನಿ) ಹ್ಯಾಚ್ ಜನರಾಂತ್ ನಿಕ್ಯಾಯಿಲ್ಲೆಂ 2019 ಜೆರಾಲ್ ಚುನಾವ್ ಲೆಕಾಕ್ ಧರುನ್.

4. ಮಿಲಿಟ್ರಿ/ಸುರಕ್ಷಾ ದಳ್ AFSPA ವಾಪ್ರುನ್ ಆಕಾಂತ್‌ವಾದಿಂಕ್ ಧರ್ಚೆ ಖಾತಿರ್ ಬಂದಡ್ ಫಾಲ್ತಾನಾ ಸಾಮಾನ್ಯ್ ಲೋಕ್ ಕಷ್ಟಾಲೊ ಆನಿ ವಿರೋಧ್ ಕರ್ತಾಲೊ. ಆತಾಂ ಮಿಲಿಟ್ರಿ ಕಷ್ಟತಾ, ಸದಾಂಚ್ಯಾ ಸಂಚಾರಾ ಖಾತಿರ್

ಹೆರಾಂಕ್ ಬಂದ್ ಕರುಂಕ್ ಪೊಲಿಸ್ ಆಯ್ಕನಾಂತ್.

-ಎಡಿಟೆಟ್ಲೊ

ಪಾರೊತ್ ಠರಾಂವ್ಕ್ ಹಕ್ಕ್ ನಾ. 3. ದೋನ್ ವರ್ಗಾಂ ಆದಿಂ ಕೇಂದ್ರ್ ಸರ್ಕಾರಾನ್ ತಸಲೆಂ

ರಾಕ್ಟೊ ಮೊಲಾಂಭರಿತ್ ಪತ್ರ

ಹರೆಕಾ 'ರಾಕ್ಟೊ' ಪತ್ರಾರ್ ಚುಕನಾಸ್ತಾಂ ಯೆಂವ್ಚೆಂ ಪಾಪಾಸಾಯ್ಬಾಚೆಂ ಚಿಂತಪ್, ಇಗರ್ಜ್‌ವಾತೆ ಚಿ ಶಿಕೊವ್ಣ್ ವಾಚುಂಕ್ ಭೋವ್ ಚಡ್ ಸಂತೊಸ್ ಜಾತಾ. ಬಾ| ಗ್ರೇಶನಾಕ್

ದೇವ್ ಬರೆಂ ಕರುಂ. ಸಂಪಾದಕೀಯಾಂ ಆನಿ ಬರ್ಪಾಂ ಉಂಚ್ಚ್ಯಾ ಪಾಂವ್ಡ್ಯಾಚಿಂ ತಶೆಂಚ್ ಮೊಲಾಂನಿ ಭರ್ಲಿಂ ಆಸುನ್ ವಾಚ್ಪಾಂಕ್ ಗರ್ಜೆಚಿ ಮಾಹೆತ್ ದಿತಾತ್. 'ರಾಕ್ಟೊ' ಪತ್ರ್ ಹಾತಿಂ ಪಾವ್ಲೆಂಚ್ ಸರ್ವ್ ಕಾಮಾಂ ಬಗ್ಗೆಕ್ ದವರ್ನ್ ಪಯ್ಲೆಂ ಸಗ್ಳೆಂ ಪತ್ರ್ ವಾಚುನ್ ಕಾಡ್ಚಿ ಸವಯ್ ಜಾಲ್ಯಾ.

ಫೆಬ್ರೆ 8-14 'ರಾಕ್ಟೊ'ರ 'ಸಲ್ವಣೆಂತ್ಲಿ ಜೀಕ್' (ಪ್ರೆಸಿಲ್ಟಾ ಫೆರ್ನಾಂಡಿಸ್, ಕೊಟ್ಟಾರ್) ತಶೆಂಚ್ ಜನೆರ್ 24-31 ರಾಕ್ಟೊರ್

ಬಾಪುಯ್ (ಚಾರ್ಲ್ಸ್ ಫೆರ್ನಾಂಡಿಸ್, ಪಾಲ್ಗಾನ್) ಪ್ರಕಟ್ ಜಾಲ್ಲ್ಯೊ ಇನಾಮ್ ಜೊಡ್ಲೆಲ್ಯೊ ಕಾಣಿಯೊ ಪಸಂದ್ ಜಾಲ್ಲ್ಯೊ ಪಯ್ಲೆಂ ಕಾಣಿಯೆಂತ್ ನಾಡಾಂತ್ಲ್ಯಾ ಫರಾಣ್ಯಾಂಚೆಂ ವಾ ತಾ ವ' ರ' ಣಾ ಚಿಂ ಆಪುರ್‌ಬಾಯೆನ್ ವಿವರಣ್ ದಿಲಾಂ. ದುಸ್ರೆ ಕಾಣಿಯೆಂತ್ ನಾಡಾಂತ್ಲ್ಯಾ ಕೃತಿಕಾಂಚಿ ಪ್ರಸ್ತುತ್ ಪರಿಗತ್ ಸಾರ್ಕಿ ಕಳಯ್ಲ್ಯಾ ದೊನಿ ಕಾಣಿಯೊ ಎಕಾಮೆಕಾ ಪೂರಕ್ ಆಸಾತ್. ಬರೊವ್ಪಾಂಕ್ ಪರ್ಬಿಂ.

-ಪೆದ್ರು ಪ್ರಭು, ತಾಕೊಡೆ.

ಘಟಿಸ್ಕ್ ಆನಿ ಲಯ್ಕಿತಾ

ಹೈ ಪಿಡೆ ವಿಶಿಂ ಫೆಬ್ರೆ 14 ಅಂಕ್ಯಾರ್ ಎ.ಎಂ. ಹಿಣೆಂ ವಿಚಾರ್‌ಲ್ಲ್ಯಾ ಸವಾಲಾಕ್ ಡೊ ಎಡ್ವರ್ಡ್ ನಜೆತಾನ್ ದಿಲ್ಲಿ ಜಾಪ್ ವಾಚ್ತಾನಾ ಥೊಡ್ಯಾ ಮಹಿನ್ಯಾ ಆದಿಂ ಬಡ್ಲಾ ಭಾರತಾಚ್ಯಾ ಎಕಾ ಗಾಂವಾಂತ್ ಹ್ಯಾಚ್ ಘಡಿತಾಕ್ ಲಾಗು ಜಾಂವ್ಚಿ ಹಾಂವೆಂ ಟಿವಿರ್ ಪಳಯಿಲ್ಲಿ ಏಕ್ ಸಂಗತ್ ಅಶಿ ಆಸಾ: ಎಕ್ಲಿ ಲಾಂಬ್ ಪಾಂತ್ಯೆಚಿ ಚಲಿ ಗರ್ಜೆನ್ ರಾತಿಂ ಸಾಧಾರ್ಣ್ ಆಟ್ ವರಾರ್ಶೆಂ ರಾಜ್ ರಸ್ತಾರ್ ಚಮ್ತಾನಾ, ಪಾರೊತ್ ಕರ್ನ್ ಆಸ್ಲೊ ಎಕ್ಲೊ ತರ್ನಾಟೊ ತಿಚ್ಯೆ ಪಾಂತ್ಯೆಚ್ಯಾ ಮೊಗಾರ್ ಪಡುನ್, ಪಾಟ್ಲಾನ್ ಯೆವ್ನ್, ತಿಚಿ ಪಾಂತಿ ಕಾತರ್ನ್ ವ್ಹರ್ನ್ ಕಾಳಕಾಂತ್ ನಪಂಯ್ ಜಾಲೊ. ಹಿ ಸಂಗತ್ ದೊಳೆ ಧಾಂಪುನ್ ಉಗ್ಗೆ ಕರ್ಚೆ ಭಿತರ್ ಮ್ಹಳ್ಳೆ ಬರಿಂ ಘಡ್ಲೆಂ. ಚಲಿಯೆನ್ ತಕ್ಲಣ್ ಪೊಲಿಸ್ ಠಾಣ್ಯಾಕ್ ದೂರ್ ದಿಲ್ಯಾರಯಿ ಎಸ್.ಐ.ನ್ ಸಾಂಗ್ಲೆಂ: "ರಾತಿಕ್ ಕಿತ್ಯಾಕ್ ಮಾರ್ಗಾಕ್ ಆಯ್ಲೆಂಯ್? ತುಜೆಚ್ ಚೂಕ್. ಪಾಂತ್ ಜೊರಾಕ್ ಧರ್ನ್ ಹಾಡ್ಲ್ಯಾರ್ ಹಾಂವ್ ತನ್ನಿ ಕರ್ತಾಂ, ಆತಾಂ ವಚ್" ಚಲಿ ಚಾಪ್ಪೆ ಜಾವ್ನ್ ಪಾಟಿಂ ಗೆಲಿ. ಘಟಿಸ್ಕ್ ಆಸ್ಲಲ್ಯಾ ಪಿಡೆಸ್ತಾಂಕ್ ಸ್ತ್ರಿಯಾಂಚಿ ಕೆಸ್‌ಯಿ ಜಾಯ್ ಪಡ್ತಾತ್? ಹಿ ಕೆಸ್ ಚೊರ್ಚಿ ಪಿಡಾ ಬಾಕಿಚ್ಯಾ ದಾದ್ಲ್ಯಾಂಕ್ ಯಿ ಲಾಗ್‌ನಾ ಮ್ಹಣುಂಕ್ ಜಾಯ್ನಾ. ದೆಕುನ್ ಸ್ತ್ರಿಯಾಂನಿ / ಚಲಿಯಾಂನಿ ಜಾಗ್ರುತ್ಕಾಯ್ ಘೆಂವ್ಚಿ ಬರಿ.

-ಎಲ್ವಿ, ಪುತ್ಕೂರ್

ಉಗ್ಡಾಸ್ ತುಜೊ ಸದಾಂಚ್

ಅಶ್ವಿನ್ ಪ್ರೆಸ್ವನ್ ಪೆರಿಸ್, ಕುಲೈಕರ್

ಜನನ್ : 03-07-1990 ಮರಣ್ : 29-02-2012

ಸಂಸಾರಿ ಜಿಣಿಯೆಂತ್ ನಾಸ್ತಾಂ ತುಜೊ ಸಾಂಗಾತ್ ವರ್ಗಾಂ ಸೊಂಪುನ್ ಯೆತಾತ್ ಪುತಾ **ಸಾತ್** ಕಾಡ್ತಾಂವ್ ಉಗ್ಡಾಸ್ ತುಜೊ ದೀಸ್ ಆನಿ ರಾತ್ ಭರ್ವಸ್ತಾಂವ್ ಆಸಾಯ್ ಮ್ಹಣ್ ಸರ್ಗಿಂ-ರಾಜಾಂತ್

ನಾಸ್ತಾಚೊ ವಿಶೆವ್ ದಿ ತಾಕಾ ಯೆ ನೊಮ್ಚ್ಯಾ

-:ಮೊಗಾಚಿಂ ಶ್ರದ್ಧಾಂಜಲಿ ಭಟಿಯಾತ್:-
ಮಾಮ್ನಿ, ಡ್ಯಾಡಿ ಆನಿ ಭಾವ್ ಡೆನ್‌ವರ್

STATEMENT
About ownership and other particulars about Newspaper "RAKNO"
FORM IV (Rule 8)

- Place of Publication Rakno Office, Kodialbail, Mangalore-575 003.
- Periodicity of its publication Weekly.
- Printer's Name Rev. Fr Lawrence Ronald D'Souza
Nationality Indian
Address Konchady Post Mangalore-575 008.
- Publisher's Name Rev. Fr Valerian Fernandes
Nationality Indian
Address Bishop's House, Mangalore-575 003.
- Editor's Name Rev. Fr Valerian Fernandes
Nationality Indian
Address Bishop's House, Mangalore-575 003.
- Names and addresses of Individuals who own the newspaper and partners or share holders holding more than one percent of the total capital. } Deepti Trust, Bishop's House, Kodialbail Post, Mangalore-575 003.

I, Rev. Fr Valerian Fernandes hereby declare that the particulars given above are true to the best of my knowledge and belief.

Date 22-02-2019 (Sd.) Fr Valerian Fernandes Publisher.

ಜಾಯ್ ಪಡ್ಲಾಲ್ಯ

ಮಂಗ್ಳುರಾಂತ್ಲ್ಯಾ ಏಕಾ ಫಾಮಾದ್ ದಪ್ಪರಾಕ್ ಪಿ.ಯು.ಸಿ. ಪಾಸ್ ವಾ ಚಡಿತ್ ಶಿಕಪ್ ಅಸ್ಲಿ, ಕಂಪ್ಯೂಟರ್ ಜಾಣ್ವಾಯ್ ಅಸ್ಲಿ ಚಲಿ/ಸ್ತ್ರೀ ಜಾಯ್ ಮಾರ್ಚ್ 10 ತಾರಿಕೆ ಭಿತರ್ ಅರ್ಜಿ, ತಸ್ವೀರ್, ಫೋನ್ ಸಂಕೊ ಆನಿ ಬಾಯೊ-ಡಾಟಾ ಬರ್ಪಿನಿಶಿಂ ಸಕಯ್ಲ್ಯಾ ವಿಳಾಸಾಕ್ ಧಾಡ್ನ್ ದಿಯಾ

ದಿಳಾಸ್ : Post Box No. 159, C/o Rakno Weekly, Bishops House, Kodialbail, Mangalore- 575 003

ಮಾಂಡ್ ಸೊಭಾಣ್ 207 ವ್ಹಿಯಾಳಿ ಮಾಂಚಿ ಕರಾಂಗ್ಣೆ

ಆಯ್ತಾರಾ, ಮಾರ್ಚ್ 3, 2019, ಸಾಂಜೆರ್ 6:30 ವೊರಾರ್

ನೊರೀನ್ ಆನಿ ರೊನಾಲ್ಡ್ ಮೆಂಡೊನ್ಸಾ ಉಗ್ಡೆ ರಂಗ್‌ಮಾಂಚಿಯರ್

ಕಲಾಕುಲ್ - ಕೊಂಕ್ಣೆಂತ್ಲಿ ವ್ಯತ್ರಿಪರ್ ನಾಟಕ್ ರೆಪರ್ಟರಿ ಸಾದರ್ ಕರ್ತಾ

ಬುಡ್ಡುಗೊಲ್

ಪ್ರಕೃತಿ ರಾಕಣೆ ವಿಶಿಂ ಸಾಮಾಜಿಕ್ ನಾಟಕ್

ರಚನ್ ಆನಿ ನಿರ್ದೇಶನ್: ಅರುಣ್‌ರಾಜ್ ಲುದ್ರಿಗ್

ಸಹ-ನಿರ್ದೇಶನ್: ವಿಕಾಸ್ ಕಲಾಕುಲ್

ಪ್ರವೇಶ್ ಧರ್ಮಾರ್ಥ್ - ಋತುಚಿ ವಂತಿಗಿ ಸಂತೊಸಾನ್ ಘೆತಾಂವ್.

→1 ಹೊ ವೇಳೆ ರುಜಾಚೊ?

ಪರ್ಜೆನ್ ಪರ್ತ್ಯಾನ್ ನವ್ಯಾನ್ ಚಿಂತ್ಲೆಂ ಗರ್ಜೆಚೆಂ. ಭಾರತ್‌ಭರ್ ಆಸ್ಚ್ಯಾ ಕಾಶ್ಚಿಂ ರಾಂತ್ಲೆ ಪರ್ಜೆಚೆರ್, ಅಲ್ಪಸಂಖ್ಯಾತ್ ಮುಸ್ಲಿಮಾಂಚೆರ್, ಚಿಂತ್ಲ್ಯಾಂಚೆರ್, ಮನ್ಯಾಹಕ್ಯಾಂ ಖಾತಿರ್ ರುಜಾಚ್ಯಾಂಚೆರ್, ಸರ್ಕಾರಾಚ್ಯೊ ಚುಕಿ ಉಗ್ಡಾನ್ ದಾಕಯ್ತಲ್ಯಾಂಚೆರ್, ಕೇಸರಿ ಪರಿವಾರಾಚ್ಯಾ ಫಟ್ಕಿರ್ಣಾ ವಿಶಿಂ ಉಲಯ್ತಲ್ಯಾಂಚೆರ್ ಬಹಿಷ್ಕಾರ್ ಥಾಪುಂಕ್ ಪಳೆಲ್ಯಾರ್ ಉಪ್ಕಾರನಾ. ತಾಂಚ್ಯಾ ಅಸಲ್ಯಾ ಅನ್ನಾಡ್ ಪಣಾಂ ವರ್ವಿಂ ಲೊಕಾಚ್ಯಾ ಭೊಗ್ಲಾಂಚೊ ಫಾಯ್ದೊ ಉಟೊವ್ನ್ ವೆಗಿಂಚ್ ಯೆಂವ್ಕ್ ಆಸ್ಚ್ಯಾ ಚುನಾವಾಂತ್ ಜೀಕ್ ಆಪ್ಣಾಂವ್ಕ್ ಪ್ರಯತ್ನ್ ಚಲುನ್ ಆಸಾ ತೆಂ ಸಗ್ಳಿಂ ವೆಗಿಂಚ್ ಸಮ್ಜತಲಿಂ. ಕಿತ್ಯಾಕ್ ನೋಟ್ ರದ್ದ್ ಕೆಲ್ಲೆಂ, ರಫೇಲ್ ಘೊಟಾಳೊ, ಬೆಕಾರ್‌ಪಣ್, ಶೆತ್ಕಾರಾಂಚೆ ಹಾಲ್, ಆನಿ ಸರ್ಕಾರಾಚ್ಯೊ ಭಾಸಾವ್ಣೆಂ ಫಟ್ಕಿರ್ಣೊ ಜಾಲ್ಲ್ಯೊ ಹ್ಯಾ ಸಗ್ಳ್ಯಾ ವಿಶಿಂ ಪುಲ್ವಾವು ಘಡಿತಾ ಉಪ್ರಾಂತ್ ವೊಗಪಣ್ ಪಡ್ಲಾಂ ಆನಿ ರಾಷ್ಟ್ರಾಚೊ ಮೋಗ್ ಮ್ಹಳ್ಳ್ಯಾ ನಿಬಾನ್ ಸೊಜೆರಾಂ ಆನಿ ಆಕಾಂತ್‌ವಾದ್ ಆನಿ ಪಾಕಿಸ್ತಾನಾ ಸಂಗಿಂ ರುಜಾ ಮಾಂಡ್ಚೆ ವಿಶಿಂಚ್ ಆವಾಜ್ ಭರ್ಲಾ. ಚಾಲ್ತಾ ಸರ್ಕಾರಾಂತ್ಲೆ ಮುಕೆಲಿ ಹೊ ನವೊ ಆವಾಜ್ ಚಡ್ ಲಾಂಬ್ ಕಾಳಾಕ್ ವಾಡೊಂವ್ಕ್ ಹರ್ ಪ್ರಯತ್ನ್ ಕರುನ್ ಆಸಾತ್. ಸಗ್ಳ್ಯಾ ಧರ್ಮಾಂಚ್ಯಾ/ಸಮುದಾಯಾಂಚ್ಯಾ ಲೊಕಾಚ್ಯಾ ಎಕ್ತಾರಾನ್ ಹೊ ದೇಶ್ ಉಬೊ ಕರುಂಕ್ ಆನಿ ಸಗ್ಳ್ಯಾ

ಶೆಜಾರಿ ರಾಷ್ಟ್ರಾಂಕ್ ಲಾಗಿಂ ಘೆವ್ನ್ ಸಂಸಾರಾಕ್ ದೇಕ್ ದಿಂವ್ಚೊ ರಾಷ್ಟ್ರ ಜಾಯ್ತೆಂ ಕರ್ಚೆಂ ಸಪಣ್ ದವುನ್ ವಾವುರ್ಲಲ್ಯಾ ರಾಷ್ಟ್ರಪಿತಾ ಗಾಂಧೀಜಿಕ್ ಫಾರಾವ್ನ್ ಜಿವಿ ಮಾರ್ಲಲ್ಯಾಂಚೆ ಇಷ್ಟ್ ಮಿತ್ರ್ ಹ್ಯಾ ಸಂದರ್ಭಾರ್ ಲೊಕಾಚಿಂ ಭೊಗ್ಲಾಂ ಚಾಳ್ತಾವ್ನ್ ಆಸಾತ್. ಉಗ್ಡಾನ್ ತಶೆಂ ಲಿಪ್ತಿಂ ಹಿಂಸಾ ತಶೆಂ ಆಕಾಂತ್‌ವಾದ್ ಪೊಸುನ್ ವಾಡೊಂವ್ಚೊ ಪಾಕಿಸ್ತಾನಾಕ್ ಆನಿ ಹೆರಾಂಕ್ ಸಾಕ್ಯೆಕ್ ವಾಟೆಕ್ ಹಾಡುಂಕ್ ಜಾಯ್ ಖರೆಂ. ಪೂಣ್ ಹ್ಯೆ ಖಾತಿರ್ ರುಜಾ ಹಾತೆರಾಂ ಪಾಜಿ ಎಕ್‌ಚ್ ವಾಟ್ ಅಶೆಂ ಲೆಕ್ಲಾರ್ ಕಶೆಂ? ಥಳಾವ್ಯಾ ಪಾಂವ್ಡ್ಯಾರ್ ಶಾಂತಿ ಖಾತಿರ್ ಉಲೊವ್ಣೆಂ, ಜಾಗತಿಕ್ ಪಾಂವ್ಡ್ಯಾರ್ ಹೆರಾಂ ಥಾವ್ನ್ ಬೂದ್ ಸಾಂಗೊಂವ್ಚಿ ಆನಿ ಅಸಲ್ಯಾ ಹೆರ್ ವಾಟಾಂ ವರ್ವಿಂ ಪಾಕಿಸ್ತಾನ್ ಆನಿ ತಸಲ್ಯಾ ರಾಷ್ಟ್ರಾಂಚೆ ಕಾನ್ ವಳಾಂವ್ಕ್ ಜಾಯ್ ಶಿವಾಯ್ ರುಜಾಕ್ ದೆಂವ್ಚೆ ವರ್ವಿಂ ನಿರಾಪ್ರಾಧಿ ಲೊಕಾಚ್ಯಾ ಜಿವಾಚೆರ್ ಖೆಳ್ಚೆಂ ಕಶೆಂ ರಾವತ್. ಅಸಲೆಂ ಪ್ರಯತ್ನ್ ಫುಡೆಂ ಯೆಂವ್ಚ್ಯಾ ಚುನಾವಾಕ್ ಉಪ್ಕಾರತ್ ವ್ಹಯ್ ಪೂಣ್ ಲೊಕಾನ್ ಸಮಾಧಾನಾನ್ ಜಿಯೆಂವ್ಕ್ ಶೆಜಾರ್ಯಾಂ ಸಂಗಿಂ ಬರೊ ಸಂಬಂಧ್ ರುತಾ ಕರುಂಕ್ ಉಪ್ಕಾರೊನಾ. ರಾಷ್ಟ್ರಾಚಿ ದೆಸ್ವಟ್ ಕರುಂಕ್ ಸೊಂಪೆಂ, ರಾಷ್ಟ್ರ ಬಾಂದುನ್ ಹಾಡುಂಕ್ ಲಾಂಬ್ ಕಾಳಾಚೆಂ ಪ್ರಯತ್ನ್ ಜಾಯ್. ಆಕಾಂತ್‌ವಾದ್ ಫುಕತ್ ಭಾರತ್ ರಾಷ್ಟ್ರಾನ್ ಫುಡ್ ಕರ್ಚೊ

ಅಶೆಂ ನ್ಹಯ್. ತೊ ಸಮಸ್ಯೊ ಪಾಕಿಸ್ತಾನಾಕ್‌ಯಿ ಆಸಾ, ಸಗ್ಳ್ಯಾ ಸಂಸಾರಾರ್ ಆಸಾ. ತೊ ಸಕ್ಲಾಂಚೊ ಸಮಸ್ಯೊ ಜಾಲ್ಲ್ಯೊ ಆಸಾ. ಆಕಾಂತ್‌ವಾದ್ ಆಕೆರ್ ಜಾಯ್ತೆಂ ಖರೆಂ ಪೂಣ್ ಆಕಾಂತ್‌ವಾದಿಂಕ್ ನಾಸ್ ಕರ್ಚೆಂ ಪ್ರಕ್ರಿಯೆಂತ್ ರಾಷ್ಟ್ರಾಚೊ ಖರೊ ಮೋಗ್ ಆಸ್ಚ್ಯಾ ನಿರಾಪ್ರಾಧಿ ಆನಿ ಬರ್ಯಾ ಮನಾಚ್ಯಾ ನಾಗರಿಕಾಂನಿ ಕಷ್ಟಾಂತ್ ಪಡ್ಲೆಂ ಸಾರ್ಕೆಂ ನ್ಹಯ್. ಸಗ್ಳೆ ಚರಿತ್ರೆಂತ್ ದಿಸ್ತಾ ತಶೆಂ ರುಜಾ ಹಾತೆರಾಂಕ್ ರುಜಾ ಹಾತೆರಾಂನಿ ಜಾಪ್ ದಿಂವ್ಕ್ ಪಳೆತಾನಾ ಸಗ್ಳೊ ಸಂಸಾರ್ ರುಜಾ ಥಳೆ ಜಾವ್ನ್ ಮನ್ಯಾಕುಳಾಕ್ ಜಾಲ್ಲೆಂ ಲುಕ್ಣಾಣ್ ಇತ್ಲೆಂ ತಿತ್ಲೆಂ ನ್ಹಯ್. ಮನ್ಯಾ ಜೀವ್, ಆಸ್ತ್ ಬದಿಕ್, ಸಂಪತ್ತಿ ಹ್ಯಾ ಸಗ್ಳ್ಯಾಚೊ ನಾಸ್ ಪಳೆಂವ್ಕ್ ಮೆಳ್ತಾ. ರುಜಾಂತ್ ಬುಡ್ಲಿಂ 'ತಾಂಚೆಂ' ರಗತ್ ವ್ಹಾಳೊಂವ್ಕ್ ಪಳೆತಾನಾ ಸಾಂಗಾತಾಚ್ "ಆಮ್ಚೆಂ" ರಗತ್‌ಯಿ ವ್ಹಾಳು ತ್ಯೆ ವಿಶಿಂ ಚಿಂತಪ್ ದಿನಾಂತ್. ರಗತ್ ಜಾಂವ್ ತಾಂಚೆಂ ಆನಿ ಆಮ್ಚೆಂ, ತೆಂ 'ಮನ್ಯಾಕುಳಾಚೆಂ' ರಗತ್. ತ್ಯಾ ಭಾಯ್ರ್ ಸಂಸಾರಾಂತ್ ರುಜಾಚ್ ಎಕ್ ವ್ಹಡ್ ಸಮಸ್ಯೊ ಮ್ಹಣ್ಚೆಕ್ ಎಕ್ ಸಮಸ್ಯೊ (ರುಜಾ) ಹಾತೆರ್ ಕಶೆಂ ವಾಪುನ್ ಆನ್ಯೆಕ್ ಸಮಸ್ಯೊ ಪರಿಹಾರ್ ಕರ್ಚೆಂ ಪಿಶೆಪಣ್ ನ್ಹಯ್ ಆಸ್ತಾಂ ಆನಿ ಕಿಶೆಂ? ದೆಕುನ್‌ಚ್ ಆಪ್ಲೆಂ ಅಕ್ಕಲ್ ವಾಪುನ್ ರಾಜಾಂವ್ ಸಾಣ್ಯಾಕ್ ಧರ್ಲಿ ಹರೆಕ್ ವ್ಯಕ್ತಿ ಮ್ಹಣುಂಕ್ ಸಕ್ತಾ: "ಹೊ ವೇಳೆ ರುಜಾಚೊ ನ್ಹಯ್."

ಕವನಾಂ

ದಶಾಚ್ಯಾ ಮೊಗಾರ್!

ಆಮ್ಚೆ ಮೊಗಾಚೆ ಚಾಳಿಸ್ ಸೊಜೆರ್
 ಆಸ್‌ಲ್ಲೆ ಆಪ್ಲ್ಯಾ ಪಯ್ಣಾರ್, ದೇಶ್ ಸೆವೆರ್
 ತಾಂತ್ಲೆ ಜಾಯ್ತೆ ಗೆಲ್ಲೆ ರಜೆರ್, ಆಸ್‌ಲ್ಲೆ ಮಜೆರ್
 ಆನಿ ಪಾಟಿಂ ಆಯಿಲ್ಲೆ ದಶಾಚ್ಯಾ ಮೊಗಾರ್
 ಆಕಾಂತ್‌ವಾದಿ ಆಸ್ಲೆ ತಾಂಚ್ಯಾ ರಾಗಾರ್
 ಕರ್ಚ್ಯಾಕ್ ತಾಂಕಾಂ ಕಾಬಾರ್
 ಆಸ್ಲೆ ತೆ ಪಾರೊತ್ ಕರ್ನ್ ತಾಂಚ್ಯಾ ಮಾರ್ಗಾರ್
 ಆಂಗಾರ್ ತಾಂಚ್ಯಾ ಉಡ್ಲೆ ಜಾವ್ನ್ ಸುಸೈಡ್ ಬೊಂಬಾರ್
 ದೇಶ್ ಸಗ್ಳೊ ಹಾಲ್ಚೊ ಆಯ್ಕುನ್ ಹಿ ಖಬರ್
 ಜಾಯ್ತಾಂನಿ ಸುರು ಕೆಲೆಂ ಮಾಗ್ಣೆಂ ರಜಾರ್
 ಹೆರ್ ಪಾವ್ಲೆ ಬುಜೊಂವ್ಕ್ ತಾಂಚ್ಯಾ ಕುಟ್ಮಾಚ್ಯಾ ದಾರಾರ್
 ಅಸೊ ದಿಸುನ್ ಆಯ್ಲೊ ಭಾರತ್ ದಶಾಚೊ ಎಕ್ತಾರ್
 ಆಜ್ ಆಮಿ ಖಂಡನ್ ಕರ್ತಾಂವ್ ಘಟನ್ ಹೆಂ ಕ್ರೂರ್
 ದೇಶ್ ಆಮ್ಚೊ ಉರ್ಟೊ ನಾ ಪಾಟಿಂ ಜರೂರ್
 ಉಟಲೆ ಆಮ್ಚೆ ಸಯ್ಕಿಕ್ ಪರತ್ ಆಪ್ಲ್ಯಾ ಪಾಂಯಾರ್
 ಧಾಂವ್ಡಾಂವ್ಕ್ ಆಕಾಂತ್‌ವಾದಿಂಕ್ ದಶಾಚ್ಯಾ ಭಾಯ್ರ್
 ಎಕ್ಟೆನಾನ್ ರಾವ್ಯಾಂ ಆಮಿ ಆಜ್ ದಿಷ್ಟ್ ಲಾವ್ನ್ ಬಾವ್ಚಾರ್
 ಜಾತ್, ಧರ್ಮ್ ಆನಿ ಭಾಸ್ ವಿಸ್ತುನ್ ದಶಾಚ್ಯಾ ಮುಕಾರ್
 ವೀರ್ ಸಯ್ಕಿಕ್ ಪಾವುಂ ಸರ್ಗಾರ್ ದೆವಾ ಮುಕಾರ್
 ಎಕ್ತಾರಾನ್ ಜಿಯೆಂವ್ ಆಮ್ಚೊ ಭಾರತ್ ನಿರಂತರ್
 -ಬಾ| ರೋಹನ್ ಲೋಬೊ

ದೋನ್ ದೆಶಾಂ ಮಧ್ಲೆಂ

ಹೆಂ ರುಜಾ ಕಸಲೆಂ?
 ಸಯ್ಕಿಂಕಾಂಕ್ ಸದಾಂ ರುಜಾಂಕ್ ಕರ್ತಲೆಂ
 ತ್ಯೆ ಗಡಿರ್ ಜಾಗೆ ರಾವುಂಕ್ ಲಾಯ್ತಲೆಂ
 ರಗತ್ ಶಿಂಪ್ಡಾವ್ನ್ ಕ್ರೂರ್ ಮರಣ್ ದಿತಲೆಂ
 ದುಸ್ಮಾನಾಂಚೊ ಸಂದೇಶ್ ಸಯ್ತ್ ಧಾಡ್ತಲೆಂ
 ದೆಶಾ ಖಾತಿರ್ ಆಪ್ಲೊ ಜೀವ್ ದಿಂವ್ಚೆ ತಸಲೆಂ
 ಭಾರತ್ ಪಾಕಿಸ್ತಾನ್ ದೋನ್ ದೆಶಾಂ ಮಧ್ಲೆಂ
 ಕೊಣ್ ಸಾಂಗಿತ್ ಹೆಂ ರುಜಾ ಕಸಲೆಂ?
 ದೆವಾಚೆಂ ಸಾರ್ಕೆಂ ಮೊಡುನ್ ಕುಡ್ಲೆ ಕರ್ತಲೆಂ
 ತಾಣೆಂಚ್ ರಚ್ಲಲ್ಯಾಂಕ್ ಜಿವೆಶಿಂ ಮಾರ್ತಲೆಂ
 ದೂಕ್ ವಾ ರಗತ್ ದೊಳ್ಯಾಂತ್ ನಾಸ್ಲಲೆಂ
 ಆಂಗಾರ್ ಆಪ್ಲ್ಯಾ ಬೊಂಬ್ ಶಿರ್ಕಾಯ್ತಲೆಂ
 ಸರ್ಗಿಂ ಪಾವ್ತಾಂವ್ ಮ್ಹಣ್ ಚಿಂತ್ಲೆ ತಸಲೆಂ
 ಭಯೋತ್ಪಾದಕಾಂಚೆ ಮತಿಂತ್ ಘಾಲ್ತಲೆಂ
 ಕೊಣ್ ಸಾಂಗಿತ್ ಹೆಂ ಜಿಹಾದ್ ಕಸಲೆಂ?
 ಜಿಯೆಂವ್ಕ್ ಆಯ್ಲೆ ಜೀವ್ ಬಲಿ ಘೆತಲೆಂ
 ಜಲ್ಮ್ ದಿಲಲ್ಯಾಂಕ್ ತೊ ಆನಿ ನಾ ಕರ್ತಲೆಂ
 ಪತಿಣೆಕ್ ತಾಚ್ಯಾ ವಿಧವ್ ಕರುನ್ ಸೊಡ್ತಲೆಂ
 ಡ್ಯಾಡಿ ಭುರ್ಗ್ಯಾಂ ಮಧ್ಲೊ ಮೋಗ್ ಉಟಲೆಂ
 ಆನಿ ನಾ ದೆಕುನ್ ತಸ್ವೀರ್ ದವರ್ಚೆ ತಸಲೆಂ
 ಆಮ್ಚ್ಯಾ ಶೆಜಾರಿ ದೋನ್ ದೆಶಾಂ ಮಧ್ಲೆಂ
 ಕೊಣ್ ಸಾಂಗಿತ್ ಹೆಂ ರುಜಾ ಕಸಲೆಂ?
 -ಲ್ಯಾನ್ಸಿ ಕಾರ್ಡೊಚಾ ತಾಕೊಡೆ, ಅಲಂಗಾರ್

→1 ದುಬ್ಯಾಂಚೊ ವಕೀಲ್ ಶಿರ್ತಾಡಿ ವಿಲಿಯಮ್ ಪಿಂಟೊ

'ರಾಕ್ಲೊ ಪ್ರಕಾಶನಾ ದ್ವಾರಿಂ "ಕಾನೂನ್ ದರ್ಶನ್" ಪುಸ್ತಕ್ ಪರ್ಗಟ್ ಕೆಲೆಂ. ಅನ್ಯಾಯ್, ಅನಿತಿ ವಿರೋಧ್, ಸಾಮಾಜಿಕ್ ನ್ಯಾಯಾ ಪಾಸತ್ ದುಬ್ಯಾಂಚೆ ಪಾಡ್ಲಿನ್ ರುಜಾಚ್ಯೊ ಎಕ್ಲೊ ಎಕ್ಸುರೊ ಪೂಣ್ ವೀರ್ ರುಜಾಚಿ ತೊ. ಕೊಂಕ್ಣಿ ಕಥೊಲಿಕ್ ಸಮುದಾಯಾಂತ್ ರಾಜಕೀಯ್ ಜಾಗೃತಿ ಉಟೊವ್ನ್ ಲೊಕಾನ್ ಪ್ರತ್ಯೇಕ್ ಜಾವ್ನ್ ಯುವಜಣಾಂನಿ ರಾಜಕೀಯಾಂತ್ ಕ್ರಿಯಾಳ್ ವಾಂಟೊ ಘೆವ್ನ್ ತ್ಯಾ ಮಾರಿಫಾತ್ ಎಕ್ ಭಲಾಯ್ಕೆವಂತ್ ಆನಿ ಬಳ್ಳಂತ್ ಸಮಾಜ್ ಬಾಂದುನ್ ಹಾಡ್ಚೆಂ ತಾಚೆಂ ಮಿಸಾಂವ್. ಫಿರ್ಗಜಾಂನಿ, ಗಾಂವಾಂನಿ, ಪರ್ಗಟ್ ಸಭಾಂನಿ ಆನಿ ಶಾಳಾಂನಿ ತಾಣೆಂ ಕೊಂಕ್ಣಿ, ತುಳು ಆನಿ ಕನ್ನಡ ಭಾಸಾಂನಿ 3 ಹೆಜಾರಾಂ ಪ್ರಾಸ್ ಚಡ್ ಭಾಶಣಾಂ ಕರುನ್ ಯುವಜಣಾಂಕ್ ಆನಿ ಲೊಕಾಕ್ ತಾಂಚ್ಯಾ ಹಕ್ಯಾಂ ವಿಶಿಂ ತಾಣೆಂ ಜಾಗಯ್ತಲೆಂ ಆಸಾ. 1979-0ತ್ ಮಂಗಳೂರ್‌ಚ್ಯಾ ನೆಹ್ರೂ ಮಯ್ದಾನಾರ್ ತ್ಯಾಗಿ ಮಸೂದಾ ವಿರೋಧ್ ಆಸಾ ಕೆಲ್ಲೆ

ಪ್ರತಿಭಟನ್ ಸಭೆಂತ್ 60 ಹೆಜಾರ್ ಭರ್ ಲೋಕ್ ಜಮ್ಲೊ ಆನಿ ಶಿರ್ತಾಡಿ ವಿಲಿಯಮ್ ಪಿಂಟೊ ಪ್ರಮುಕ್ ಭಾಶಣಾರ್. ಹಿ ಪ್ರತಿಭಟನ್ ಸಭಾ ಉಬಿ ಕರುಂಕ್ ತಾಣೆಂ ತಿಸಾಂ ವಯ್ರ್ ಜಾಗ್ಯಾಂನಿ ಭಾಶಣಾಂ ದಿವ್ನ್ ಲೊಕಾಕ್ ಎಕ್ವಟಾಯಿಲ್ಲೆಂ. 1996-0ತ್ ವಂಗಳೂರ್‌ಚ್ಯಾ ನೆಹರೊ ಮಯ್ದಾನಾರ್ ಆಸಾ ಕೆಲ್ಲೆ ದಲಿತ ರ್ಯಾಲಿಂತ್ ದೇಡ್ ಲಾಖ್ ಪರ್ಯಾಂತ್ ಜಮ್ಲಲ್ಯಾ ಲೊಕಾಂ ಮುಕಾರ್ ತಾಣೆಂ ಕೆಲ್ಲೆಂ ಘಣ್ಣಿಶೆತ್ ಭಾಶಣ್ ಉಗ್ಡಾಸಾಂತ್ ಉರ್ಚೆ ತಸಲೆಂ. ಶಿರ್ತಾಡಿ ವಿಲಿಯಮ್ ಪಿಂಟೊಕ್, ಸಮಾಜಿಕ್ ತಾಚಿ ಸೆವಾ ವಳ್ಕುನ್ ಸಬಾರ್ ಸಂಘ್-ಸಂಸ್ಥಾಂನಿ ಮಾನ್-ಸನ್ಮಾನ್ ಕೆಲ್ಲೊ ಆಸಾ. 2004-0ತ್ ತಾಕಾ ಕರ್ನಾಟಕ್ ರಾಜ್ಯೋತ್ಸವ್ ಪ್ರಶಸ್ತಿ ಲಾಬ್ಲಿ. ಸಾಂಗಾತಾಚ್ ರಚನಾ, ಸಂದೇಶ್ ಆನಿ ಹೆರ್ ಸಬಾರ್ ಪ್ರಶಸ್ತೊ ತಾಕಾ ಲಾಬ್ಲಾತ್. ಜಾತ್ ಆನಿ ಧರ್ಮ್ ಲೆಕಿನಾಸ್ತಾಂ ದಲಿತ, ಶೋಶಿತ್ ವರ್ಗಾಚ್ಯಾ ದುಬ್ಯಾ ಧಾಕ್ಟಾಂಚ್ಯಾ ಕೃತಿ ಆನಿ ಕೂಲಿ ಕಾಮಲ್ಯಾಂಚ್ಯಾ,

ಸುರ್ ಕಾಪ್ತಲ್ಯಾಂಚ್ಯಾ ಆನಿ ಅಭಿವೃದ್ಧಿಂತ್ ಪಾಟಿಂ ಉರ್ದಲ್ಯಾಂಚ್ಯಾ ಹಿತಾ ಪಾಸತ್ ಪಾಟ್ಲೊ ಪಾಂಚ್ ಧಾಕ್ಟಾಂ ಧಾವ್ನ್ ತೊ ವಾವುರ್ನ್ ಆಸ್ಲೊ. ಆಪ್ಲ್ಯಾ ಸುಶೆಗಾಕ್ ಗುಮಾನ್ ದಿನಾಸ್ತಾಂ, ಲೊಕಾಚೆ ಉದ್ಧರತೆ ಥಂಯ್ ವಿಶೇಸ್ ಹುಸ್ಕೊ ದವುನ್, ಕಾನುನಾಚೆ ಸೂಕ್ತ್ ವಿಶಯ್ ತಾಂಕಾಂ ಸಮ್ಜೊಂವ್ಕ್ ನಿಸ್ಪರ್ಧಿ ಮನಾನ್ ವಾವುರ್ಚೆಂ- ವಕೀಲ್ ಪಿಂಟೊ ಥಂಯ್ ಆಸ್ಲೊ ವಿಶೇಸ್ ಗೂಣ್. ತಾಚೆಂ ಸಾದೆಪಣ್ ಆನಿ ಖಾಲ್ತೆಪಣ್ ತಾಚೊ ಮೊಗಾಳ್ ಆನಿ ಮಯ್ಯಾಶಿ ಸ್ವಭಾವ್ ಹರೆಕ್ಲ್ಯಾಕ್ ತಾಚೆ ಥಂಯ್ ಆಕರ್ಸುಂಕ್ ಸಕ್ಲೊ. "ಶೆಕ್ಡ್ಯಾಂ ಧಾವ್ನ್ ಶೋಷಣಾಕ್, ಧರ್ಮ್ಣೆಕ್ ಆನಿ ಅನ್ಯಾಯಾಕ್ ವಳಗ್ ಜಾಲ್ಲ್ಯಾ ದುಬ್ಯಾ ಧಾಕ್ಟಾಂಚ್ಯಾ ದಲಿತಾಂಚ್ಯಾ ಫಾರಾಂನಿ ವಚುನ್ ತಾಂಕಾಂ ಕಾನುನಾಚಿ ಮಾಹೆತ್ ಲಾಬೊಂವ್ಚಿಚ್ ಎಕಾ ವಕೀಲಾಚೆಂ ಮಿಸಾಂವ್" ಸುಪ್ರೀಮ್ ಕೊಡ್ಲಿಚೊ ನಿವೃತ್ ನಿತಿಕರ್ತ್ ವಿ.ಆರ್.ಕೃಷ್ಣ ಆಯ್ಕಾರಾಚಿಂ ಹಿ ಉತ್ರಾಂ ತಾಳೊ ನಾತ್ಲಲ್ಯಾಂಚೊ ತಾಳೊ ಚಾಲ್ಲ್ಯಾ ಆಪ್ಲೆಂ ಜಿವಿತ್‌ಚ್ ದುಬ್ಯಾಂಚೆ ಸೆವೆ ಪಾಸತ್ ಭೆಟೊವ್ನ್ ದಿಲ್ಲ್ಯಾ ವಕೀಲ್ ಶಿರ್ತಾಡಿ ವಿಲಿಯಮ್ ಪಿಂಟೊಕ್ ಹಿಂ ಉತ್ರಾಂ ಲಾಗು ಜಾತಾತ್.

ಸಿಜೆಸ್ ತಾಕೊಡೆ

ಪಾಟಿಂ ಯೆ ಮನ್ಯಾಪಣಾ

ದೆಶಾ ಆನಿ ದೆಶಾ ಮಧೆಂ
 ಗಡಿ ಘಾಲ್ಚೊ ಕೊಣೆಂ?
 ಭಾಯ್ರ್ ಚಡ್ ದುಸ್ಮಾನ್
 ಭಿತರ್ ಕಿಶೆಂ ಉಣೆಂ?
 ಪೆಣ್ಲಾಂ ಉಜ್ಯಾ ಆಗ್ಣೆಂ
 ಪಾಲ್ಟೊಂವ್ಕ್ ನಜೊ ತೆದಂ
 ಗಾಂವಾಂ ಗಾಂವಾಂ ಮಧೆಂ
 ಲೊಕಾಕ್ ಕಿತ್ಯಾಕ್ ವೊಜೆಂ?
 ದಾಂತಾಕ್ ದಾಂತ್ ದೊಳ್ಯಾಕ್ ದೊಳೊ
 ಕ್ರೂರ್‌ಪಣಾಕ್ ಬಲಿ ಭಾಲೊ
 ಗಡಿರ್ ತಶೆಂ ವಣ್ಣಿಂ ಭಿತರ್
 ಆಜುನ್ ವ್ಹಾಳು ರಗ್ತಾ ವ್ಹಾಳೊ
 ರುಜಾ ನಾಸ್ತಾಂ ಶಿಪಾಯ್ ಮೆಲೆ
 ರಾಕುಂಕ್ ಗೆಲ್ಲೆಚ್ ಬಲಿ ಜಾಲೆ

ಶಾಂತಿ ವೆಳಿಂ ರಗತ್ ವ್ಹಾಳೆಂ
 ಪೆಟೆ ಭಿತರ್ ಕಿಶೆಂ ಮೆಳ್ಳೆಂ?
 ಬಾಪಾಯ್ಣೆಂ ಕಾಳಿಜ್ ಭಾಲ್ಯೆನ್ ಶಿಂಧ್ಲೆಂ
 "ಪುತಾ ಮ್ಹಜ್ಯಾ" ಆವಯ್ಣೆಂ ರಡ್ಲೆಂ
 ಪತಿಣ್ ಪಡ್ಲ್ಯಾ ಮತ್ ಚುಕುನ್
 ರಡ್ತಾ ಭುಮಿ ರಗತ್ ಮಾಖುನ್
 ಭಾವಾ ಭಯ್ಣಿಂಕ್ ಭಾವ್ ನಾ ಜಾಲೊ
 ದೆಕ್ಚೆ ಆದಿಂಚ್ ಬಾಪುಯ್ ಮೆಲೊ
 ಗಡಿ ರಾಕುಂಕ್ ದಿತಾ ಉಲೊ
 ರಕ್ಷಣ್ ನಾಸ್ತಾಂ ಜೀವ್‌ಚ್ ಗೆಲೊ
 ನಾಕಾತ್ ಮೆಡ್ಲಾಂ, ನಾಕಾತ್ ಬೆಂಡಾಂ
 ನಾಕಾ ದ್ವೇಷ್ ಘರಿಕ್ಪಣಾಂ
 ಪಾಲ್ಟುಂ ಗೊಬ್ರಾ ಭಿತರ್ಲಿಂ ಕೆಂಡಾಂ
 ವಳ್ಕಾ ಸದಾಂಚ್ ಮನ್ಯಾಪಣಾ
 - ಸಿವಿ ಲೋರೆಟ್ಟೊ

ಆಮಿ ಭಾಗಿ ಜಾಂವ್ಚೆ ಜೆಜು ಆಪಯ್ತಾ: ಪಾಪಾ

ಆಯ್ತಾರಾ ದಿಸಾಚೆ ಆಮೆರೆ ವೆಳಾರ್ ಪಾಪಾನ್ ತ್ಯಾ ದಿಸಾಚೆ ಸುವಾರ್ತೆ ವಯ್ ನಿಯಾಕ್ ದಿಲೊ. “ದುಬ್ಯಾಂಕ್, ಭುಕೆಲ್ಯಾಂಕ್, ಕಷ್ಟಲಯ್ತಾಂಕ್, ದಗ್ಡಣಿ ಭೊಗ್ತಲ್ಯಾಂಕ್ ಜೆಜು ಭಾಗಿ ಮ್ಹಣ್ ಸಾಂಗ್ತಾ. ಗ್ರೆಸ್ತಾಂಕ್, ಧಾದೊಶಿ ಆಸ್‌ಲ್ಯಾಂಕ್, ಹಾಸ್ತಲ್ಯಾಂಕ್ ತೊ ನಿರ್ಭಾಗಿ ಮ್ಹಣ್ ಸಾಂಗ್ತಾ. ಆಧುನಿಕ್ ಸಂಸಾರಾಂತ್ ಕೊಣ್ ಸಂತೊಸ್‌ಭರಿತ್ ಆಸಾ, ತಾಂಚೆ ಥಂಯ್ ಸ್ಪಾರ್ಥ್ ರಾಜ್ ಕರ್ತಾ. ದೆಕುನ್ ತಾಣಿಂ ಖರೊ ಸಂತೊಸ್ ಆಪ್ಣಾಂವ್ಚೆ ಜೆಜು ಆಪಯ್ತಾ. ದೆಕುನ್ ದೆವಾ ಥಂಯ್ ಸಂಪೂರ್ಣ್ ಪಾತ್ಯೆಣಿ ದವರ್ಲಾರ್, ಖರೊ ಭಾವಾಡ್ ಉಚಾರ್ತೆ. ಪೂಣ್ ಹ್ಯಾ ಸಂಸಾರಾಂತ್ ಥೊಡೆ ಆಪ್ಲಿಂ ತತ್ವಾಂ ಪಾಳ್ಕಾರ್ ಖರೊ ಸಂತೊಸ್ ಆಪ್ಣಾವ್ಚೆತ್ ಮ್ಹಣ್ ಸಾಂಗ್ತಾತ್. ಲ್ಹಾನ್ಯೆ ಆವ್ಡೆಂತ್, ಮಾಂತ್ರಿಕ್ ರಿತಿನ್ ಸಂತೊಸ್ ಪಾವ್ಯೆತ್ ಮ್ಹಣ್ ತಾಂಚೊ ವಾದ್. ಅಶೆಂ ಕೆಲ್ಯಾರ್ ದೆವಾ ಥಂಯ್ ಭಾವಾಡ್ ದವರಿನಾಸ್ತಾನಾ, ಆಮಿ ಪಯ್ಲಾ ಉಪದೆಸಾ ವಿರೊಧ್ ವಚುಂಕ್ ಸಾಧ್ಯ್ ಆಸಾ. ಜರ್ ಆಮಿ ದೆವಾಚೆ ಪಾಡ್ವಿಕ್ ಆಸಾಂವ್, ತಾಚ್ಯಾ ರಾಜಾ ಕುಶಿನ್ ಆಸಾಂವ್ ಆನಿ ಸಾಸ್ಣಾಚ್ಯಾ ಜಿವಿತಾಚೆ ವಾಟೆನ್ ಪಯ್ಲೆ ಕರ್ತಾಂವ್, ತರ್ ಆಮಿ ನಿಜಾಯ್ಕಿ ಭಾಗಿ. ದೆವಾ ಮುಕಾರ್ ಆಮಿ ಗರ್ಜೆವಂತ್ ಮ್ಹಣ್ ಜಾಣಾ ಜಾವ್ನ್, ಹೆರಾಂಚ್ಯಾ ಗರ್ಜಾಂನಿ ಆಧಾರ್ ದಿತಾಂವ್ ತರ್ ಆಮಿ ಸಂತೊಸ್‌ಭರಿತ್ ಜಾತಲ್ಯಾಂವ್.”



ತುಜೊ ಭಾವ್ ಖಂಯ್ ಆಸಾ?: ಪಾಪಾ

ಆಪ್ಲೆಂ ಭೆಟಯಿಲ್ಲ್ಯಾ ಮಿಸಾಚ್ಯಾ ಬಲಿದಾನಾ ವೆಳಾರ್, ಪಾಪಾನ್ ಕಾಯ್ನ್ ಆನಿ ಆಬೆಲಾಚೆಂ ಘಡಿತೆ ನಿಯಾಳಾಕ್ ಘೆತ್ಲೆಂ. “ತುಜೊ ಭಾವ್ ಖಂಯ್ ಆಸಾ ಮ್ಹಳೆಂ ಸವಾಲ್ ದೇವ್ ಆಮ್ಕಾಂ ಹರಕ್ಲ್ಯಾಕ್ ವಿಚಾರ್ತಾ. ಹೊ ಭಾವ್ ಪಿಡೆಸ್ತ್, ಭುಕೆಲ್ಲೊ ಆನಿ ಬಂದೆಸಾಕಾಂತ್ ಆಸ್‌ಲ್ಲೊ ತಸಲೊ ಜಾವ್ಚೆತ್. ಕಾಯ್ನ್ ಬರಿಂ ಆಮಿಯ್ ಥೊಡೆ ಪಾವ್ಲಿಂ ಅಲಕ್ಷೆಚ್ಯೊ ಜಾಪಿ ದಿತಾಂವ್. ಮ್ಹಜ್ಯಾ ಭಾವಾ ವಿಶಿಂ ಮ್ಹಾಕಾ ಕಿತೆಂ ಪಡುನ್ ಗೆಲಾಂ? ಹಾಂವ್ ತಾಚೊ ರಾಕ್ಣೊ? ಅಸಲ್ಯೊ ಜಾಪಿ ದಿತಾಂವ್. ಭುಕೆಲ್ಲೊ ತುಜೊ ಭಾವ್ ಖಂಯ್ ಆಸಾ? ತುಜೊ ಪಿಡೆಸ್ತ್ ಭಾವ್ ಕಿತೆಂ ಕರ್ತಾ? ಬಂದೆಂತ್ ಆಸ್ಲೆಲೊ ತುಜೊ ಭಾವ್ ಕಸೊ ಆಸಾ? ಅಸಲಿಂ ಸವಾಲಾಂ ಆಜ್ ದೇವ್ ವಿಚಾರ್ತಾ. ಅಸಲ್ಯಾ ವೆಳಾರ್ ಆಮಿ ಅಲಕ್ಷೆಚ್ಯೊ ಜಾಪಿ ದಿವ್ನ್ ಆಮ್ಚೆ ಹಾತ್ ಧುತಾಂವ್. ಮಾತೆವಾಚೆ 25ವ್ಯಾ ಅಧ್ಯಯಾಂತ್ ಜೆಜುನ್ ವಳೆರಿ ಕರ್ಲಿಂ ಮನ್ಶಾಂ ಖಂಯ್ ಆಸಾತ್? ಪಿಡೆಸ್ತ್, ಭುಕೆಲ್ಲಿಂ, ತಾನೆಲ್ಲಿಂ, ವಸ್ತುರ್ ನಾತ್‌ಲ್ಲಿಂ, ಇಸ್ಕೊಲಾಕ್ ವಚುಂಕ್ ತಾಂಕ್ ನಾತ್‌ಲ್ಲಿಂ, ಬಂದೆಂತ್ ಆಪ್ಲಿಂ, ಅಮಾಲ್ ಪಿಯೊಣ್ಯಾಕ್ ಆನಿ ಮಾದಕ್ ದ್ರವ್ಯಾಂಕ್ ಗುಲಾಮ್ ಜಾಲ್ಲಿಂ ಖಂಯ್ ಆಸಾತ್? ಅಸಲ್ಯಾಂಕ್ ಆಮಿ ಆಮ್ಚ್ಯಾ ಕಾಳ್ಜಾಂತ್ ಜಾಗೊ ದಿತಾಂವ್? ಪೂಣ್ ಆಮಿ ಹೆ ಸಮಸ್ತೆ ಪಳೆಂವ್ಕ್ ಆನಿ ಆಪ್ಣುಂಕ್ ಮನ್ ಕರಿನಾಸ್ತಾನಾ, ಚುಕಾರಿಚಿ ಜಾಪ್ ದಿವ್ನ್ ಹಾತ್ ಧುತಾಂವ್. ಕ್ರಿಸ್ತಾಂವಾಂನಿ ಕೆದಿಂಚ್ ವಾಸ್ತವಿಕ್ ಸಂಗಿಂ ಥಾವ್ನ್ ಧಾಂವನಾಸ್ತಾನಾ, ದೆವಾಚ್ಯಾ ಸವಾಲಾಂಕ್ ಜಾಪ್ ದಿಂವ್ಕ್ ತಯಾರ್ ಆಸಜೆ.”

ಅಸ್ಕತ್ಯಾಂ ಥಂಯ್ ಝುಜಾಚಿ ಜಡಾಯ್ ಪಡ್ತಾ: ಪಾಪಾ

“ಸಂಸಾರಾಂತ್ ಜಾಂವ್ಚ್ಯಾ ಝುಜಾಕ್ ಆಧುನಿಕ್ ಆವ್ ಮ್ಹಣ್ ವೊಲಾವ್ಚೆತ್ ಆನಿ ಹಾಚೆಂ ವಜನ್ ಅಸ್ಕತ್ಯಾಂ ಥಂಯ್ ಪಡ್ಲೆಂ ಆಮಿ ಪಳೆತಾಂವ್” ಅಶೆಂ ಮ್ಹಣಾಲೊ ಪಾಪಾ ಮಿಸಾಚ್ಯಾ ಬಲಿದಾನಾ ವೆಳಾರ್. ನೊಯೆಚ್ಯಾ ಕಾಳಾಚ್ಯಾ ಬುಡ್ಡುಗೊಲಾ ವಿಶಿಂ ಪಾಪಾನ್ ಪ್ರಸಂಗ್ ದಿಲೊ ಆನಿ ತಸಲೆಂ ಘಡಿತೆ ಆಜುನ್ ಝುಜಾಂ ಮಾರಿಫಾತ್ ಪಳೆಂವ್ಕ್ ಮೆಳ್ತಾ ಆನಿ ಹಾಂತುಂ ದುಬ್ಯಾಂಚಿಂ ಆನಿ ಅಸ್ಕತ್ಯಾಂಚಿಂ ಶೋಷಣ್ ಜಾತಾ ಮ್ಹಣ್ ಪಾಪಾನ್ ಕಳಯ್ಲೆಂ. “ಸಂಸಾರಾರ್ ಜಾಂವ್ಚಿಂ ಅನಾಹುತಾಂ ಆನಿ ಝುಜಾಂ ಪಳೆಂವ್ಕ್ ಆಮಿ ರಡಜೆ, ಕಿತ್ಯಾಕ್ ಹಾಚೆ ಮಾರಿಫಾತ್ ಭುರ್ಗಿಂ, ನಿರ್ಗತಿಕಾಂ ಆನಿ ದುಬ್ಲಿಂ ಕಷ್ಟಾರ್ ಪಡ್ತಾತ್. ಮನ್ಶಾಂಚಿಂ ವಾಯ್ ಚಡ್ ಜಾತಾನಾ, ದೇವ್ ಚುರ್ಚುರೊ ಆನಿ ಸಗ್ಳೆಂ ಮನ್ಶಾಕುಳ್ ನಾಸ್ ಕರುಂಕ್ ತಾಣೆಂ ಚಿಂತ್ಲೆಂ. ಆದ್ಲ್ಯಾ ಕಾಳಾ ಪ್ರಾಸ್ ಆತಾಂಚೊ ಕಾಳ್ ಬರೊ ನ್ಹಯ್. ಸಮಸ್ತೆ ಆನಿ ಅವ್ಣಡಾಂ ಹ್ಯಾ ದಿಸಾಂನಿ ಚಡುನ್ ಆಸಾತ್. ಬೊಂಬ್ ಸ್ಪೋಟನಾ ವರ್ವಿಂ ಸಬಾರ್ ಲೋಕ್ ಮರ್ತಾ. ಅಸಲ್ಯಾಂಚಿಂ ಭುರ್ಗಿಂ ವಾಟೆರ್ ಪಡ್ತಾತ್ ಆನಿ ತಾಂಕಾಂ ಫಾವೊತೆಂ ಶಿಕಪ್ ಮೆಳನಾ. ಝುಜ್ ಜಾತಾನಾ, ಆವ್ ಯೆತಾನಾ ಆನಿ ನಯ್ಗಿಕ್ ಅವ್ಣಡಾಂ ಘಡ್ತಾನಾ, ತಾಚೊ ಮಾರ್ ವಾ ವಜನ್ ಅಸ್ಕತ್ಯಾಂ ಥಂಯ್ ಪಡ್ತಾ. ಮಾಗ್ಣ್ಯಾಚೊ ಆನಿ ಸಾಂಗಾತ್ಪಣಾಚೊ ಆಧಾರ್ ಅಸಲ್ಯಾಂಕ್ ಭಾಸಾವ್ಯಾಂ.”

ಸರ್ವಾಂ ಪ್ರಾಸ್ ವರ್ತ್ಯೆ ರಿತಿನ್ ದೇವ್ ಆಮ್ಚೊ ಮೋಗ್ ಕರ್ತಾ: ಪಾಪಾ

ಬುಧ್ವಾರಾ ದಿಸಾ ಲೊಕಾಕ್ ಮೆಳ್‌ಲ್ಲ್ಯಾ ಪಾಪಾನ್, ಸೊಮ್ಯಾಚ್ಯಾ ಮಾಗ್ಣ್ಯಾ ವಿಷ್ಯಾಂತ್ಲಿ ಶಿಕೊವ್ಣ್ ಮುಂದರುನ್ ವ್ಹೆಲಿ. ಸಂಸಾರಿ ಬಾಪ್ ಆನಿ ಸರ್ಗಿಂಚ್ಯಾ ಬಾಪಾಚ್ಯಾ ಮೊಗಾಚೊ ತಫಾವತ್ ಕಿತೆಂ ಮ್ಹಳೆಂ ಪಾಪಾನ್ ಕಳಯ್ಲೆಂ. “ಜೆದ್ನಾಂ ಆಮಿ ದೆವಾಚ್ಯಾ ಮೊಗಾಕ್ ಭುಕೆತಾಂವ್, ತೆದ್ನಾಂ ಆಮಿ ದೆವಾ ಬಾಪಾಚೊ ಮೋಗ್ ಜಾಣಾ ಜಾತಾಂವ್. ದೇವ್ ಆಮ್ಚೊ ಬಾಪ್ ಮ್ಹಣಾನಾ, ಆಮಿ ಸಂಸಾರಿ ವ್ಹಡಿಲಾಂಚೊ ಉಗ್ಡಾಸ್ ಕಾಡ್ತಾಂವ್ ಮ್ಹಣ್ ಸಂಸಾರಿಂ ಆವಯ್ ಬಾಪುಯ್ ಸಂಪೂರ್ಣ್ ನ್ಹಯ್. ದೆಕುನ್ ಆಮಿ ಸಂಸಾರಿ ಚಿಂತ್ಪಾಚ್ಯಾಕ್ಯಾಯಿ ಏಕ್ ಮೇಟ್ ಮುಕಾರ್ ವಚಜೆ ಆನಿ ದೆವಾಚೊ ಮೋಗ್ ಜಾಣಾ ಜಾಯ್. ದೆವಾಚೊ ಹೊ ಮೋಗ್ ಹ್ಯಾ ಸಂಸಾರಾಂತ್ ಆಮಿ ಭೊಗ್ತಾಂವ್ ತರಿ, ತೊ ಅಸಂಪೂರ್ಣ್ ಕಿತ್ಯಾಕ್ ಮನ್ಶಾಂಚೊ ಮೋಗ್ ಫಾಯೆಲಾ ಆನಿ ದೆವಾಚೊ ಮೋಗ್ ಸಂಪೂರ್ಣ್ ರಿತಿನ್ ಜಾಣಾ ಜಾಂವ್ಚೆ ಜಾಯ್ನಾ. ಆಮ್ಚ್ಯಾ ಮೊಗಾಂತ್ ಆಡ್ಕಳ್ ಆನಿ ಸ್ಪಾರ್ಥ್ ಆಸಾ, ಕಿತ್ಯಾಕ್ ಹೆರಾಂಕ್ ನಿಯಂತ್ರಣಾರ್ ದವ್ರುಂಕ್ ಆಮಿ ಹೊ ಮೋಗ್ ವಾಪರ್ತಾಂವ್. ಮನಿಸ್ ಸಾಸ್ಣಿಕ್ ಮೊಗಾಚೊ ಭಿಕಾರಿ. ತೊ ಮೋಗ್ ಖಂಯ್ ಮೆಳತ್ ಮ್ಹಣ್ ಆಶೆತಾ ತರಿ, ತೊ ತಾಂಕಾಂ ಮೆಳನಾ. ದೆವಾಚೊ ಮೋಗ್ ಸಂಪೂರ್ಣ್ ಕಿತ್ಯಾಕ್ ತೊ ಸರ್ವಾಂ ಪ್ರಾಸ್ ವರ್ತ್ಯೆ ರಿತಿನ್ ಆಮ್ಚೊ ಮೋಗ್ ಕರ್ತಾ.”

ಮರಣ್ ಪಾವ್‌ಲ್ಯಾ ಸೊಜೆರಾಂಕ್ ಕ್ರಿಸ್ತಾಂವಾಂ ಶೃದ್ಧಾಂಜಲಿ ಭೆಟಯ್ತಾತ್

ಫೆಬ್ರೆ 14ವರ್ ಎಕಾ ಆತ್ಮಾಹುತಿ ಬಾಂಬರಾನ್ ಕಾಶ್ಮೀರಾಚ್ಯಾ ಪುಲ್ವಮಾ ಮ್ಹಳ್ಯಾ ಜಾಗ್ಯಾರ್ 40 ಜಣಾಂ ಭಾರತಾಚ್ಯಾ ಸೊಜೆರಾಂಚಿ ಹತ್ಯಾ ಕೆಲ್ಲಿ ಆನಿ ಹಾಕಾ ಲಾಗುನ್ ಭಾರತ್ ಆನಿ ಪಾಕಿಸ್ತಾನಾ ಮಧೆಂ ವಿರಾರಾಯೆಚಿ ಪರಿಸ್ಥಿತಿ ಉಬ್ಬಲ್ಯಾ ಆಸ್ತಾಂ, ಭಾರತಾಚೆ ಕಠೊಲಿಕ್ ಶಾಂತಿ ಖಾತಿರ್ ಮಾಗುನ್ ಆಸಾತ್. ಜಮ್ಮು ಕಾಶ್ಮೀರಾಚೊ ಬಿಸ್ಪ್ ಐವನ್ ಪಿರೇರಾ ಹಾಣೆಂ ಹೊ ಆಕ್ರಮಣ್ ಬಿರುಡ್ ಮ್ಹಣ್ ವೊಲಾಯ್ಲಾ ಆನಿ ರಾಜ್ಯಾಂತ್ ಶಾಂತಿ ಖಾತಿರ್ ತಶೆಂಚ್ ದೆವಾಧಿನ್ ಜಾಲ್ಲ್ಯಾ ಸೊಜೆರಾಂಕ್ ಸಾಸಾಣ್ ವಿಶೆವ್ ಮಾಗುಂಕ್ ಕಠೊಲಿಕಾಂಕ್ ಉಲೊ ದಿಲಾ. ಹ್ಯಾ ವೆಳಾರ್ ಆಮಿ ಸರ್ವಾಂನಿ ಸಂಘಟಿತ್ ಜಾವ್ನ್ ಧರ್ಮಾಚ್ಯಾ ಆಧಾರಾನ್ ಆಮ್ಕಾಂ ವಿಂಗಡ್ ಕರಿನಾಶೆಂ ಚತ್ರಾಯ್ ಸಾಂಬಾಳಿಚೆ ಮ್ಹಣ್ ತಾಣೆಂ ಸಾಂಗ್ಲೆಂ. ದೆಶಾಚ್ಯಾ ವಿವಿಧ್ ಜಾಗ್ಯಾಂನಿ ವಾತಿಂಚೊ ಪುರ್ಶಾಂವ್ ಕಾಡ್ನ್ ಸರ್‌ಲ್ಲ್ಯಾ ಸೊಜೆರಾಂಕ್ ಮಾನ್ ಪಾಟಯ್ಲಾ. ಕೊಲ್ಕತ್ತಾ ಆರ್ಚ್ ದಿಯೆಸೆಜಿಂತ್ ಅಂತರ್ ಧರ್ಮಿಯ್ ಮಾಗ್ಣ್ಯಾ ವಿಧಿ ಚಲಯ್ಲಿ. ಸಬಾರ್ ಜಾಗ್ಯಾಂನಿ ಕ್ರಿಸ್ತಾಂವಾಂನಿ ಪ್ರತಿಭಟನಾಂ ಚಲಯ್ಲಾಂತ್.

ಜನೆರಾಂತ್ ಕ್ರಿಸ್ತಾಂವಾಂ ವಯ್ ಚಡ್ ಹಲ್ಲೆ

ಭಾರತ್ ದೆಶಾಂತ್ ಜನೆರ್ ಮಹಿನ್ಯಾಂತ್ ಕ್ರಿಸ್ತಾಂವಾಂ ವಿರೊಧ್ ಇಜಾ ಚಡ್ಲಾ. ಜನೆರಾಂತ್ಚ್ ಅಸಲಿಂ 29 ಘಡಿತಾಂ ಉಜ್ವಾಡಾಕ್ ಆಯ್ಲಾಂತ್ ಮ್ಹಣ್ತಾ ಏಕ್ ವರ್ದಿ. ಸುಪ್ರಿಮ್ ಕೊಡ್ಡಿ ಥಾವ್ನ್ ಕಾನುನಾಂ ಆಸ್ಲಾರ್‌ಯಿ, ಕ್ರಿಸ್ತಾಂವಾಂ ವಯ್ ಜಾಂವ್ಚೆ ಹಲ್ಲೆ ಕ್ರಿಸ್ತಾಂವಾಂಚೆ ಖಿಂತಿಕ್ ಕಾರಣ್ ಜಾಲ್ಯಾತ್. 29 ಘಡಿತಾಂ ಪಯ್ಲಿ 9 ಘಡಿತಾಂ ಉತ್ತರ್ ಪ್ರದೇಶಾಂತ್ ಘಡ್ಲಾಂತ್. ಮಾಗ್ಣ್ಯಾ ವಿಧಿ ವೆಳಾರ್ ಪೊಲಿಸಾಂ ಬರಾಬರ್ ಮೆಳುನ್ ಮೂಳ್‌ಭೂತ್‌ವಾದಿ ಪಂಗ್ಡಾನ್ ಫಾತರ್ ಉಡೊವ್ನ್ ಲೊಕಾಕ್ ಮಾರ್‌ಲ್ಲೆಂ ಘಡಿತೆ ಉತ್ತರ್ ಪ್ರದೇಶಾಂತ್ ಜಾಲಾಂ. ಭತ್ತೀಸ್‌ಘಡಾಂತ್ ಮಾಗ್ಣ್ಯಾ ಜಮಾತಿಚೆರ್ ಆಕ್ರಮಣ್ ಕರುನ್ 10 ಜಣಾಂ ಕ್ರಿಸ್ತಾಂವಾಂಚೆರ್ ಹಲ್ಲೊ ಚಲೊವ್ನ್, ಪವಿತ್ರ್ ಪುಸ್ತಕಾಚ್ಯೊ ಪ್ರತಿಯೊ ಹುಲ್ವಾಯ್ಲಾತ್. ಹಿಮಾಚಲ್ ಪ್ರದೇಶ್ ಆನಿ ತಮಿಳುನಾಡುಂತ್ ಕ್ರಿಸ್ತಾಂವಾಂಕ್ ದಿವ್ಯಾಂಕ್ ವೊಡ್ನ್ ವ್ಹರ್ನ್, ಹಿಂದೂ ದೆವಾಂಕ್ ಪುಜಾ ಕರುಂಕ್ ವತ್ತಾಯ್ ಕೆಲ್ಯಾ. ಕರ್ನಾಟಕಾಂತ್ ಎಕಾ ಪಾಸ್ಕರಾಚೆರ್ ಹಲ್ಲೊ ಚಲಯ್ಲಾ ಆನಿ ಇಗರ್ಜ್ ಬಾಂದುಂಕ್ ಹಾಡ್‌ಲ್ಲೊ ಸಾಹೆತಿ ಹುಲ್ವಾಯ್ಲಾತ್.

ಮಿಶೊನರಿಚಿ ಮೂರ್ತಿ ಉಬಾರುಂಕ್ ಆಡ್ಕಳ್

ಮಿಶೊನರಿ ಯಾಜಕಾನ್ ಸ್ಥಳೀಯ್ ಲೊಕಾ ವಿರೊಧ್ ಕಾಮ್ ಕೆಲಾಂ ದೆಕುನ್ ತಾಚ್ಯಾ ಮಾನಾಕ್ ಉಬಾರ್ ಮೂರ್ತಿ ಕಾಡಿಚೆ ಮ್ಹಣ್ ಹಿಂದು ಪಂಗ್ಡಾನ್ ಪೊಲಿಸಾಂಕ್ ಫಿರ್ಯಾದ್ ದಿಲ್ಯಾ. ಭೊಪಾಲಾಚ್ಯಾ ಕುಂತಿ ಜಿಲ್ಲಾಚ್ಯಾ ಸಾರ್ವಡಾ ಫಿರ್ಗಜೆಂತ್ ಉಬಾರ್‌ಲ್ಲಿ ಜರ್ಮನಿಚೊ ಜೆಜ್ಜಿತ್ ಮಿಶೊನರಿ ಬಾಪ್ ಜುವಾಂವ್ ಬಾವ್ಪಿಸ್ತ್ ಹೊಫೊಮನ್ ಹಾಚಿ ಮೂರ್ತಿ ಕಾಡುಂಕ್ ಆಗ್ಲೊ ಕೆಲಾ. ಪವಿತ್ರ್ ಸಭೆಚ್ಯಾ ಮುಖೆಲ್ಯಾಂ ಪರ್ಮಾಣೆಂ ಬಿಜೆಪಿ ಪಾಡ್ಲಿನ್ ದಲಿತ್ ಲೊಕಾಂಕ್ ಕಾಂಯ್ಚ್ ಬರೆಪಣ್ ಕರುಂಕ್ ನಾ. ಆತಾಂ ತಾಂಕಾಂ ವಿಂಗಡ್ ಕರ್ನ್, ಮತ್ ಲುಟ್ಲೆಂ ಹೆಂ ಯೋಜನ್. ಬಾಪ್ ಜುವಾಂವ್ 1877-ಂತ್ ಭಾರತಾಕ್ ಆಯಿಲ್ಲೊ ಆನಿ ತಾಣೆಂ ದಲಿತ್ ಲೊಕಾಂ ಮಧೆಂ ವಾವ್ರ್ ಕೆಲೊ. ಪೂಣ್ ತಾಣೆಂ ಬ್ರಿಟಿಶಾಂ ಸಂಗಿಂ ಮೆಳುನ್ ದಲಿತಾಂಚಿ ಸಂಸ್ಕೃತಿ ನಾಸ್ ಕೆಲ್ಯಾ ಮ್ಹಣ್ ಹಿಂದು ಪಂಗ್ಡಾಚೊ ಆರೋಪ್. ಭಾರತೀಯ್ ಕಠೊಲಿಕ್ ಬಿಸ್ಪಾಂ ಮಂಡಳಿಚೊ ಜೆರಾಲ್ ಕಾರ್ಯದರ್ಶಿ ಬಿಸ್ಪ್ ತಿಯೊದರ್ ಮಸ್ಕರೇನ್ಸಸ್ ಹಾಚೆ ಪರ್ಮಾಣೆಂ, ಹೊ ಲ್ಹಾನೊ ಪಂಗಡ್ ಶಾಂತಿ ನಾಸ್ ಕರ್ನ್ ಆಸಾ. ಲೋಕ್ ಪಿಸೊ ನ್ಹಯ್, ಮಿಶೊನರಿನ್ ಕಿತೆಂ ಬರೆಂ ಕೆಲಾಂ ತೆಂ ತಾಂಕಾಂ ಕಳಿತ್ ಆಸಾ, ಅಶೆಂ ಮ್ಹಣ್ತಾ.

ಕಠೊಲಿಕ್ ಸಂಸ್ಥೆ ಬಂದ್ ದವರೆ

ಮೇಘಾಲಯಾಚ್ಯಾ ಗಾರೊ ಪರ್ವತಾರ್ ಆಸ್‌ಲ್ಲಿಂ ಸರ್ವ್ ಕಠೊಲಿಕ್ ಇಸ್ಕೊಲಾಂ ಆನಿ ಕೊಲೆಜಿ ಏಕ್ ದೀಸ್ ಬಂದ್ ದವರಿಂ. ಇಗರ್ಜಾಂಚೆರ್ ಆನಿ ಕಠೊಲಿಕ್ ಸಂಸ್ಥಾಂಚೆರ್ ಜಾಂವ್ಚೆಂ ನಿರಂತರ್ ಆಕ್ರಮಣ್ ರಾವಯ್ಲೆ ಆನಿ ದುಷ್ಕರ್ಮಿಂಕ್ ಕಯ್ಲೆ ಕರಿಚೆ ಮ್ಹಣ್ ಪ್ರತಿಭಟನ್ ಚಲೊವ್ನ್, ಅಶೆಂ ಕರುಂಕ್ ಕಾರಣ್ ಡೊನ್ ಬೊಸ್ಕೊ ಜೆಜ್ಜಿತ್ ಆನಿ ಹೆರ್ ಮೆಳಾಚಿಂ ಶೆಂಬರಾಂ ವಯ್ ಇಸ್ಕೊಲಾಂ ಆನಿ ಕೊಲೆಜಿ ತ್ಯಾ ದಿಸಾ ಬಂದ್ ದವರಿಂ. ಪಾಟ್ಲ್ಯಾ ಮಹಿನ್ಯಾಂತ್ ಬಂದೂಕ್‌ದಾರಿಂನಿ ಸ ಫಿರ್ಗಜಾಂಚೆರ್ ದಾಡ್ ಫಾಲುನ್ ಪಯ್ಲೆ ಆನಿ ಹೆರ್ ವಸ್ತು ಲುಟ್‌ಲ್ಲೊ ಆನಿ ಯಾಜಕಾಂಚೆರ್ ಹಲ್ಲೊ ಚಲಯಿಲ್ಲೊ. ಅಸಲ್ಯಾ ಬಂದೂಕ್‌ದಾರಿಂಕ್ ವೆಗಿಂಚ್ ಕಯ್ಲೆ ಕರುಂಕ್ ತಾಣಿಂ ವತ್ತಾಯ್ ಕೆಲ್ಯಾ.

ಫ್ರಾನ್ಸಾಂತ್ ಇಗರ್ಜಾಂಚೆರ್ ಆಕ್ರಮಣ್

ಫ್ರಾನ್ಸಾಚ್ಯಾ ಇಗರ್ಜಾಂನಿ ಇಮಾಜಿ ನಾಸ್ ಕೆಲ್ಲಿಂ ಆನಿ ಇಗರ್ಜ್ ಭಷ್ಟ್ ಕೆಲ್ಲಿಂ ಸುಮಾರ್ 10 ಘಡಿತಾಂ ಫೆಬ್ರೆರಾಂತ್ ಜಾಲ್ಯಾಂತ್. ಎಕ್ಲೆ ಇಗರ್ಜೆಂತ್ ಮರಿ ಮಾಯ್ಲಿ ಇಮಾಜ್ ಸಕಯ್ಲೆ ಫಾಲ್ಸ್ ಪಿಟೊ ಕೆಲ್ಯಾ. ಆನ್ಯೆಕ್ಲೆ ಇಗರ್ಜೆಂತ್ ತಾಬೆರ್ನಾಕ್ ಸಕಯ್ಲೆ ಉಡಯ್ಲಾಂ. ಖುರಿಸ್ ಹುಲ್ವಾಯ್ಲಾತ್ ಆನಿ ಇಮಾಜಿ ವಿದ್ವಾಪ್ ಕೆಲ್ಯಾತ್. ಆನಿ ಎಕ್ಲೆ ಇಗರ್ಜೆಂತ್ ತಾಬೆರ್ನಾಕ್ ಫುಟೊವ್ನ್, ಕುಮಾರ್ ಶಿಂಪಾಯ್ಲಾ. ಧಾರ್ಮಿಕ್ ಮುಖೆಲ್ಯಾಂನಿ ಹಿಂ ಘಡಿತಾಂ ಖಂಡನ್ ಕರ್ನ್, ತನ್ಯೆಕ್ ಆಗ್ಲೊ ಕೆಲಾ.

ಇಗರ್ಜಿಮಾತಾ: ರಾಜಾಚಿಂ ಬಿಂ, ಸೆವಕ್ ಆನಿ ಸಾಕ್ರಾಮೆಂತ್

ಭಾರತಾಚ್ಯಾ ಕಥೊಲಿಕ್ ಬಿಸ್ಪಾಂ ಮಂಡಳಿಚಿ 31ವಿ ಫ್ಲೆನರಿ ಜಮಾತ್, ವಿಷಯ: “ಸುವಾರ್ತೆಚೊ ಸಂತೊಸ್”

2019, ಜನೆರ್ 7-14, ತಮಿಳುನಾಡು

ಏಕ್ ಸಂದೇಶ್

ಪ್ರಸ್ತಾವನೆ:
ಆಮಿ ಭಾರತಾಚ್ಯಾ ಕಥೊಲಿಕ್ ಬಿಸ್ಪಾ ಮಂಡಳಿಚಿ 133 ಬಿಸ್ಪಾ 2019 ಜನೆರ್ 7 ತೆಂ 14 ಪರ್ಯಾಂತ್ ಜ್ಯೋ ಆನಿಮೇಶನ್ ಸೆಂಟರ್, ಚಿಂಗ್ಲೆಪುಟ್, ತಮಿಳುನಾಡುಂತ್ “ಸುವಾರ್ತೆಚೊ ಸಂತೊಸ್” ಹ್ಯಾ ವಿಷಯಾಚೆರ್ ಚಿಂತುಂಕ್, ಮಾಗುಂಕ್ ಆನಿ ಜಾಪ್ ದಿಂವ್ಕ್ ಫ್ಲೆನರಿ ಜಮಾತಿಕ್ ಮೆಳ್ವಾಂವ್. ಹೊ ವಿಶಯ್, ಇವಾಂಜೆಲಿ ಗಾಂವಿಯುಮ್ (EG) ನಾಂವಾಚಿ ಪಾಪಾ ಫ್ರಾನ್ಸಿಸಾಚಿ ಶಿಕೊವ್ಣ್, ಕ್ರಿಸ್ತಾಂವ್ ಶಿಸ್ಪಣಾ ವಿಶಿಂ ಚಡ್ ಗುಂಡಾಯೆನ್ ಚಿಂತುಂಕ್ ಆಮ್ಕಾಂ ವತ್ತಾಯ್ ಕರಾ.

“ಮ್ಹಜೊ ಸಂತೊಸ್ ತುಮ್ಚೆ ಥಂಯ್ ಆಸುನ್ ತುಮ್ಚೊ ಸಂತೊಸ್ ಬರ್ಪೂರ್ ಜಾಂವ್ಚೆ ಖಾತಿರ್ ಹ್ಯೊ ಸಂಗಿ ತುಮ್ಚೆ ಲಾಗಿಂ ಹಾಂವ್ ಉಲಯ್ಲಾಂ” (ಜುವಾಂವ್ 15:11), ಜೆಜುಚ್ಯಾ ಹ್ಯಾ ಉತ್ರಾಂ ಥಾವ್ನ್ ಆದೇಶ್ ಘೆಲ್ಲೆ ಜಾವ್ನ್ ಆಮಿ ಸಂತೊಸಾನ್ ಆನಿ ಉಮೆದಿನ್ ಜೆಜು ಕ್ರಿಸ್ತಾಚಿ ಬರಿ ಖಬರ್ ಪರ್ಗಟುಂಕ್ ಫುಡೆಂ ಸರ್ತಾವ್. **ಆಮ್ಚೊ ಸಂತೊಸ್ ಆನಿ ಭರ್ವಸೊ:**

ಆಮ್ಕಾಂ ಸಂತೊಸಾನ್, ಸಮಾಧಾನಾನ್ ಆನಿ ಭರ್ವಶ್ಯಾನ್ ಭರ್ತಾ ತೆಂ ಜಾಯ್ತೆಂ ಆಮಿ ಪಳೆತಾಂವ್. ಭಾರತಾಚ್ಯಾ ವೆವೆಗ್ಯಾ ಭಾಗಾಂನಿ ಕ್ರಿಸ್ತಾಚಿ ವಳಕ್ ದಿಂವ್ಕ್, ಕ್ರಿಸ್ತಾಚ್ಯಾ ಮೊಗಾನ್ ಭರುಂಕ್ ಆನಿ ತಾಚೊ ಪಾಟ್ಲಾವ್ ಕೆಲ್ಲೊ ಜಾಂವ್ಕ್, ಕಿತ್ಲೆಶ್ಯಾ ಕ್ರಿಸ್ತಾಂವಾಂ, ಲಾಯಿಕ್ ಪಂಗಡ್ ಆನಿ ಸಂಗಟನಾಂ ಥಂಯ್ ಆಸಾ ತೆಂ ವಿಶ್ವಾಸಿಪಣ್ ಆನಿ ಉಮೆದ್, ಖರಾನ್‌ಚ್ ದೆಕಿಚೆಂ ಆನಿ ಉಮೆದಿನ್ ಭರ್ತಾ ತಸಲೆಂ. ಕಂದಮಾಲ್ ಆನಿ ಹೆರ್ ಸುವಾತ್ಯಾಂನಿ ಪಳೆಂವ್ಕ್ ಮೆಳ್ತಾ ತಶೆಂ ಆಪ್ಲೊ ಜೀವ್ ಕ್ರಿಸ್ತಾ ಖಾತಿರ್ ದಿಂವ್ಚೆ ಪರ್ಯಾಂತ್ ಆಮ್ಚ್ಯಾ ಕ್ರಿಸ್ತಿ ಭಾವಾಂಚಿ ಆನಿ ಭಯ್ಣಿಂಚಿ ಭಾವಾಡ್ಪಾಕ್ ಧಯ್ತಾಧಿಕ್ ಸಾಕ್ಚೆ ಧಯ್ ಆನಿ ಸಾಕ್ರಿಫಿ ಸಾಚಿ ವರ್ತಿ ರುಜ್ವಾತ್. ಕಿತ್ತಿಶಿಂ ಲಾಯಿಕ್ ಭಾವಾಡ್ಪಿ, ಕೊನ್ಸೆಕ್ರಾರ್ ಜಾಲ್ಲಿಂ ಮನ್ಯಾಂ ಆನಿ ಯಾಜಕ್ ಮೋಗ್ ಸೆವಾ ಆನಿ ಸಾಕ್ರಿಫಿಸಾಚೆಂ ಕ್ರಿಸ್ತಿ ಸಮರ್ಪಣಾಚೆಂ ಜಿವಿತ್ ವೊಗ್ಪಣಿಂ ಸಾಕ್ ಕಶಿಂ ಜಿಯೆಂವ್ಚೆಂ ಖರಾನ್‌ಚ್ ಕುರ್ಪೆಚೆ ವೊತ್ಲೆಚೊ ಫಳ್. ಆಯ್ಕಾಂ ಸಂಸಾರಾಂತ್ ಭಾಗೆವಂತ್ಪಣಾಕ್ ಪಾಪಾ ಫ್ರಾನ್ಸಿಸಾನ್ “ಗವ್ಡೆತ್ ಎತ್ ಎಕ್ಸಲ್‌ತಾತೆ-ಸಂತೊಸ್ ಆನಿ ಉಲ್ಲಾಸ್ ಪಾವಾ” ದಿಲ್ಲೆಂ

ಅಪುರ್ಬಾಯೆಚೆಂ ಆಪೊವ್ಣೆಂ ಹೆಂಚ್. ಸಮಾಜೆಂತ್ ಆನಿ ಪವಿತ್ರ್ ಸಭೆಂತ್ ಆನಿತ್, ಶೋಷಣ್ ಆನಿ ಚಿಪಣ್ ಆಸ್ಚೆಂ ಸಗ್ಳೆಂ ಕಾಡ್ನ್ ಉಡೊಂವ್ಕ್ ಸಗ್ಳ್ಯಾ ಲೊಕಾಕ್, ಖೆರಿತ್‌ಪಣಿಂ ದಲಿತ್, ಪರಿಶಿಷ್ಟ ವರ್ಗ್, ಸ್ತ್ರಿಯೊ, ದೇಶಾಂತರ್ ಜಾಲ್ಲಿಂ ಆನಿ



ನಿರ್ಗತಿಕಾಂಕ್, ಆಮ್ಚಿ ಮೊಗಾಚಿ ಸೆವಾ ಫುಡೆಂ ವ್ಹರುಂಕ್ ಆಮಿ ಆಶೆತಾಂವ್ ಆನಿ ಆಮ್ಚೊ ಭಾವಾಡ್ ಪರ್ತ್ಯಾನ್ ಘೆಟ್ ಕರ್ಚಿ ತುರ್ತಾಚಿ ಗರ್ಜ್ ಆಮಿ ಸಮ್ಜತಾಂವ್.

ಸುವಾರ್ತೆಚೊ ಸಂತೊಸ್ ವಾಂಟುನ್ ಘೆಂವ್ಕ್ ಪಂಥಾಹ್ವಾನ್: ಆಮ್ಚ್ಯಾ ಮಿಸಾಂವಾಂತ್ ಆಮಿ ಜಾಯ್ತೆಂ ಭಿತರ್ಲಿಂ ಆನಿ ತಶೆಂಚ್ ಭಾಯ್ಲಿಂ ಪಂಥಾಹ್ವಾನಾಂ ಫುಡೆಂ ಕರ್ತಾವ್. ಭಿತರ್ಲಾಂ ಪಯ್ಲಿ: 1. ಬಿಸ್ಪಾ, ಯಾಜಕ್, ಕೊನ್ಸೆಕ್ರಾರ್ ಜಾಲ್ಲಿಂ ಆನಿ ಲಾಯಿಕ್ ಭಾವಾಡ್ಪಾಂಕ್ ಸಂತೊಸಾನ್ ಬರಿ ಖಬರ್ ಪರ್ಗಟುಂಕ್ ಉಮೆದಿನ್ ಭರ್ತಾಕ್ ನಿರಂತರ್ ಅತ್ಮಿಕ್ ನವೀಕರಣ್ ಆಸಾ ಕರ್ಚೆಂ; 2) ವಿರೊಧ್ಪಣ್ ಆನಿ ಹಿಂಸೆಚಿಂ ಖಿಂಯ್ಚಿಯ್ ಘಡಿತಾಂ ಆಮ್ಚೆ ಭಿತರ್ ಹಾಡ್ತಾತ್ ತ್ಯಾ ಭಿಯಾಚೆರ್ ಜಯ್ತ್ ಜೊಡ್ಪಾಕ್ ಆಮ್ಚೆ ಭಿತರ್ ಪಾತ್ಯೆಣಿ ಭರ್ಚಿ; 3) ಜೆಜುಚಿಂ ‘ಕಾಕುಳ್ನ್ ಭರ್ಲೆಂ ಮುಖಮಳ್’ ಚಡ್ ಪ್ರಭಾವಿತ್ ರಿತಿನ್ ಪರ್ಗಟುಂಕ್ ವಾಟೊ ಸೊದ್ಚೊ; 4) ಸಂಸ್ಕಾಂನಿ ಭದ್ರತಿ ಸೊದ್ಚೊ ಬದ್ಲಾಕ್ ಸಮಾಜಿಚ್ಯಾ ಮೆರಾಂಕ್ ವೆಚಿಂ; 5) ವೆವೆಗ್ಯಾ ರಿತಿಚ್ಯಾ ತಿರಸ್ಕಾರಾ ಥಾವ್ನ್ ಕಶ್ಚೆತಾತ್ ತ್ಯಾ ಕ್ರಿಸ್ತಾಂವಾಂಚಿಂ ಬರೆಪಣ್ ವಾಡೊಂವ್ಚೆ ಖಾತಿರ್ ಚಡ್ ನಿರ್ಣಾಯಕ್ ವಾಟೊ ಸೊದ್ಚೊ.

ಪವಿತ್ರ್ ಸಭೆಕ್ ಪಂಥಾಹ್ವಾನ್ ದಿತಾತ್ ತ್ಯೊ ಥೊಡ್ಯೊ ಭಾಯ್ಲೊ ಸಂಗಿ: 1) ಥೊಡ್ಯೊ ಸಮುದಾಯಾಂಚಿಂ ಧಾರ್ಮಿಕ್ ಅಸ್ತಿತ್ವ್ ಆನಿ ಹಕ್ಯಾಂ ತಿರಸ್ಕಾರ್ ಕರ್ಚೆಂ ಭೆಂ ಹಾಡ್ತಾತ್ ತ್ಯೊ

ಧಾರ್ಮಿಕ್ ಸಕ್ತಿ: 2) ಗ್ರೆಸ್ತಾಂಕ್ ಉಪ್ಕಾರ್ಣ್ಯ ಆಸಾತ್ ಆನಿ ದುಬ್ಳಾಂಕ್ ವಾಯ್ನ್ ಪರಿಣಾಮಾಚ್ಯೊ ಜಾಲ್ಯಾತ್ ತ್ಯೊ ಆರ್ಥಿಕ್ ನಿತಿ; 3) ಮಾಧ್ಯಮಾಂಚಿಂ ಆಕರ್ಷಣ್ ಆನಿ ಫಟ್ಕಿರ್ಯಾ ಖಬಾಂಚೊ ಪ್ರಸಾರ್. **ಆಮ್ಚೊ ಬುನ್ಯಾದಿ: ದೆವಾಚಿಂ ಉತರ್ ಆನಿ ಪವಿತ್ರ್ ಸಭೆಚಿ ಶಿಕೊವ್ಣ್:** ದೆವಾಚಿಂ ಉತರ್ ಆಮ್ಕಾಂ ಬರಿ ಖಬರ್ ಪರ್ಗಟುಂಕ್ ಕರ್ತಾ. ಸಾಂ ಪಾವ್ಲ್ ಆಮ್ಕಾಂ ಸಾಂಗ್ತಾ:

ದೆವಾ ಹುಜಿರ್ ಆನಿ ಜೆಜು ಕ್ರಿಸ್ತಾ ಹುಜಿರ್... ಆಣ್ ಫಾಲ್ಸ್ ಹಾಂವ್ ತುಕಾ ತಾಕಿದ್ ದಿತಾ: “ದೆವಾಚೊ ಸಬ್ದ್ ಗಾಜಯ್, ಸುಕಾಳಿಂ ಆನಿ ಆಕಾಳಿಂ ಹ್ಯಾ ಕಾಮಾಂತ್ ಮಗ್ನ್ ಜಾ” (2 ತಿಮೊಥಿ 4:1-2). ಸಗ್ಳ್ಯಾ ಸಂದರ್ಭಾಂನಿ ಸಂತೊಸಾನ್ ಸುವಾರ್ತಾ ಪರ್ಗಟುಂಕ್ ಆನಿ ತಿ ಪಾಳುಂಕ್ ಬಾಪ್ತಿಜ್ಮ್ ಘೆಲ್ಲಲ್ಯಾ ಹರೆಕ್ಲ್ಯಾಕ್ ಆದೇಶ್ ಆಸಾ.

ದೆವಾಚ್ಯಾ ರಾಜಾಚಿಂ ಬಿಂ, ಸೆವಕ್ ಆನಿ ಸಾಕ್ರಾಮೆಂತ್ ಜಾಂವ್ಕ್ ಪವಿತ್ರ್ ಸಭೆಕ್ ಆಪೊವ್ಣೆಂ ಆಸಾ. ಹೆಂ ತಿಚ್ಯಾ ಉತ್ರಾಂ, ಕಾಮಾಂ ಆನಿ ಸಾಕ್ಲೆ ವರ್ವಿಂ ಕ್ರಿಸ್ತಾನ್ ದಿಲ್ಲಾ “ಪುರ್ತ್ಯಾ ಜಿವಿತಾಂತ್” (ಜುವಾಂವ್ 10:10) ವಾಂಟೊ ಘೆಂವ್ಚೆ ವರ್ವಿಂ ಪರ್ಗಟುಂಕ್ ಆಸಾ. ದೆವಾಚ್ಯಾ ರಾಜಾಚಿಂ ಬಿಂ, ಸೆವಕ್ ಆನಿ ಸಾಕ್ರಾಮೆಂತ್ ಜಾಂವ್ಕ್ ಪವಿತ್ರ್ ಸಭೆಕ್ ಆಪೊವ್ಣೆಂ ಆಸಾ. ಹೆಂ ತಿಚ್ಯಾ ಉತ್ರಾಂ, ಕಾಮಾಂ ಆನಿ ಸಾಕ್ಲೆ ವರ್ವಿಂ ಕ್ರಿಸ್ತಾನ್ ದಿಲ್ಲಾ “ಪುರ್ತ್ಯಾ ಜಿವಿತಾಂತ್” (ಜುವಾಂವ್ 10:10) ವಾಂಟೊ ಘೆಂವ್ಚೆ ವರ್ವಿಂ ಪರ್ಗಟುಂಕ್ ಆಸಾ. ವಾತಿಕನಾಚ್ಯಾ (1962-65) ಆದ್ ಜೆಂತ್ಸ್ (AG) ತಸಲ್ಯಾ ದಸ್ತಾವೆಜಾಂನಿ ಹೆಂ ಸ್ಪಷ್ಟ್ ಸಾಂಗ್ಲಾಂ. ತ್ಯಾ ಉತ್ರಾಂತ್ ಪಾಪಾ ಪಾವ್ಲ್ ಸವ್ಯಾಚಿಂ ಇವಾಂಗೆಲಿ ನುನ್ಸಿಯಾಂದಿ (1975), ಪಾಪಾ ಜುವಾಂವ್ ಪಾವ್ಲ್ ದುಸ್ರ್ಯಾಚಿಂ ರೆದ್ಮೋರಿಸ್ ಮಿಸ್ಸಿಯೊ (1990) ಆನಿ ಹೆರ್ ದಸ್ತಾವೆಜಾಂನಿ ಸುವಾರ್ತಾ ಪರ್ಗಟೆಚೆ ಉಮೆದಿ ವಿಶಿಂ ನವ್ಯೊ ವಾಟೊ, ರಿತಿ ಆನಿ ಪರ್ಗಟೊ ದಿಲ್ಲೊ ಆಸಾತ್.

ಮಿಸಾಂವಾ ಉದೆಶಿಂ ಆಸಾ ತ್ಯಾ ವಯುಕ್ತಿಕ್ ಆಪೊವ್ಣ್ಯಾ ವಿಶಿಂ ಪಾಪಾ ಫ್ರಾನ್ಸಿಸ್ ಆಮ್ಕಾಂ ಜಾಗಯ್ತಾ. ಆಮ್ಕಾಂ ಹರೆಕ್ಲ್ಯಾಕ್ ಮಿಸಾಂವ್ ‘ಆಸಾ’ ಮಾತ್ ನ್ಹಯ್ ಆಮಿ ಹರೆಕ್ ವ್ಯಕ್ತಿಯ್ ಏಕ್ ಮಿಸಾಂವ್ ಕಶಿಂ ಆಸಾಂವ್: “ಹಾಂವ್ ಹ್ಯೆ ಪೃಥ್ವೆಚಿಂ ಏಕ್

ಮಿಸಾಂವ್; ಹಾಂವ್ ಹ್ಯಾ ಸಂಸಾರಾಂತ್ ಆಸುಂಕ್ ತೆಂಚ್ ಕಾರಣ್” (EG 273).

ಹೆಂ ಆಮ್ಚೆಂ ಮಿಸಾಂವ್ ಮತಿಂತ್ ಧರುನ್ ಆಮಿ ಕ್ರಿಸ್ತಾಚ್ಯಾ ಕಾಳ್ಜಾ ಸಾರ್ಕೆ ಸಂತೊಸ್‌ಭರಿತ್ ಆನಿ ನಿಸ್ವಾರ್ಥಿ ಗೊವ್ಣಿ ಜಾವ್ನ್ ಉರ್ಟೆಂ ಪ್ರಯತ್ನ್ ಮುಕಾರ್ ವ್ಹರುಂಕ್ ಭಾಸ್ ದಿತಾಂವ್. ಸದಾಂಚ್ಯಾ ಮಾಗ್ಣ್ಯಾ ಆನಿ ನಿಯಾಳಾನ್ ಬಳ್ ಜೊಡುನ್ ಕ್ರಿಸ್ತಾ ಜೆಜು ಥಂಯ್ ವಯುಕ್ತಿಕ್ ಸಂಬಂಧಾಂತ್ ಥಾವ್ನ್ ಆಯ್ಲೊ

ಆಮ್ಚೊ ಸರ್ವ್ ಸೆವಾ ಫಳ್ ದಿಂವ್ಕ್ ಪಾವ್ಲಿತ್. ದೆಕುನ್ ಆಮಿ ಏಕ್ ಖಾಲ್ತಿ ವಿನತಿ ಕರ್ತಾವ್: **● ಆಮ್ಚ್ಯಾ ಸಗ್ಳ್ಯಾ ಭಾವಾಡ್ಪಾಂಕ್:** ತುಮಿ “ಪವಿತ್ರ್ ಅತ್ಯಾಚಿಂ ಮಂದಿರಾಂ” (1 ಕೊರಿಂಥ್ 6:19), ಹರೆಕಾ ದಿಸಾ ‘ಶೆಜಾರಾಂತ್ ಸಾಂತ್’ ಜಾಂವ್ಕ್ ತುಮ್ಕಾಂ ಆಪೊವ್ಣೆಂ ಆಸಾ (GE ಸಂತೊಸ್ ಪಾವಾ 6-9). ತುಮ್ಕಾಂ ಆಸಾ ತೊ ದೆವಾಚೊ ವೋಗ್, ನೀತ್, ಶಾಂತಿ, ಸಮಾಧಾನ್ ಆನಿ ದೆವಾಚೆ ರಚ್ಣೆಚಿ ಜತನ್ ಹ್ಯೆ ಖಾತಿರ್ ವ್ಹಾಲ್ತಾತ್ ತ್ಯಾ ನಿಸ್ವಾರ್ಥಿ ಕಾಮಾಂ ವರ್ವಿಂ ಸಂಸಾರ್ ಏಕ್ ಚಡ್ ಬರಿ ಸುವಾತ್ ಕರಾ.

● ಕ್ರಿಸ್ತಾಂವ್ ಕುಟ್ಮಾಂಕ್: “ಘರಾವಿ ಪವಿತ್ರ್ ಸಭಾ” ಜಾಂವ್ಚೆಂ ತುಮ್ಚೆಂ ಆಪೊವ್ಣೆಂ-ಪವಿತ್ರ್ ಆನಿ ಸಂತೊಸ್‌ಭರಿತ್ ಆಸುಂಕ್ ತುಮ್ಕಾಂ ಆಪೊವ್ಣೆಂ ಆಸಾ. ಘರಾಂತ್, ಶೆಜಾರಾಂತ್, ಶಿಕ್ವಾಚ್ಯಾ ಆನಿ ವಾವ್ರಾಚ್ಯಾ ಜಾಗ್ಯಾಂತ್ ಸದಾಂಚ್ ಕುಟ್ಮಾಚೆ ಬಾಂದ್ ವಾಡೊಂವ್ಚೆ ಉದೆಶಿಂ ಸಕ್ಲಾಂಕ್ ಮೋಗ್ ಆನಿ ಸೆವಾ ದಿಂವ್ಚೆ ವರ್ವಿಂ ಸುವಾರ್ತೆಕ್ ಸಾಕ್ ದಿಯಾ.

● ತರ್ನಾಟ್ಯಾಂಕ್: ತುಮಿ ಪವಿತ್ರ್ ಸಭೆಚೊ ಆನಿ ಸಮಾಜಿಚೊ ಭರ್ವಸೊ! ಮತಿಂತ್ ಕಾಯರ್‌ಳ್, ಕಾಳ್ಜಾಂತ್ ಮೊಗಾಳ್, ಪವಿತ್ರ್ ಸಭೆಕ್ ಖಾಲ್ತಿಂ ಉರಾ ಆನಿ ಆಮ್ಚೊ ಸೊಮ್ಯಾ ಜೆಜುಚ್ಯೊ ವಾಟೊ ಸಂತೊಸಾನ್ ಪಾಳುಂಕ್ ಜಿವಾಳ್ ಉರಾ, ಅಶೆಂ ತುಮ್ಚೆ ಉತ್ರಾಂ ಆನಿ ಕರ್ಣಾಂನಿ ಸುವಾರ್ತೆಚಿಂ ತಾಜೆಪಣ್ ಆನಿ ಆಕರ್ಷಣ್ ಚಡ್ ಪರ್ಜಳಿತ್ ರಿತಿರ್ ದಿಸುಂ.

● ಕ್ಲೆರಿಕ್ ಆನಿ ಧಾರ್ಮಿಕಾಂಕ್: ತುಮಿ ಪವಿತ್ರ್ ಸಭೆಂತ್ ಆನಿ ಸಂಸಾರಾಂತ್ ಕ್ರಿಸ್ತಾಕ್ ಹಾಜಿರ್ ಕರ್ತಾತ್! ತುಮ್ಚೆ ಆಪೊವ್ಣ್ಯಾಕ್ ವಿಶ್ವಾಸಿ ಉರ್ಟೆ ಉದೆಶಿಂ ಸರ್ವ್ ರಿತಿಚಿಂ ಕ್ಲೆರಿಕ್‌ಪಣ್ ಆನಿ ಸಂಸಾರಿ ಪದ್ವೆಚಿ ಮೊಡ್ಣಿ ಸೊಡುನ್ ನಿಸ್ವಾರ್ಥಿ ಮಿಶನರಿ ಜಾಂವ್ಕ್ ಭಾರ್ ಘೆಂಯಾ-ಸ್ವಿರಿತಾನ್ ಕಾರ್ಯಾಳ್ ಉರಾ, ಅಶೆಂ ಸಕ್ಲೆಡ್ ಲೊಕಾಕ್, ಚಡ್ ಕರುನ್ ದುಬ್ಳಾಂತ್ಲಾ ದುಬ್ಳಾಂಕ್ ದೆವಾಚಿಂ ಕಾಕುಳ್ಚೆಂ ಆನಿ ಸಂತೊಸ್‌ಭರಿತ್ ಮುಖಮಳ್ ಪ್ರಭಾವಿತ್ ರಿತಿರ್ ಉಗ್ಡಾಪೆಂ ಕರಾ.

ಆಮ್ಚ್ಯಾ ಸೆವೆಚ್ಯಾ ಮಿಸಾಂವಾಂತ್-ಚಡ್ ಕರುನ್ ಗೊವ್ಣಿಕ್ ಸೆವಾ, ಶಿಕಪ್, ಭಲಾಯ್ಕೆ ಸೆವಾ ಆನಿ ಸಾಮಾಜಿಕ್ ಸೆವೆಂತ್, ಸುವಾರ್ತೆಚೊ ಸಂತೊಸ್ ಸಕ್ಲಾಂಕ್ ಪರ್ಗಟಾಂಕ್ ಆಮಿ ನಿರಂತರ್ ವಾವುರ್ತಾಂ. ಅಶೆಂ ಆಯ್ಕಾ ಆಮ್ಚೆ ಸಂಸಾರಾಂತ್ ದೆವಾಚಿಂ ರಾಜ್ ಫುಲುನ್ ಯೆಂವ್ಚಿ.

ಸೊಂಪ್ಣಿ: ಕ್ರಿಸ್ತ್ ಆಮ್ಕಾಂ ಅಶೆಂ ಧಯ್ ದಿತಾ: “ಸಂಸಾರಾಚೆ ಆಕೆರ್ ಪರ್ಯಾಂತ್ ಹಾಂವ್ ತುಮ್ಚೆ ಸವೆಂ ಆಸ್ತಲೊ” (ಮಾತೆವ್ 28:20). ಹ್ಯೆ ಭಾಸಾವ್ಣೆಂತ್ ಉಮೆದ್ ಜೊಡ್ಲಿಂ ಜಾವ್ನ್ ಆಮಿಯ್ ನವ್ಯಾನ್ ಆನಿ ಪ್ಲಡ್ ತಾಳ್ಯಾನ್ ಅಶೆಂ ಮ್ಹಣ್ಣೆತ್: “ಮ್ಹಾಕಾ ಸಕತ್ ದಿತಲ್ಯಾ ಸವೆಂ ಹಾಂವ್ ಸರ್ವ್ ಸಂಗಿ ಕರುಂಕ್ ಸಕ್ತಾಂ” (ಫಿಲಿಪ್ಪಿ 4:13). ಕ್ರಿಸ್ತಾಚ್ಯಾ ಶಿಸಾಚೊ ಸಂತೊಸ್‌ಭರಿತ್ ಭರ್ವಸೊ ಆನಿ ಶರ್ತಾ ವಿಣ್ ಖಾಲ್‌ಪಣ್ ಆಮ್ಚೆ ಭಾಗೆವಂತ್ ಮಾಯೆ ಮರಿಯೆನ್ ಆಪ್ಲ್ಯಾ ಸ್ತುತಿ ಗಿತಾಂತ್ ಭೊವ್ ಸೊಬಿತ್ ರಿತಿನ್ ವ್ಯಕ್ತ್ ಕೆಲಾಂ.

ಜೆಜು ಕ್ರಿಸ್ತಾ ಥಂಯ್ ಆಮ್ಚೊ ಭಯ್ಣಿಂನೊ ಆನಿ ಭಾವಾಂನೊ, ಆಮ್ಚೆರ್ ಹರೆಕ್ಲ್ಯಾಚೆರ್ ದೆವಾಚಿಂ ಬೆಸಾಂವ್ ಆಶೆವ್ನ್, ಆಮಿಯ್ ಮರಿಯೆಚಿಂ ಗೀತ್ ಗಾವ್ಯಾಂ: “ಮ್ಹಜೊ ಜೀವ್ ಸರ್ವಸ್ವರಾಚಿ ವ್ಹಡ್ಲಿಕ್ ಗಾತಾ, ಮ್ಹಜೊ ಅತ್ಲೊ ದೆವಾ ಮ್ಹಜ್ಯಾ ತಾರಕಾ ಥಂಯ್ ಸಂತೊಸಾನ್ ಉಡ್ತಾ!” (ಲೂಕ್ 1:46-47).

ಆಮಿ ಉದಾರ್‌ಪಣಿಂ ಆನಿ ಸಂತೊಸಾನ್ ಸುವಾರ್ತಾ ಆಮ್ಚೆ ಥಂಯ್ ಘೆತಾನಾ ಆನಿ ಸಕ್ಲೆಡ್ ಲೊಕಾಕ್ ಸುವಾರ್ತಾ ಜಾತಾನಾ ನವ್ಯಾ ಸುವಾರ್ತಾ ಪ್ರಸಾರಾಚಿಂ ನೆಕೆತ್-ಮರಿ, ಆನಿ ತಿಚೊ ಆಂಕ್ವಾರ್ ಪತಿ-ಜುಜೆ ಆಮ್ಕಾಂ ವಾಟ್ ದಾಕೊಂವ್.

ಭೊ! ಮಾ! ಒಪ್ಪಲ್ಡ್ ಕಾಡ್ಲಿನಲ್ ಗ್ರೆಸಿಯಸ್, ಅಧ್ಯಕ್-ಭಾರತಾಚ್ಯಾ ಕಥೊಲಿಕ್ ಬಿಸ್ಪಾಂಚಿ ಮಂಡಳಿ; ಭೊ! ಮಾ! ಜ್ಯೋರ್ಜ್ ಅಂತೋನಿ ಸ್ವಾಮಿ-ಉಪಾಧ್ಯಕ್ಸ್, CCBI; ಭೊ! ಮಾ! ಅನಿಲ್ ಜೋಸೆಫ್ ತೋವೆಸ್ ಕುಟೊ-ಚೆರಾಲ್ ಕಾರ್ಯದರ್ಶಿ, CCBI.

ಪಾಯ್‌ಟ್ ಪರಿಸರ್‌ವಾದಿ ಜಾತಾನಾ...

ನರೇನ್ ವೃತ್ತನ್ ವಿವರಿಸಿದ ಪಾಯ್‌ಟ್. ಅಮೆರಿಕಾಂತ್ ಪಾಯ್‌ಟ್ ತರ್ಬತಿ ಜೊಡ್ನ್ ಆಪ್ಲೊ ಮಾಯ್ ಗಾಂವ್ ಡೆಲ್ಲಿಕ್ ಆಯ್ಲೊ. ತೆದ್ನಾಂ ತಾಚಿ ಪ್ರಾಯ್ 26. ಪಾಯ್‌ಟ್‌ಚೆ ವೃತ್ತಕ್ ಅರ್ಜಿ ಫಾಲ್ತಾನಾ ತಾಕಾ ಕಳುನ್ ಆಯ್ಲೆಂ ಉಣ್ಯಾರ್ 10 ಲಾಖ್ ಲಂಚ್ ದಿಂವ್ಕ್ ಪಡ್ಲಾ. ಥೊಡ್ಯಾ ಪ್ರಯತ್ನಾ ಉಪ್ರಾಂತ್ ನರೇನ್ ಚಿಂತ್ನಾ ಕಿತ್ಯಾಕ್ ಅಧಿಕಾರಿಂಚ್ಯಾ ಪಾಟ್ಲ್ಯಾನ್ ವಚುನ್ ವೇಳ್ ವಿಬಾಡ್ಲೊ?

ಭಾರತಾಚೆಂ ರಾಜಧಾನಿ ಡೆಲ್ಲಿಂತ್ 2014-15 ಇಸ್ವೆಂತ್ 6,161 ರುಕಾಂಕ್ ಕುರಾಡ್ ಪಡ್ಲೆ. 2015-16-ಂತ್ 4,609 ರೂಕ್ ಕಾತರ್ಲೆ. 2016-17-ಂತ್ 4,759 ರುಕಾಂಚೊ ಸಂವಾರ್ ಜಾಲ್ಲೊ. ಅಶೆಂ ವ್ಹಣ್ತಾನಾ ಲಗ್ಬಗ್ ತೀನ್ ವರಾಂಚೆ ಆವ್ಡೆ ಭಿತರ್ 15,000 ರೂಕ್ ಕಾತರ್ನ್, ಸಗ್ಳೆಂ ಡೆಲ್ಲಿ ಕಾಳ್ಕಾ ಮೊಡಾಂನಿ ಧುಂವ್ತಾನ್ ಭರುನ್ ಗೆಲ್ಲೆಂ. ಹ್ಯಾಚ್ ವೆಳಾರ್ ಕೇಜಿವಾಲಾಚ್ಯಾ ಸರ್ಕಾರಾನ್ ವಾಹನಾಂ ರಸ್ತಾಂನಿ ಚಲ್ವಾಕ್ ನಿಯಂತ್ರಣ್ ಫಾಲ್ಲೆಂ. ಥೊಡ್ಯಾ ದಿಸಾಂಕ್ ವಾಹನ್ ಚಾಲಕಾಂನಿ ಹೆಂ ನಿಯಮ್ ಪಾಳೆಂ ತರಿ ಪಾಟಿಂ ಆದ್ಲೆ ಗತಿಂಚ್ ರಾವ್ಲೆಂ.

ಹೈ ಪರಿಗತಿಂತ್ ನರೇನಾನ್ ಏಕ್ ಲ್ಹಾನ್ ಪಾಂವ್ಚ್ಯಾಚಿ ಚಳ್ಳೆಳ್ ಆರಂಭ್ ಕೆಲಿ. "ಮೇಕ್ ಡೆಲ್ಲಿ ಗ್ರೀನ್, ಸೇವ್ ಟ್ರೀ" (ಡೆಲ್ಲಿ ಪಾಚ್ಚೆಂ ಕರ್, ರೂಕ್ ಉರಯಾ).

ಪರಿಸರಾಚೆ ಕಾಳ್ಜೆಕ್ ಗುಮಾನ್ ದಿಂವ್ಚ್ಯಾ ಯುವಜಣಾಂಕ್ ಘೆವ್ನ್ 2017 ವರಾ ನರೇನಾನ್ ನ್ಯೂ

ಡೆಲ್ಲಿ ನೇಚರ್ ಸೊಸಾಯಿಟಿ (ಎನ್‌ಡಿಎನ್‌ಎಸ್) ಸ್ಥಾಪನ್ ಕೆಲೆಂ.

ನರೇನ್ ಎನ್‌ಡಿಎನ್‌ಎಸ್ ಹಾಚೊ ಸ್ಥಾಪಕ್. ಡೆಲ್ಲಿಚ್ಯಾ ಪ್ರಮುಕ್ ರಸ್ತಾ ಬಗ್ಗೆನ್ 2017ವ್ಯಾ ವರಾ 100 ರೂಡಾಂ ಲಾಂವ್ಚೆಂ ಯೋಜನ್ ಹಾತಿಂ ಘೆವ್ನ್, ಹ್ಯಾ ರೂಡಾಂಕ್ ರಕ್ಷಣ್ ಕವಚ್ ಡೆಲ್ಲಿ ಅರಣ್ಯ ವಿಭಾಗಾ ಥಾವ್ನ್ ಘೆಲ್ಲೆಂ. ನರೇನ್ ಸಾಂಗ್ತಾ: "ದೆಡಾ ವರಾ ಉಪ್ರಾಂತ್ 97 ರೂಡಾಂ ವಾಡುನ್ ಪಾಚ್ಚಣೆನ್ ಭರ್ಲ್ಯಾಂತ್. ಹ್ಯಾ ರೂಡಾಂಕ್ ಸದಾಂ ಉದಕ್ ವೊತುನ್ ಪೋಸ್ ಕರ್ಚ್ಯಾಕ್ ಬಗ್ಗೆಚಿ ಆಂಗ್ಲಿಗಾರ್ ಆನಿ ಹಾಂವ್ ಜವಾಬ್ದಾರಿ ಘೆತಾಂವ್."

ಪೃಥ್ವಿ ಆಮ್ಚಿ ಆವಯ್. ತಿಚಿಂ ರೀಣ್ ಫಾರಿಕ್ ಕರುಂಕ್ ನರೇನಾನ್ ಜಾಯ್ತೊ ವಾವ್ರ್ ಕೆಲಾ, ರಸ್ತಾ ದೆಗೆನ್ ಆಸ್ಚ್ಯಾ ಮಜ್ಬೂತ್ ರುಕಾಂ ಭೊಂವ್ಪಿಂ ಸಿಮೆಂಟ್ ಆನಿ ಇಟ್ಯಾಂನಿ ರುಕಾಂಕ್

ಇಭಿ ಸೆಲಿನ್ ವಾಸ್, ಬೆಥನಿ

ಬಂದಡ್ ಆಸ್ಲಿ ತಿ ಪಳೆವ್ನ್ ಸರ್ವ್ ರುಕಾಂಚಿಂ ಮುಳಾಂ ತೊ ಸೊಡಯ್ತಾ. ಪಯ್ಲೆಂ ಪಯ್ಲೆಂ ಆಂಗ್ಲಿಗಾರ್ ವಿರೋಧ್ ಕರ್ತಾಲೆ, ತೆ ಆತಾಂ ಕುಮ್ಕೆಚೊ ಹಾತ್ ದಿಂವ್ಕ್ ಮುಕಾರ್. ಹೆಂ ಕಷ್ಟಾಂಚೆಂ ಕಾಮ್ ಕೆಲ್ಯಾ ಉಪ್ರಾಂತ್ ತಾಕಾ ಆನ್ಯೆಕ್ ಅಲೊಚನ್ ಆಯ್ಲಿ. ವ್ಯವಹಾರಾಚ್ಯಾ ನಿಬಾನ್ ರಸ್ತಾ ಬಗ್ಗೆನ್ ಆಸ್ಚ್ಯಾ ರುಕಾಂನಿ ಜಾಯ್ತಿಂ ಜಾಯ್ತಾಂ ಉಮ್ಕಾಳ್ತಾಲಿಂ. ಹೆಂ ಚಿಂತ್ಪ್ ಪಯ್ನ್ ಕರುಂಕ್ ರುಕಾಂಕ್ ಖಿಳ್ ವಾರ್ನ್

ಪೊಸ್ಪರಾಂ, ಬ್ಯಾನರಾಂ ಚಿಡ್ಕಯ್ಲ್ಯಾರ್ ಏಕ್ ಖಿಳ್‌ೊ ಮಾರ್ಲ್ಯಾರ್ ರು. 1000/- ಆನಿ ರೂಕ್ ಕಾತರ್ಲ್ಯಾರ್ 60,000 ದಂಡ್ ಫಾಲ್ಟೆ ತಸಲೆಂ ವಿಧಾನ್ ಸಗ್ಳ್ಯಾ ಡೆಲ್ಲಿಂತ್ ಆಸಾ ಕರ್ಚ್ಯಾಂತ್ ನರೇನಾನ್ ಯಶಸ್ವಿ ಜೊಡ್ಲ್ಯಾ ಅಸಲಿ ಜಾಗೃತಿ ಹಾಡುಂಕ್ ಯುವಜಣ್ ತಶೆಂ ಇಸ್ಕೊಲಾಚ್ಯಾ ಭುರ್ಗ್ಯಾಂಕ್ ತಾಣೆಂ ವಾಪರ್ದೆಂ. ನಿತಳ್ ವಾರೆಂ ಭಲಾಯ್ಕೆಂ ಭಂಡಾರ್ ತೆಂ ಜಾಣಾ ಜಾಲ್ಲ್ಯಾ ನರೇನಾಕ್ ಪರಿಸರ್ ನಾಸ್ ಜಾಂವ್ಚೆಂ ಸೊಸನಾ. ಡೆಲ್ಲಿಚೊ ಕಚೊ, ಕಸ್ತಳ್, ಮ್ಹಳೆಂ ಫಾಲ್ಟಾ ಜಾಗ್ಯಾರ್ ತವಳ್ ತವಳ್ ಉಜೊ ಫಾಲ್ಟೊ, ಲಾಸ್ಲೆಂ ಸದಾಂಚೆಂ. ಜಾಯ್ತ್ಯಾ ಪ್ರಯತ್ನಾಂ ಉಪ್ರಾಂತ್ ರಸ್ತಾ ಬಗ್ಗೆನ್, ಕಚೊ ಫಾಲ್ಟಾ ಜಾಗ್ಯಾರ್ ಉಜೊ ಫಾಲ್ಟಾರ್ ನರೇನ್ ಥಂಯ್ ವಚುನ್ ಪೊಲಿಸಾಂಕ್ ಉಜೊ ಪಾಲ್ವುಂಚ್ಯಾ ವಾಹನಾಕ್ ಕೇಜಿವಾಲ್/ಮೇನಕಾ ಗಾಂಧಿಕ್ ಘೊನ್ ಕರ್ತಾ. ತಕ್ಷಣ್ ಅಧಿಕಾರಿ ತಾಕಾ ಸ್ವಂದನ್ ಕರ್ತಾತ್.

ಅಸಲ್ಯಾ ಪ್ರದೂಶಣಾಕ್ ಪರಿಹಾರ್ ಜಾವ್ನ್ ತಾಣೆಂ ಆಪ್ಲ್ಯಾ ಘರಾ ಸಾಮ್ಕಾರ್ ಏಕ್ ಕಂಪೊಸ್ಪ್ ಗುಂಡಿ ಆಸಾ ಕೆಲ್ಯಾ. ಪಾರ್ಕಾಂನಿ ಆನಿ ಹೆರ್ ಸಾರ್ವತ್ರಿಕ್ ಜಾಗ್ಯಾಂನಿ ಗುಂಡಿ ಆಸಾ ಕರುಂಕ್ ಪ್ರಯತ್ನ್ ಕೆಲಾಂ. ಹೈ ವಿಶಿಂ ಜಾಯ್ತಿಂ ಶಿಬಿರಾಂ ಕರುನ್ ಲೊಕಾಂಚಿ ಮನಾಂ ವೊಡುಂಕ್ ತೊ ಸಕ್ತಾ. ಕಂಪೊಸ್ಪ್ ಗುಂಡ್ಯೆಂ ಸಾರೆಂ ಉಪ್ಲೊಗ್ ಕರುಂಕ್ ತಾಣೆಂ ಆನ್ಯೆಕ್ ಉಪಾವ್ ಹಾತಿಂ ಘೆತ್ಲೊ.

ಉತ್ತರ್ ಭಾರತಾಂತ್ ಆಂಬ್ಯಾಚೆಂ ಬೆಳೆಂ ಬರ್ಪೂರ್. ಆಂಬೊ ಖಾವ್ನ್ ಪಾರ್ ಹೆಣೆಂ ತೆಣೆಂ ಉಡಯ್ಲಿ ತರ್ ತಿ ನಾಸ್ ಜಾತಾ. ಸ್ಥಳೀಯ್ ಫಳ್ ವಸ್ತು ಚಡೊಂವ್ಕ್ "ಆಮ್ ಖಾವೊ, ಗುತುಲಿ ಬಚಾವೊ" (ಆಂಬೊ ಖಾ, ಪಾರ್ ಉರಂಯ್) ಯೋಜನ್ ಲ್ಹಾನ್ ಭುರ್ಗ್ಯಾಂಕ್ ಸಂಗಿಂ ಘೆವ್ನ್ ತಾಣೆಂ ಲೊಕಾ ಮೊಗಾಳ್ ಕೆಲೆಂ. 'ಆಂಬೊ, ಪೆರಾಂ, ಜಾಂಬ್ಯಾಂ, ಚಿಕ್ಕು' ಅಸಲಿಂ ಹಜಾರಾಂನಿ ರೂಡಾಂ ಕರುನ್ ಹರೆಕ್ ಕುಟ್ಮಾಕ್ ದಿವ್ನ್ ಜಾಗೊ ಆಸ್ಲೆ ಕಡೆ ಲಾಂವ್ಚೆಂ ವಿಧಾನ್ ಸರ್ವಾಂಚೆ ಪ್ರಶಂಸೆಕ್ ಪಾತ್ರ್ ಜಾಲಾಂ. ಕಂಪೊಸ್ಪ್ ಸಾರೆಂ ಉಪ್ಲೊಗ್ ಕರ್ನ್ ರೂಡಾಂಚಿ ನರ್ಸರಿ ಆಸಾ ಕೆಲ್ಯಾ. ಹ್ಯಾ ತಾಚ್ಯಾ ಬರ್ಯಾ ಕಾಮಾಕ್ ಏಕಾ ಉದ್ಯಮಿನ್ ತಾಕಾ ಥೊಡಿ ಸುವಾತ್ ದಿಲ್ಯಾ. ಹಾಂಗಾಸರ್ ಲ್ಹಾನ್ ರೂಡಾಂ ವಾಡೊಂವ್ಚೆಂ ಕಾಮ್ ಚಲ್ತಾ.

ದಶೆಂಬರ್-ಜನೆರ್ ಡೆಲ್ಲಿಂತ್ ಹಿಂವಾಳ್ ದೀಸ್. ಹವೊ 20 ಪರ್ಯಾಂತ್ ದೆಂವ್ತಾ. ಕಾಮ್ ಸೊದುನ್ ದೆಶಾಚೆ ರಾಜ್‌ಧಾನಿಕ್ ಆಯ್ಲೆಲ್ಯಾ ಹಜಾರಾಂನಿ ಲೊಕಾಕ್ ವಸ್ತೆ ಘರಾಂ ಮಾರ್ಗಾಯೆಚಿಂ. ಜಾಯ್ತೊ ದುಬ್ಲೊ ಲೋಕ್ ಖೊವ್ವಾಂನಿ, ರೈಂಪ್ಲ್ಯಾಂನಿ ಜಿಯೆತಾ. ಹಿಂವಾಳ್ ಸಾಂಜೆರ್ ರಸ್ತಾ ಬಗ್ಗೆನ್ ಉಜೊ ಫಾಲುನ್

ಧಗ್ ತಾಪ್ಚೆಂ ಸಾಮಾನ್ಯ್ ದೃಶ್ಯ. ಧುಂವರ್ ನಿತಳ್ ವಾರ್ಯಾಚೊ ವಯಿ, ನರೇನ್ ಹ್ಯಾ ಧಗ್ ತಾಪ್ಚೊ ಲೊಕಾಕ್ ಉಜೊ ಪಾಲ್ವೊಂವ್ಕ್ ವಿನತಿ ಕರ್ತಾ ಆನಿ ತಾಂಕಾಂ ಏಕ್ ಊಬ್ ಕಾಂಬಳ್ ದಿತಾ. "ಮ್ಹಜೊ ಏಕ್ ಇಷ್ಟ್ ವರಾಕ್ ಶೆಂಬರ್ ಕಾಂಬ್ಲಿ, ಆನ್ಯೆಕ್ಲೊ ಇಷ್ಟ್ ಮಹಿನ್ಯಾಕ್ ರು. 5,000/- ಮ್ಹಾಕಾ ಧಾಡ್ತಾ. ಕಾಂಯ್ ಕಿತೆಂ ಕೊಣೆಂ ದಿಲ್ಯಾರ್ ಹಾಂವ್ ಕಾಂಬ್ಲಿ ಮೊಲಾಕ್ ಘೆವ್ನ್ ದುಬ್ಲ್ಯಾಂಕ್ ದಿತಾಂ" ಮ್ಹಣ್ತಾ ನರೇನ್.

"ಪೃಥ್ವಿಚೆ, ಪರಿಸರಾಚೆ ರಾಕ್ಟೆ ಲ್ಹಾನ್ ಭುರ್ಗಿಂ" ಮ್ಹಣ್ತಾ ನರೇನ್. ಜಾಗತಿಕ್ ಪರಿಸರ್ ದಿಸಾ (2017) ಸೆರ್ರಾ ಇಂಟರ್‌ನ್ಯಾಶನಲ್ ಇಸ್ಕೊಲಾಚ್ಯಾ ಚಾರ್ ವರಾಂಚ್ಯಾ ಭುರ್ಗ್ಯಾಂಕ್ ಘೆವ್ನ್ ಸೇವ್ ಡೆಲ್ಲಿ, ಸೇವ್ ಟ್ರೀಸ್' ಮಾಸುಮ್ ಭುರ್ಗ್ಯಾಂಚ್ಯಾ ಹಾತಾಂನಿ ಬರೊವ್ನ್ ಕೆಲ್ಲಿಂ ಬ್ಯಾನರಾಂ, ಪೊಸ್ಪರಾಂ ಮಾಧ್ಯಮಾಂಕ್ ಗ್ರಾಸ್ ಜಾಲ್ಲಿಂಚ್ ನ್ಹಯ್, ನ್ಯೂ ಫೆಂಡ್ಸ್ ಕೊಲೊನಿಚ್ಯಾ (NFC) ಲೊಕಾ ಥಂಯ್ ಜಾಗೃಣ್ ತಶೆಂ ಭೊವ್ ಪಸಂದೆಚೊ ವಿಷಯ್ ಜಾಂವ್ಕ್ ಪಾವ್ಲಿ. ನರೇನಾಚಿ ವಸ್ತಿಯ್ ಎನ್‌ಎಫ್‌ಸಿಂತ್ ಆಸಾ. ಆತಾಂ ಹಾಂಗಾಚೊ ಲೋಕ್ ನರೇನಾ ಥಂಯ್ ವರ್ತಾ ಅಭಿಮಾನಾಚೊ ಜಾಂವ್ಕ್ ಪಾವ್ಲಾ ನ್ಹಯ್ ಆಸ್ತಾಂ ತಾಚೆ ಪಾಟಿಚೊ ಖಣೊ ಮ್ಹಳೆ ಬರಿಂ ಆಸಾ.

ಪ್ರಧಾನ್ ಮಂತ್ರಿಚೆಂ ಗುಮಾನ್ ರುಕಾಂಚೆ ರಾಕ್ಟಣೆ ಥಂಯ್ ಹಾಡ್ಚ್ಯಾಕ್ ತಾಣೆಂ ಚಾರ್ ವರಾಂಚ್ಯಾ ತಿನ್ತಿಂ ಭುರ್ಗ್ಯಾ ಕರ್ನ್ ತಿನ್ತಿಂ ಪೊಸ್ಪ್ ಕಾರ್ಡಾಂ ಬರೊಂವ್ಕ್ ಲಾಯ್ಲಿಂ. ಪ್ರಗತಿ ಮಯ್ದಾನ್ ಏಕ್ ಪ್ರದರ್ಶನ್ ಸೆಂಟರ್ ಮಜ್ಬೂತ್ ಕನ್ವೆನ್ಷನ್ ಸೆಂಟರ್ ಕರುಂಕ್ ಸರ್ಕಾರಾಚೆ ಕೆಬಿನೆಟ್ ಮಂತ್ರಿ ಮಂಡಳಿನ್ ಪರ್ವಣಿ ದಿಲ್ಯಾ ತೆಂ ಕಳುನ್ ಯೆತಚ್, ಥಂಯ್ಚೆ 1,713 ರುಕಾಂಚೊ ಸಂವಾರ್ ಜಾಂವ್ಚೆಂ ತಾಕಾ ಕಳುನ್ ಆಯ್ಲೆಂ. ಹ್ಯಾ ಪಾಸತ್ ಲ್ಹಾನ್ ಭುರ್ಗ್ಯಾಂನಿ "Please dont cut trees in Pragati Maidan, Save trees, save Delhi" ಬರೊವ್ನ್ ಪ್ರಧಾನ್ ಮಂತ್ರಿಕ್ ಹಿಂ ಕಾರ್ಡಾಂ ಪೋಸ್ಪ್ ಕೆಲಿಂ. ಸರ್ವ್ ಮಾಧ್ಯಮಾಂನಿ ಹ್ಯಾ ವಾವ್ರಾಕ್ ಶಾಭಾಸ್ಕಿ ದಿಲಿ. ಅಶೆಂ ಪ್ರಗತಿ ಮಯ್ದಾನಾಚೆ ರೂಕ್ ಹಾಸುಂಕ್ ಲಾಗ್ಲೆ, ಸರ್ಕಾರಾಚಿ ಯೆವ್ಣಣ್ ಕೊನ್ಯಾಕ್ ಪಡ್ಲಿ. ಹ್ಯಾ ಚಾರ್ ವರಾಂಚೆ ಆವ್ಡೆಂತ್ ವರ್ಯಾಕಾ ಆನಿ ಮ್ಹಜ್ಯಾ ಸಾಂಗಾತ್ಯಾಂಕ್ ಲಾಬ್ಲೆಂ ವರ್ತೆಂ

ಜಂಯ್ ಮ್ಹಣ್ತಾ ತೊ ಧಾದೊಸ್ಕಾಯೆಚ್ಯಾ ತಾಳ್ಯಾನ್.

ತುಜಿ ಮಿಸಾಂವಾಚಿ ದಿಶಾ ಮುಕ್ಲ್ಯಾ ದಿಸಾಂನಿ ಕಶಿ ರಾವತ್ ಮ್ಹಳ್ಯಾ ಸವಾಲಾಕ್ "ಲ್ಹಾನ್ ಭುರ್ಗಿಂ ಮ್ಹಜ್ಯಾ ವಾವ್ರಾಚೆ ಸಹ ವಾವ್ರಾಡಿ ಆನಿ ಧೈಯ್" ಆಮ್ಚ್ಯಾ ಮಲ್ಗಡ್ಯಾಂನಿ ಲಾಯ್ಲೆಲ್ಯಾ ರುಕಾಂಚಿಂ ಘಳಾಂ ಆಮಿ ಖಾತಾಂವ್. ಏಕ್ ದೀಸ್ ಹಿಂ ಭುರ್ಗಿಂ ಆಮ್ಚ್ಯಾ ವಾವ್ರಾಚೊ ಫಳ್ ಖಾತಲಿಂ. ತಿಂ ಆಮ್ಚ್ಯಾ ವಾವ್ರಾಚೊ ಧೈಯ್ ಆನಿ ಕಾರಣ್. ಆಮ್ಚ್ಯಾ ಪರಿಸರಾಚೆ ರಾಕ್ಟಲಿ ತಿಂ ಜಾತಲಿಂ. ತಾಂಚೆ ಹಾತಿಂ ಹಿ ಪೃಥ್ವಿ ಫುಲ್ ಫಳ್ ದಿತಲಿ, ಧರ್ಮಿ ನಿತಳ್ ಸುಫಳ್ ಉರಲಿ" ಮ್ಹಣ್ತಾ ನರೇನ್. ಹ್ಯಾಚ್ ಕಾರಣಾಕ್ ಲಾಗುನ್, ಭುರ್ಗ್ಯಾಂಕ್ ರುಕಾಂಕ್ ಚಡುಂಕ್ ತರ್ಬತಿ, ರಾನಾ ಪಾರ್ಕಾಂತ್ ಭೊಂವ್ಪಿ, ಪರಿಸರ್ ವಿಷಯಾಂಚೆರ್ ಸ್ಪರ್ಧ್ ಖೆಳ್ ಚಲೊವ್ನ್ ವ್ಹರ್ಚ್ಯಾಂತ್ ನರೇನಾಚೊ ಹೆಳ್‌ಲೊ ಹಾತ್. ಅಚಾನಕ್ ಏಕಾ ಪತ್ರಾನ್ XIIವ್ಯಾ ವರ್ಗಾಚ್ಯಾ ಭುರ್ಗ್ಯಾಂಕ್ ಪರಿಕ್ಷೆಕ್ ನರೇನಾ ವಿಶಿಂ ಪ್ರಬಂದ್ ದಿವ್ನ್, ಸವಾಲಾಂ ದಿಲ್ಲೆಂ, ಪರಿಕ್ಷೆಚೆಂ ಪ್ರಶ್ನಾವಳ್ ಛಾಪ್‌ಲ್ಲೆಂ. ಮುಕ್ಲ್ಯಾ ವರಾಂಚ್ಯಾ ಪಾಂಚೆ ಕ್ಲಾಶಿಚ್ಯಾ ಭುರ್ಗ್ಯಾಂಕ್ 'ನರೇನ್ ಆನಿ ಪರಿಸರ್' ಶಿಕ್ಪಾಚೊ ವಿಷಯ್ ಜಾವ್ನ್ ವಿಂಚ್ಲಾ ಮ್ಹಣ್ NCERT ಥಾವ್ನ್ ಕಳುನ್ ಆಯ್ಲಾಂ. ನರೇನ್ ಕನ್ಯಾ ಯುವಜಣಾಂಕ್, ಲ್ಹಾನಾಂಕ್ ತಶೆಂ ವ್ಹಡಾಂಕ್ ಏಕ್ ಆದರ್ಶ್, ಏಕಾ ಬರ್ಯಾ ಮನಾನ್ ತಶೆಂ ತಾಚ್ಯಾ ಕಾಳ್ಜಾಂತ್ ಭೊಗ್ಲೆಲ್ಯಾ ಚಿಂತ್ನಾಕ್ ಜಾಪ್ ಜಾವ್ನ್ ತಾಚಿ ಆಶಾ ಕಾರ್ಯಾರುಪಿಂ ಹಾಡ್ಲೆಲ್ಯಾ ಹ್ಯಾ ತರ್ಯಾ ಯುವಕಾ ಥಾವ್ನ್ ಆಮಿ ಶಿಕ್ಷೆಂ ಜಾಯ್ತಿಂ ಆಸಾ.

1. ಪರಿಸರಾ ವಿಶಿಂ ಕಾಳ್ಜಿ, ಜತನ್ ಘೆಂವ್ಪಿ.
2. ಆಪ್ಲೆಪಣ್, ಸ್ವ-ಚಿಂತ್ಪ್ ಸಾಂಬಾಳ್ಚೆಂ, ವಾಡೊಂವ್ಚೆಂ
3. ಬರ್ಯಾ ಮನಾಕ್, ಬರ್ಯಾ ಕಾಮಾಕ್ ವಾಟೊ ಹಜಾರ್
4. ಸಲ್ಲಣ್ ಜಯ್ತಾಚಿಂ ಪಯ್ಲೆಂ ಮೇಟ್
5. ಹೆರಾಂ ಪಾಸತ್ ಜಿಯೆತಾನಾ ಸಂತೊಸ್ ದೊಡ್ಲೊ ಜಾತಾ.
6. ಕಷ್ಟ್ ಕಾಡ್ಲ್ಯಾರ್ ನಷ್ಟಾಂ-ವಾಂವ್ಪಿಚೊ ಫಳ್ ಲಾಬ್ತಾ.

ಲ್ಹಾನ್ ಪ್ರಾಯೆರ್ ಸುಕ್ಷಿಂ, ಮನ್ಶಾಚಿ, ರೂಕ್‌ರೂಡಾಂ ತಾಕಾ ಮೊಗಾಚಿಂ ಆಸ್ಲಿಂ. ಡೆಲ್ಲಿಕ್ ತೊ 2014ವ್ಯಾ ವರಾ ಪಾಟಿಂ ಆಯಿಲ್ಲೆ ವೆಳಿಂ, ಡೆಲ್ಲಿಚೆಂ ಪರಿಸರ್ ವಾಯ್ ಜಾಲ್ಲೆಂ ನಿತಳ್ ವಾರೆಂ ಮಾರ್ಗಾಯೆಚೆಂ ಜಾಲ್ಲೆಂ. ನರೇನಾಚಿ ನದರ್ ಡೆಲ್ಲಿಚ್ಯಾ ರಸ್ತಾ ದೆಗೆನ್ ಆಸ್ಚ್ಯಾ ರೂಕ್‌ರೂಡಾಂಚೆರ್ ಖಿಂಚ್ಲಿ. ತಾಣೆಂ ತಾಚ್ಯಾ ಏಕೀನ್ ಮನಾಚ್ಯಾ ಇಷ್ಟಾಂ ಸವೆಂ ರುಕಾಂಚಿ ಗಣತಿ ಕೆಲಿ.

"ನರೇನಾಚೊ ಗರ್ಜೊ ಉಣ್ಯೊ. ಬಾಪುಯ್ ವಸ್ತುರಾಂಚ್ಯಾ ಆಂಗ್ಲಿಂಚೊ ಮ್ಹಾಲಕ್ ತರಿ ತೊ ದೋನ್ ಚೊಡಿ ವಸ್ತುರ್ ಮಾತ್ರ್ ವಾಪರ್ತಾ. ವಸ್ತುರ್ ಪಿಂದ್ ಪರ್ಯಾಂತ್ ಫಾಲ್ತಾ. ಹಾಂವೆಂ ನವೆಂ ಹಾಡ್ ದಿಲ್ಯಾರ್ ನಾಕಾ ಮ್ಹಣ್ತಾ" ನರೇನಾ ವಿಶಿಂ ಆವಯ್ಲೊ ಶಿಕ್.

ಆಸ್ಪಾಸ್ಚ್ಯಾ ಉತ್ತರ್ ಪ್ರದೇಶ್, ಜಾರ್ಖಂಡ್, ಉತ್ತರಾಖಂಡ್, ಒರಿಸ್ಸಾ, ಬಿಹಾರ್, ದಕ್ಷಿಣ್ ಕೇರಳಾ ಆನಿ ತಮಿಳುನಾಡು ಥಾವ್ನ್ ಜಾಯ್ತೊ ಲೋಕ್ ಕಾಮ್ ಸೊದುನ್ ಡೆಲ್ಲಿಂತ್ ತಂಬು ಮಾರುನ್ ಆಸಾ.

JOB OPPORTUNITY
JOB OPPORTUNITY
in MNC
 Education P.U.C. and above
 Age limit : 21 TO 45 YEARS
 Annual INCOME :
 2.5 Lakhs to 3.5 Lakhs
 + all corporate benefits
Contact : 9743272935

FOR DIGESTIVE POWER
FLORA

ಗ್ಯಾಸ್ಟಿಕ್ ವಿರಾರಾಯ್ ಆನಿ ಎಸಿಡಿಟಿ ಸಮಸ್ಯಾಂಕ್ ಸುಟ್ಕಾ ದಿತಾ. ಬೆರ್ವಣ್ ಜಾಯ್ತಾಚಿ ಸ್ಥಿತಿ ನಿವಾರ್ತಾ. ಬೆರ್ವಣ್ ಬಾಲ್ವೆನ್, ಥೆಂಕ್ ರಿಬೆಂವ್ಚ್ಯಾ ಆನಿ ವಾಯ್ ವೆಚ್ಚಾ ಸಂಗ್ಲೆಚಿ ಉತ್ತೀಮ್ ಪರಿಹಾರ್ ದಿತಾ.

WESTERN GHATS PHARMACEUTICALS
 Ph: 080 - 28437439, 28437832

“ರಫೇಲ್ ಡೀಲ್”- ಝಗ್ಡ್ಯ ವಿಮಾನಾಂಚೊ ವ್ಯವಹಾರ್

“ರಫೇಲ್ ಡೀಲ್” ಝಗ್ಡ್ಯ ಫ್ರಾನ್ಸ್ ದೆಶಾ ಥಾವ್ನ್ ಆಮ್ಚೊ ದೆಶಾಕ್ ಗರ್ಜ್ ಪಡ್ಲಿಂ ಝಗ್ಡ್ಯ ವಿಮಾನಾಂ ಹಾಡ್ಲೊಂವ್ಚೊ ವ್ಯವಹಾರ್. ಹ್ಯಾ ದಿಸಾಂನಿ ಆಯ್ಕತಾಂವ್ ತೊ ರಫೇಲ್ ಡೀಲಾ ವಿಶ್ಯಾಂತ್ಲೊ ಗೊಟಾಳೊ ಕಿತೆಂ?

ಯುಪಿಎ (ಕೊಂಗ್ರೆಸ್ ಆನಿ ಹೆರ್) ಸರ್ಕಾರಾನ್ ಕೆಲ್ಲೊ ಒಪ್ಪಂದ್ ಕಿತೆಂ?

ಭಾರತ್ ದೆಶಾನ್ ಯುಪಿಎ (ಕೊಂಗ್ರೆಸ್ ಆನಿ ಸಾಂಗಾತಿ) ಸರ್ಕಾರ್ ಆಸ್ತಾನಾ 2012 ಜನೆರ್ 31ವೆರ್ ದೆಶಾಚೆ ಭದ್ರತೆ ಮಂತ್ರಾಲಯಾನ್ ಫ್ರಾನ್ಸ್ಚ್ಯಾ ‘ದಾಸೋಲ್ಟ್’ ಕಂಪೆನಿ ಸಾಂಗಾತಾ ವ್ಯಾಪಾರಾಕ್ ಬುನ್ಯಾದ್ ಫಾಲ್ಸ್ 126 ಝಗ್ಡ್ಯ ವಿಮಾನಾಂ ಘೆಂವ್ಚ್ಯಾಕ್ ಏಕ್ ಕರಾರ್ ಕೆಲೊ. ಹ್ಯಾ ಕರಾರಾ ಪ್ರಕಾರ್ ಪಯ್ಲಿಂ 18 ವಿಮಾನಾಂ ಸಂಪೂರ್ಣ್ ತಯಾರ್ ಕರ್ನ್ ಭಾರತಾಕ್ ದಿಂವ್ಪಿಂ ಆನಿ ಉರ್ಲಿಂ 108 ವಿಮಾನಾಂ ಭಾರತಾಂತ್ ತಯಾರ್ ಕರುಂಕ್ ಹಿಂದೂಸ್ತಾನ್ ಎರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಲ್) ಕಂಪೆನಿ, ಬೆಂಗ್ಲೂರ್ ಹಾಕಾ ಪರ್ವಣ್ಣೆ ಸಾಂಗಾತಾ ಗರ್ಜ್ ಆಸ್ಲಿಂ ಹಾತೆರಾಂ ಆನಿ ಯಾಂತ್ರಿಕ್ ಸೌಲತಾಯೊ ದಿಂವ್ಚೊ ಮ್ಹಣ್ ನಿರ್ಧಾರ್ ಜಾಲೊ. 2014 ಜನವರಿಂತ್ ಹಾಚೆಂ ಒಟ್ಟು ಮೊಲ್ 30 ಬಿಲಿಯಾಂ ಡಾಲರ್ (ರು. 1,86,000 ಕರೊಡ್) ಜಾತಾ ಆನಿ ಹರೆಕಾ ಝಗ್ಡ್ಯ ವಿಮಾನಾಕ್ 120 ಮಿಲಿಯಾಂ ಡೊಲರ್ ಪಡ್ತಾ (ರು. 746 ಕರೊಡ್) ಮ್ಹಣ್ ಪರ್ಗಟ್ಲೆಂ. 2014 ಮಾರ್ಚ್ ದಾಸೋಲ್ಟ್ ಕಂಪೆನಿ ಆನಿ ಎಚ್‌ಎಲ್ ಕಂಪೆನಿ, ಮುಕ್ಲ್ಯಾ ತಾಂಚ್ಯಾ ವಾವ್ರಾ ವಿಶಿಂ ಲೈಸೆನ್ಸ್ ಸಂಬಂಧ್ ಜಾಲ್ಲ್ಯಾ ಕರಾರಾಕ್ ರುಜು ಘಾಲಿ. ಪೂಣ್ 2014 ಮೇಯಾಂತ್ ಯುಪಿಎ ಥಾವ್ನ್ ಎನ್‌ಡಿಎ (ಬಿಜೆಪಿ ಆನಿ ಹೆರ್)ಕ್ ಸರ್ಕಾರ್ ಬದಲೊ.

ಎನ್‌ಡಿಎ (ಬಿಜೆಪಿ ಆನಿ ಹೆರ್) ಸರ್ಕಾರಾನ್ ಕೆಲ್ಲೊ ಒಪ್ಪಂದ್ ಕಿತೆಂ?

ಬದಲಲ್ಲ್ಯಾ ಸರ್ಕಾರಾಚ್ಯಾ ವೆಳಾ ಘೆಬ್ರೆರ್ 2015ವೆರ್ ರಫೇಲ್ ವಿಮಾನಾಂ ಘೆಂವ್ಚೆ ಪ್ರಕ್ರಿಯೆಂತ್ ಉಣೆಪಣ್ ಆಸಾ ದೆಕುನ್ ಹೊ ವಯ್ಜಾಚ್ ರದ್ದ್ ಕೆಲಾ ಮ್ಹಳ್ಳಿ ವರ್ದಿ ಯೆತಾ. 2015 ಮಾರ್ಚ್ 25ವೆರ್ ದಾಸೋಲ್ಟ್ ಕಂಪೆನಿಚೊ ಮುಖೆಲಿ ಎರಿಕ್ ಥಾಪಿಯೆರ್ ಹ್ಯಾ ಕರಾರಾಚಿ 95 ಶೇಕಡಾ ಭಾರತಾನ್ ಘೆಂವ್ಚೆ ವಿಶಿಂ ಸಂಪೂರ್ಣ್ ಜಾಲಾಂ ಮ್ಹಣಾಲೊ.

ಹ್ಯಾ ಮಧೆಂ ಪ್ರಧಾನಿ ನರೇಂದ್ರ ಮೋದಿನ್ 2015 ಎಪ್ರಿಲಾಂತ್ ಫ್ರಾನ್ಸ್‌ಕ್ ಅಧಿಕೃತ ಭೆಟ್ ದಿಲಿ. ಹ್ಯಾ ವೆಳಾರ್ ಹ್ಯಾ ಝಗ್ಡ್ಯ ವಿಮಾನಾಚಿ ಗರ್ಜ್ ಆಸಾ ದೆಕುನ್ 36 ವಿಮಾನಾಂ ಸಂಪೂರ್ಣ್ ತಯಾರ್ ಕರ್ನ್ ಭಾರತಾಕ್ ಯೆತಲಿಂ ಮ್ಹಳ್ಳೆಂ.

2015 ಜುಲಾಯ್ ರಕ್ವಾ ಮಂತ್ರಿ ವನೋಹರ್ ಪಾರಿಕ್ವರ್ ಪಾರ್ಲಿಮೆಂಟ್ ಸಭೆಂತ್ ಯುಪಿಎ ಸರ್ಕಾರಾನ್ ಹಾತಿಂ ಘೆತ್ಲೆಂ 126 ಝಗ್ಡ್ಯ ವಿಮಾನಾಚೆಂ ಕರಾರ್ ರದ್ದ್ ಕೆಲಾಂ ಆನಿ 36 ಝಗ್ಡ್ಯ ವಿಮಾನಾಂ ಘೆಂವ್ಚಿ ಪ್ರಕ್ರಿಯಾ ಆರಂಭ್ ಜಾಲ್ಯಾ ಮ್ಹಳ್ಳೊ ವಿಶಯ್ ಕಳಯ್ತಾ. 2016 ಜನೆರಾಂತ್ ಹ್ಯಾ 36 ಝಗ್ಡ್ಯ ವಿಮಾನಾಚೊ ಖರ್ಚ್ 8.6 ಬಿಲಿಯಾ ಯುರೊ ದೆಕುನ್ ಹೊ ಐವಜ್ ಚಡ್ ಜಾಲಾ ಮ್ಹಳ್ಳೆ ವಿಶಿಂ ತಕ್ರಾರ್ ಯೆವ್ನ್ ಕರಾರಾಕ್ ರುಜು ಘಾಲುಂಕ್ ಭಾರತಾನ್ ಪಾಟಿಂ ಕೆಲೆಂ. ಪೂಣ್ ಹ್ಯಾ ಮಧೆಂ ಭಾರತ್ ಆನಿ ಫ್ರಾನ್ಸ್ ದೆಶಾನ್ ಪಯ್ಲಾಂ ವಿಶ್ಯಾಂತ್ ನಿರ್ಧಾರ್ ಜಾಂವ್ಚೆ ಪಯ್ಲೆಂ ದೊನಿ ದೆಶಾಂನಿ 36 ವಿಮಾನಾಂ ಘೆಂವ್ಚೆ ವಿಶಿಂ ಮೆಮೊರಾಂಡಮ್ ಆಫ್ ಅಂಡರ್ ಸ್ವಾಂಡಿಂಗ್ ರುಜು ಘಾಲಿ. 2016 ಮೇಯಾಂತ್ ಹಾಚೆಂ ಮೊಲ್ 7.87 ಬಿಲಿಯನ್ ಯುರೊಕ್ (ರು. 58,891 ಕರೊಡ್) ಯೆವ್ನ್ ದಾಸೋಲ್ಟ್ ಕಂಪೆನಿ ಸಾಂಗಾತಾ ಕರಾರಾಕ್ ತಯಾರ್ ಜಾಲೆ.

2016 ಸಪ್ಟೆಂಬರಾಕ್ ಭಾರತಾಚೆ ಕ್ಯಾಬಿನೆಟ್ ರಕ್ವಣ್ ಸಮಿತಿಚಿ ಪರ್ವಣ್ಣೆ ಆಪ್ಣಾವ್ನ್ 36 ವಿಮಾನಾಂ ಘೆಂವ್ಚ್ಯಾಕ್ ಅಂತಿಮ್ ನಿರ್ಧಾರ್ ಕೆಲೊ ಆನಿ ಕರಾರಾಕ್ ರುಜು ಘಾಲಿ. ಹ್ಯಾ ಕರಾರಾಂತ್ 50% “ಒಫ್‌ಸೆಟ್” ನಿಯಮ್ ಆಸ್ಲೆಂ. ತಶೆಂ ಮ್ಹಳ್ಳಾರ್ ಹ್ಯಾ ಕರಾರಾಂತ್ ಭಿಶರ್ ಯೆಂವ್ಚೆ ಕಂಪೆನಿನ್ (ದಾಸೋಲ್ಟ್) ಕರಾರಾಚ್ಯಾ 50% ಐವಜ್ (3.9 ಯುರೊ ವಾ ರು. 30,000 ಕರೊಡ್) ಪಾಟಿಂ ಭಾರತಾಂತ್ ವಿನಿಯೋಗ್ ಕರುಂಕ್ ಆಸ್ಲೆ.

ಹ್ಯಾ 50% ಐವಜಾಂತ್ ಸುಮಾರ್ 74% ಐವಜ್ ಭಾರತಾತ್ಲೊ ವಸ್ತು ಆನಿ ಸೆವಾ ಆಪ್ಣಾಂವ್ಚೆ ಮುಕಾಂತ್ ಯೆಂವ್ಕ್ ಜಾಯ್ ಆಸ್ಲೆಂ. ಹ್ಯಾ ಮುಕಾಂತ್ ಭಾರತಾಚ್ಯಾ ರಕ್ವಣಾಚ್ಯಾ ಯಾಂತ್ರಿಕ್ ಶಾಳಾಂಚೆ ಉದಗ್ರತೆಕ್ ಕಾರಣ್ ಜಾತಾ ಮ್ಹಳ್ಳೆಂ ಚಿಂತಪ್ ಆಸ್ಲೆಂ. 2016 ಅಕ್ಟೋಬರ್ 3ವೆರ್ ರಿಲಾಯನ್ಸ್ ಗ್ರೂಪಾನ್ ಆನಿ ದಾಸೋಲ್ಟ್ ಕಂಪೆನಿನ್ ವ್ಯಾಪಾರಾ ದಿಶೆನ್ ವಾವ್ರ್ ಕರ್ಚ್ಯಾ ಕರಾರಾಕ್ ರುಜು ಘಾಲಿ ಆನಿ ದಾಸೋಲ್ಟ್ ರಿಲಾಯನ್ಸ್ ಎರೋಸ್ಪೇಸ್ ಲಿಮಿಟೆಡ್ (ಡಿಆರ್‌ಎಲ್) ಮ್ಹಳ್ಳ್ಯಾ ನಾಂವಾಂ ಖಾಲ್ ವಿಮಾನಾಂ ತಯಾರ್ ಕರ್ಚ್ಯಾ ಆನಿ ತಾಕಾ ಸಂಬಂಧ್ ಜಾಲ್ಲ್ಯಾ ಸಂಗಿಂಕ್ ಆನಿ ದೆಶಿಯ್ ವಾದರಿಚಿಂ ವಿಮಾನಾಂ ತಯಾರ್ ಕರ್ಚ್ಯಾ ಆನಿ ಸಂಶೋಧನ್ ಕರ್ಚ್ಯಾಕ್ ಸುರಾತ್ ಫಾಲ್ಟಾಕ್ ಕರಾರ್ ಕೆಲೊ. ಹ್ಯಾ ಕರಾರಾಕ್ ಸರಿ ಜಾವ್ನ್, 100

ಮಿಲಿಯನ್ ಯುರೋ ದಾಸೋಲ್ಟ್ ಕಂಪೆನಿನ್ ಹೆ ಜಂಟಿ ಕಂಪೆನಿಂತ್ ಘಾಲೊ. 2018 ಥಾವ್ನ್ ಹೆ ಕಂಪೆನಿನ್ ವಿಮಾನಾಚೆಂ ನಾಕ್, ಕಾಕ್ ಪಿಟ್ ಆನಿ ವಿಮಾನಾಚಿಂ ದಾರಾಂ ತಯಾರ್ ಕರ್ಚ್ಯಾಕ್ ನಾಗ್ಪುರಾಂತ್ ಸುರಾತ್ ಕರುಂಕ್ ಜಾಯ್ ಆಸ್ಲೆಂ.

ಹ್ಯಾ ಕರಾರಾ ವಿಶಿಂ ಆರೊಪ್ ಕಿತೆಂ?

ಹ್ಯಾ ಕರಾರಾಕ್ ಸಯ್ ಫಾಲ್ಟಾ ಉಪ್ರಾಂತ್ ವಿರೊಧ್ ಪಾಡ್ಲಿಚ್ಯಾಂನಿ ಹ್ಯಾ ಕರಾರಾಚೆ ನಿರ್ಧಾರ್ ಬಹಿರಂಗ್ ಕರುಂಕ್ ವಿನಂತಿ ಕೆಲಿ. ಆರಂಭಾಚ್ಯಾ ಒಪ್ಪಂದಾ ಪ್ರಕಾರ್ ಎಕಾ ವಿಮಾನಾಕ್ ರು. 715 ಕರೊಡ್ ಆಸ್ಲೆ ಆತಾಂ ರು. 1600 ಕರೊಡ್ ಜಾಂವ್ಕ್ ಕಾರಣ್ ಕಿತೆಂ ಮ್ಹಳ್ಳೊ ವಾದ್ ಮುಕಾರ್ ಘಾಲೊ ಆನಿ ತಾಕಾ ಜಾಪ್ ವಿಚಾರ್ಲಿ. 2016 ನವೆಂಬರಾಂತ್ ರಾಜ್ಯ್ ಸಹಾಯಕ್ ರಕ್ವಾ ಮಂತ್ರಿ ಸುಭಾಶ್ ಭಾಮೆನ್ ಲೋಕ್‌ಸಭೆಂತ್ ಹೆ ವಿಶಿಂ ಜಾಪ್ ದಿವ್ನ್ ಎಕಾ ವಿಮಾನಾಕ್ ರು. 670 ಕರೊಡ್ ಜಾತಾತ್ ಮ್ಹಳ್ಳೆಂ. ನವೆಂಬರ್ 2017 ವಿರೊಧ್ ಪಾಡ್ಲಿನ್ ಪರತ್ ತೊ ವಿಶಯ್ ಉಸ್ತಾನ್, ಎಕಾ ವಿಮಾನಾಕ್ ಆಸ್ಲೆ ರು. 526.1 ಕರೊಡಾ ಥಾವ್ನ್ ರು. 1,570 ಕರೊಡ್ ಜಾಂವ್ಕ್ ಕಾರಣ್ ಕಿತೆಂ ಮ್ಹಳ್ಳೊ ವಿಶಯ್ ಪ್ರಸ್ತಾಪ್ ಕೆಲೊ. ಹಾಕಾ

ಸಾಂಗಾತಾಚ್ ಹ್ಯಾ ವ್ಯವಹಾರಾ ವಿಶಿಂ ಮೋದಿನ್ ಫ್ರಾನ್ಸ್‌ಂತ್ ಉಗ್ಡ್ಯಾನ್ ಸಾಂಗ್ಲೆ ಪಯ್ಲೆಂ ರಕ್ವಣ್ ಕಾಯ್ದೊ ಆನಿ ನಿಯಮಾ ಖಾಲ್ ಪ್ರಕ್ರಿಯಾ ಕರಿನಾಸ್ತಾ ಪರ್ಗಟ್ ಕೆಲಾಂ ಆನಿ ಹ್ಯಾ ಮುಕಾಂತ್ ರಕ್ವಣ್ ಖಾತ್ಯಾಕ್ ಆನಿ ಸಮಿತಿಕ್ ಗುಮನಾಕ್ ಘೆಂವ್ಕ್ ನಾ ಮ್ಹಳ್ಳೊ ಆರೊಪ್ ಕೆಲೊ.

ಹ್ಯಾ ಮಧೆಂ ಫ್ರಾನ್ಸ್‌ಚ್ಯಾ ಆದ್ಲ್ಯಾ ರಾಷ್ಟ್ರಧ್ಯಕ್ಷ ಫ್ರಾಂಕೋಯ್ ಹೊಲಾಂಡಾನ್ ಫ್ರಾನ್ಸ್ ದೆಶಾಚ್ಯಾ ಎಕಾ ಮಾಧ್ಯಮಾಕ್ ದಿಲ್ಲೊ ವಾಕ್ಯಾಂ ಪ್ರಕಾರ್, ರಿಲಾಯನ್ಸ್ ಕಂಪೆನಿಕ್ ವಿಂಚಿನಾಸ್ತಾಂ ರಾವುಂಕ್ ಆಮ್ಕಾಂ ಜಾಂವ್ಕ್ ನಾ. ಕಿತ್ಯಾಕ್ ಭಾರತ್ ಸರ್ಕಾರಾನ್ ರಿಲಾಯನ್ಸ್ ಕಂಪೆನಿಚಿಂ ನಾಂವ್ ಸೂಚಿತ್ ಕೆಲ್ಲೆಂ ಮ್ಹಳ್ಳೊ ಏಕ್ ಬೊಂಬ್ ಫುಟಯ್ಲೊ. ಪೂಣ್ ಫ್ರಾನ್ಸ್ ಸರ್ಕಾರಾನ್ ಹೆ ವಿಶಿಂ ವಿವರಣ್ ದಿವ್ನ್ ಹೊ ವಿಶಯ್ ಸತಾ ಥಾವ್ನ್ ಪಯ್ಸ್ ಆಸಾ ಮ್ಹಳ್ಳೆಂ.

ಸುಪ್ರೀಮ್ ಕೊಡ್ಲಿ ಮುಕಾರ್ ಆಯಿಲ್ಲೊ ವಿಶಯ್ ಕಿತೆಂ?

ಸಪ್ಟೆಂಬರ್ 2018-ಂತ್ ಸಾರ್ವಜನಿಕ್ ಹಿತಾಸಕ್ತೆಚ್ಯಾ ಮುಳಾಂತ್ ಥೊಡ್ಯಾ ವಕಿಲಾಂನಿ ಆನಿ ರಾಜಕೀಯ್ ಮುಖೆಲ್ಯಾಂನಿ ಸುಪ್ರೀಮ್ ಕೊಡ್ಲಿ ಮುಕಾರ್ ಏಕ್ ಅರ್ಜಿ ದಾಖಲ್ ಕರ್ನ್, ಹ್ಯಾ ವಿಶ್ಯಾಂತ್ ತನ್ನಿ ಕರುಂಕ್ ವಿಚಾರ್ಲೆಂ. ಸುಪ್ರೀಮ್ ಕೊಡ್ಲಿನ್ ಹ್ಯಾ ವಿಶ್ಯಾಂತ್



2. ಭಾ| ಫ್ರಾನ್ಸಿಸ್ ಅಸಿಸಿ ಅಲೈಡಾ

ನಿರ್ಮಲಾ ಸೀತರಾಮನ್, ರಕ್ವಣಾ ಮಂತ್ರಿ ಜಾಪ್ ದಿವ್ನ್, ಸಕ್ವೆಡ್ ಪ್ರಕ್ರಿಯಾ ಕರ್ನ್ ಹೆಂ ಕರಾರ್ ಕೆಲ್ಲೆಂ ಆನಿ 126 ವಿಮಾನಾಂಕ್ ಆನಿ 36 ವಿಮಾನಾಂ ಘೆಂವ್ಕ್ ಕೆಲ್ಲ್ಯಾ ಕರಾರಾ ವಿಷ್ಯಾಂತ್ ಎಕ್ವೆಚ್ ರಿಶಿನ್ ತಾಳ್ ಕರುಂಕ್ ಜಾಯ್ನಾ ಮ್ಹಳ್ಳಿ ಜಾಪ್ ದಿತಾ. ಹ್ಯಾ ವೆಳಾರ್ ವಾಯು ದಳಾಚೊ ಮುಖೆಲಿ, ಬಿರೇಂದರ್ ಸಿಂಗ್ ಧಾನೊಹಾ ತಾಚಿ ಅಭಿಪ್ರಾಯ್ ಉಚಾರ್ನ್, 36 ವಿಮಾನಾಂಕ್ ಕೆಲ್ಲ್ಯಾ ಕರಾರಾಂತ್ ಚಡಿತ್ ಜಾಣೆಕಾಯ್ ಆಸಾ ಮ್ಹಣಾಲೊ. ಹೊ ವಿಶಯ್ ದೆಶಾಚೆ ಭದ್ರತೆಕ್ ಸಂಬಂಧಿತ್ ವಿಶಯ್ ಮ್ಹಳ್ಳೆಂ ಕಾರಣ್ ದಿವ್ನ್, ಹೆ ವಿಶಿಂ ಚಡಿಕ್ ವಿವರಣ್ ದಿಂವ್ಕ್ ಸರ್ಕಾರಾನ್ ನೆಗಾರ್ ಕೆಲೆಂ.

ಹ್ಯಾಚ್ ವೆಳಾರ್ ಕೊಂಗ್ರೆಸ್ ಮುಖೆಲಿ ಕೇಂದ್ರ್ ಸರ್ಕಾರಾಚೆರ್ ಆರೊಪ್ ಕರ್ನ್, ಎಚ್‌ಎಲ್‌ಕ್ ನೆಗಾರ್ ಕರ್ನ್, ರಿಲಾಯನ್ಸ್ ದಿಲ್ಲೆ ವಿಶಿಂ ಆಕ್ಲೆಪ್ ಉಚಾರ್ನ್, ಫ್ರಾನ್ಸ್‌ಂತ್ ಪ್ರಧಾನಿನ್ ಹ್ಯಾ ವಿಶ್ಯಾಂತ್ ಒಪ್ಪಿಗಿ ದಿತಾನಾ ಅನಿಲ್ ಅಂಬಾನಿ ಹಾಜರ್ ಆಸ್ಲೊ ಆನಿ ತಾಚ್ಯಾ ಹಾಜರಣಾ ವಿಶಿಂ ಆನಿ ಹ್ಯಾ ಸಗ್ಳ್ಯಾ ವಿಶಯಾಂತ್ ವ್ಹಡ್ಲೊ ಘೊಟಾಳೊ ಆಸಾ ಮ್ಹಳ್ಳೊ ಆರೊಪ್ ಕರ್ತಾ.

ತನ್ನಿ ಆರಂಭ್ ಕರ್ನ್, ಸರ್ಕಾರಾ ಥಾವ್ನ್ ದಾಖ್ಲೆ ವಿಚಾರ್ನ್, ವಿಶಯ್ ಅವಲೋಕನ್ ಕರ್ನ್, ಹ್ಯಾ ವ್ಯವಹಾರಾಂತ್ ಘೊಟಾಳೊ ನಾ ಮ್ಹಳ್ಳೊ ನಿರ್ಧಾರ್ ಪ್ರಕಟ್ ಕೆಲೊ.

ಕೊಡ್ಲಿಚೊ ಆದೇಶ್:

- ಹ್ಯಾ ಕರಾರಾಚೆ ಪ್ರಕ್ರಿಯೆ ವಿಶಿಂ ದುಬಾವ್ ಕರುಂಕ್ ಆಸ್ತದ್ ನಾ.
- ಹಿಂ ವಿಮಾನಾಂ ನಾಸ್ತಾಂ ದೆಶಾಕ್ ರಕ್ವಣ್ ಕರುಂಕ್ ಅಸಾಧ್ಯ್ ಆನಿ ಚೊವ್ತಾ ಆನಿ ಪಾಂಚ್ವ್ಯಾ ತಕ್ಲೆಚಿಂ ವಿಮಾನಾಂ ಹಾಂತುನ್ ಹಾಡ್ಲಿ ಗರ್ಜ್ ನಾ.
- ಹ್ಯಾ ವಿಮಾನಾಚ್ಯಾ ಸಾಮರ್ಥ್ಯ ಆನಿ ಗುಣಾ ವಿಶ್ಯಾಂತ್ ದುಬಾವ್ ನಾತ್ಲಲ್ಯಾ ವೆಳಾರ್ ತಾಚ್ಯಾ ಮೊಲಾ ವಿಶ್ಯಾಂತ್ ವಿಶ್ಲೇಷಣ್ ಕರ್ಚಿ ಕೊಡ್ಲಿಕ್ ಗರ್ಜ್ ನಾ.
- ಹ್ಯಾ ಕರಾರಾಚ್ಯಾ ಆಫ್‌ಸೆಟ್ ಪಾರ್ಟಿನರಾ ವಿಶಿಂ, ಮೊಲಾ ಆನಿ ಪ್ರಕ್ರಿಯೆ ವಿಶಿಂ ವಿಶ್ಲೇಷಣ್ ಕರುಂಕ್ ಹಾಂಗಾಸರ್ ಆಸ್ತದ್ ನಾ.
- ಹ್ಯಾ ಕರಾರಾಂತ್ ವ್ಯವಹಾರಿಕ್ ವೊಡ್ಲಿ ರಿಲಾಯನ್ಸ್ ದಾಕಯ್ಲೊ ಮ್ಹಣ್ಚ್ಯಾಕ್ ಸಾಕ್ ನಾ.
- ದಾಸೋಲ್ಟ್ ಕಂಪೆನಿನ್ ಭಾರತಾಚೆ ಕಂಪೆನಿಕ್ ಒಫ್‌ಸೆಟ್ ಪಾರ್ಟಿನರ್ ಜಾವ್ನ್ ವಿಂಚ್ಯಾಂತ್ ಚೂಕ್ ಕರುಂಕ್ ನಾ.
- ರಫೇಲ್ ಕರಾರಾ ವಿಶಿಂ ಸವಾಲ್

ಉದೆಲ್ಲೆಂ ಆದ್ಲ್ಯಾ ಫ್ರಾನ್ಸ್‌ಚ್ಯಾ ಅಧ್ಯಕ್ಷಾನ್ ದಿಲ್ಲೆ ಉಚಾರ್ಣೆ ವರ್ವಿಂ. ಹೆಂ ಕೊಡ್ಲಿಚ್ಯಾ ಪರಿಮಿತಿಕ್ ಯೆನಾ.

●ಸರ್ಕಾರಾನ್ 36 ವಾ 126 ವಿಮಾನಾಂ ಜಾಯ್ ಮ್ಹಣ್ಚ್ಯಾ ನಿರ್ಧಾರಾಂತ್ ಕೊಡ್ಲಿನ್ ಮಧೆಂ ಯೆಂವ್ಕ್ ಸಾಧ್ಯ್ ನಾ.

●2016 ಸಪ್ಟೆಂಬರಾಂತ್ ಹೊ ಕರಾರ್ ಸಂಪೂರ್ಣ್ ಜಾಲ್ಲ್ಯಾ ವೆಳಾ ಕೊಣೆಯ್ ಹೆ ವಿಶಿಂ ಆಕ್ಲೆಪ್ ಉಚಾರುಂಕ್ ನಾ.

●ಕೊಡ್ಲಿಕ್ ಹ್ಯಾ ಕರಾರಾ ವಿಶ್ಯಾಂತ್ ವಿಶ್ಲೇಷಣ್ ಕರುಂಕ್ ಚಡ್ ಆಸ್ತದ್ ನಾ. ಕಿತ್ಯಾಕ್ ದೆಶಾಚ್ಯಾ ಭಾಯ್ರ್ ಆಸ್ಚ್ಯಾ ವಿರೊಧಿ ದೆಶಾಂನಿ ಚೊವ್ತಾ ಆನಿ ಪಾಂಚ್ವ್ಯಾ ತಕ್ಲೆಚಿಂ ಹಾತೆರಾಂ ಉಪಯೋಗ್ ಕರ್ತಾನಾ ದೆಶಾನ್ ತಾಚೆ ರಕ್ವಣ್ ಖಾತಿರ್ ಕರ್ಚ್ಯಾ ಕರಾರಾಂತ್ ಚಡ್ ಮೆತೆರ್ ಜಾವ್ನ್, ಸರ್ಕಾರಾಕ್ ಆಡ್ಕಳ್ಳೊ ಆನಿ ನಿಯಮಾಂ ಘಾಲುಂಕ್ ಸಾಧ್ಯ್ ನಾ.

ಪೂಣ್ ಸುಪ್ರೀಮ್ ಕೊಡ್ಲಿ ಮುಕಾರ್ ಕೇಂದ್ರ್ ಸರ್ಕಾರಾನ್ ಸಂಪೂರ್ಣ್ ಸತ್ ಉಗ್ಡಾಪೆಂ ಕರುಂಕ್ ನಾ ಮ್ಹಳ್ಳೊ ಆರೊಪ್ ಮುಂದರುನ್ ಗೆಲೊ. ಸುಪ್ರೀಮ್ ಕೊಡ್ಲಿ ಮುಕಾರ್ ವಿಶಯ್ ಆಯಿಲ್ಲ್ಯಾ ವೆಳಾ ಸರ್ಕಾರಾನ್ ಏಕ್ ಪ್ರಮಾಣ್ ಪತ್ರ್ ದಾಕಲ್ ಕರ್ನ್, ಹೊ ವಿಶಯ್ ಪಾರ್ಲಿಮೆಂಟಾಚ್ಯಾ ಗುಮಾನಾಕ್ ಹಾಡ್ಲಾ ಮ್ಹಳ್ಳೆ ವಿಶಿಂ ಕಳಯ್ತಾ. ಸಾಂಗಾತಾಚ್ ಹೊ ವಿಶಯ್ ಸಾರ್ವಜನಿಕ್ ಎಕಾಂವ್ಕ್ ಸಮಿತಿಚ್ಯಾ ಗುಮಾನಾಕ್ ಹಾಡ್ಲಾ ಮ್ಹಣ್ತಾ. ಕೊಡ್ಲಿಚೊ ಆದೇಶ್ ಯೆತಾನಾ ತಾಂತುಂ ಆಸ್ಲೊ ವಿಶಯ್ ಜಾಣಾ ಜಾವ್ನ್ ಸರ್ಕಾರಾನ್ ಚೂಕ್ ವಿಶಯ್ ಸುಪ್ರೀಮ್ ಕೊಡ್ಲಿ ಮುಕಾರ್ ಹಾಜರ್ ಕೆಲಾ ಮ್ಹಳ್ಳ್ಯಾಕ್ ಕೇಂದ್ರ್ ಸರ್ಕಾರ್ ಜಾಪ್ ದಿವ್ನ್ ಹೊ ವಿಶಯ್ ಟೈಪಿಂಗಾಚಿ ಚೂಕ್ ಮ್ಹಣ್ ಜಾಪ್ ದಿವ್ನ್, ಹೆಂ ಕೊಡ್ಲಿಚ್ಯಾ ಗುಮಾನಾಕ್ ಹಾಡ್ನ್ ಸಾರ್ಕೆಂ ಕರ್ತಾಂವ್ ಮ್ಹಣ್ತಾ.

→10



THE HEALING TOUCH
CINTH

ಕಾತ್ರಪ್ ಆನಿ ಫಾಯಾಂಕ್,
ಹುಲ್ಲಲ್ಲ್ಯಾ ಫಾಯಾಂಕ್,
ಗೋಡ್ ಮುತಾಚೆ ಪಿಡೆ
ವರ್ವಿಂ ಗೂಣ್ ಜಾಂವ್ಕ್
ಆಯ್ಕನಾತ್‌ಲ್ಲ್ಯಾ
ಫಾಯಾಂಕ್, ಖೊರೊಚ್ ಆನಿ
ನಂಜೆಚ್ಯಾ ಪಿಡೆಂಕ್ ಉಪ್ಚಾರ್

WESTERN GHATS
PHARMACEUTICALS
Ph: 080 - 28437439, 28437832

ಅಲ್ಲೆಲೂಯಾ ನಜೊ - ಕಿತ್ಯಾಕ್ ನಿಯಮ್ ಮೊಡ್ತಾತ್? ರೆತಿರೊ ಆನಿ ಸಾಮಾನ್ಯ ಲಾಯಿಕ್

ಕರೆಜ್ಯಾಚೊ (ಪ್ರಾಚಿತ್) ಕಾಳ್ ಪ್ರಾರಂಭ್ ಜಾಲೊ ಮ್ಹಣಾನಾ ರೆತಿರಂಚಿ 'ಸುಗ್ಗಿ' ಸುರು ಜಾತಾ. ಕರೆಜ್ಯಾಂತ್ ಪವಿತ್ರ್ ಸಭಾ ಆಪ್ಲ್ಯಾ ಎದ್ಯಾ ವ್ಹಡ್ ಮಿಸಾಚ್ಯಾ ಬಲಿದಾನಾಂತ್ ಅಲ್ಲೆಲೂಯಾ ಸಬ್ದ್ ವಾಪರೊ. ಹೊ ಸಬ್ದ್ ಪ್ರಯೋಗ್ ಕರುಂಕ್ ಆಡ್ಲರ್ತಾ. ಪವಿತ್ರ್ ಸಭೆಚ್ಯಾ ಮಾಗ್ಣ್ಯಾಂತ್ (ಬ್ರಿವಿಯಾರಿ) ಸಯ್ತ್ ಚಾಳಿಸ್ ದೀಸ್ ಪರ್ಯಾಂತ್ ಅಲ್ಲೆಲೂಯಾ ಮ್ಹಣುಂಕ್ ನಾ. ತರಿ ಕಾರಿಜ್ಯಾತಿಕ್ ರೆತಿರಾಂನಿ ಆನಿ ಮಾಗ್ಣ್ಯಾ ಜಮಾತ್ಯಾಂನಿ ಹಾ ಕಸಲಿ ಬೊಬಾಟ್- ಅಲ್ಲೆಲೂಯಾ, ಅಲ್ಲೇ - - - ಲೂಯಾ!!

1967-0ತ್ ಅಮೇರಿಕಾಚ್ಯಾ ಪಿಟ್ಸ್‌ಬರ್ಗಾಂತ್ ಕರ್ಥೊಲಿಕ್ ಕಾರಿಜ್ಯಾತಿಕ್ ನವೀಕರಣ್ ಪ್ರಾರಂಭ್ ಜಾಲೊ. ತಾಚ್ಯೆ ಪಯ್ಲಿಂ ಕಿತ್ತೆಶ್ಯಾ ಶತಮಾನಾಂನಿ ಪವಿತ್ರ್ ಸಭೆಂತ್ ರೆತಿರೊ ಜಾಲ್ಯಾತ್. ಕರೆಜ್ಯಾಂತ್ಯಿ ರೆತಿರೆ ವೆಳಿಂ ಅಲ್ಲೆಲೂಯಾ ಸಬ್ದ್ ವಾಪರಿನಾತ್ಲೆ.

ಆತಾಂಚ್ಯಾ ಕಾರಿಜ್ಯಾತಿಕಾಂಕ್ ನಿಯಮ್ ನಾಂಗೆ? ತೆ ಕಿತೆಂ ಪವಿತ್ರ್ ಸಭೆಚ್ಯಾ ನಿಯಮಾಂಕ್ ಮಿಕ್ಲೆಣಿ? ಕರೆ ಜ್ಯಾಂತ್ ಅಲ್ಲೆಲೂಯಾ ಮ್ಹಣುನಾಸ್ತಾಂ ಆನಿ ತಾಳಿಯೊ ಪೆಟಿನಾಸ್ತಾಂ ತಾಂಕಾಂ ರೆತಿರ್ ಚಲೊಂವ್ಕ್ ಜಾಯ್ನಾಂಗೆ? ಕಳನಾಂಗೆ?

ಅಲ್ಲೆಲೂಯಾ ಸಬ್ದ್ ಹಿಬ್ರು ಭಾಷೆಂತ್ ಪ್ರಾಕೃತ - PRAISHE YAWEH - ದೆವಾಕ್ ಹೊಗ್ಲಿ ಮ್ಹಣ್ ಅರ್ಥ್. ಅಲ್ಲೆಲೂಯಾ- ಏಕ್ ಆರಾಧನಾಚೆಂ, ಸಂತೊಸಾಚೆಂ ಗೀತ್. ಕರೆಜ್ಯಾಂತ್ ಜೆಜುಚೊ ಪಾಶಾಂವ್, ತಾಚೆ ಕಷ್ಟ್ ನಿಯಾಳ್ಣೆ ದೀಸ್ ದೆಕುನ್ ಪವಿತ್ರ್ ಸಭಾ ಹೊ ಸಬ್ದ್ ವಾಪರುಂಕ್ ಆಡ್ಲರ್ತಾ. ಬದ್ದಾಕ್ ಪಿಲಿಪ್ಪಿಚ್ಯೆ ಪವಿತ್ರ್ ಸಭೆಕ್ ಸಾಂ ಪಾವ್ಲಾನ್ ಪಾಟಯಿಲ್ಲಾ ಪತ್ರಾಂತ್ಲೆಂ 1:11- "ಮಹಿಮಾ ಆನಿ ಹೊಗ್ಲಾಪ್ ತುಕಾ ಸೊಮ್ಮಾ ಜೆಜು ಕ್ರಿಸ್ತಾ" (Glory And Praise to you Lord Jesus Christ). ಉತ್ರಾಂ ವಾಪರುಂಕ್ ಉಲೊ ದಿತಾ.

ಕರೆ ಜ್ಯಾಂತ್ಲ್ಯಾ ಚಾಳಿಸ್ ದಿಸಾಂಚ್ಯಾ ಲೆಕಾಂತ್ ಆಯ್ತಾರ್ ಮೆಳೊಂವ್ಕ್ ನಾಂತ್. ದಾಖ್ಲಾಕ್ ಹ್ಯಾ ವರಾ ಭಸ್ಕಾಚೊ ಬುಧ್ವಾರ್

ಮಾರ್ಚ್ 6ವೆರ್ ಆನಿ ಪಾಸ್ಕಾಂಚೆಂ ಫೆಸ್ ಎಪ್ರಿಲ್ 21ವೆರ್. ಹ್ಯೆ ಆವ್ಡ್ ಮದ್ದೆ ಸ ಆಯ್ತಾರ್ ಲ್ಹಾನ್ ಪಾಸ್ಕ್ (little Easter) ಸೊಡ್ಲ್ಯಾರ್ ಮಾರ್ಚ್ 6 ಥಾವ್ನ್ ಎಪ್ರಿಲ್ 20 ಪರ್ಯಾಂತ್ ಪುರ್ತೆ ಚಾಳಿಸ್ ದೀಸ್.

ಅಭಿಪ್ರಾಯ್ ಹ್ಯಾ ಚಾಳಿಸ್ ದಿಸಾಂನಿ "ಅಲ್ಲೆಲೂಯಾ ಸಬ್ದ್ ನಿಕ್ಸಿತಾತ್"! ಆಯ್ತಾರ್ ಲ್ಹಾನ್ ಪಾಸ್ಕ್ ತರಿ ಹ್ಯಾ ಆಯ್ತಾರಾಂನಿ ಅಲ್ಲೆಲೂಯಾ ಗಾಂವ್ಕ್ ನಾ. ದಬಾಚೊ ಪಾಚಾರ್ಪಿಂ ವಾಜಂತಾ ಆಡ್ಲರ್ತಾಂತ್. ವೆದಿರ್ ಫುಲಾಂ ದವುಂಕ್ ನಾ. ಆಮಿ ಪರ್ಯಾಂನಿ, ವಾಟ್ಕುರೆ, ಕರೆಜ್ಯಾಂತ್ ಖುರ್ನಾಚೆಂ ಪರ್ಯಾಂತ್ ಕರ್ತಾವ್ ದೆಕುನ್ ಅಲ್ಲೆಲೂಯಾ ನಾ.

ಅಲ್ಲೆಲೂಯಾ ಇತ್ಲೊ ಸಂಭ್ರಮಿಕ್ ಸಂತೊಸ್ ಉಚಾರ್ಲೊ ಸಬ್ದ್ ಜಾಯ್ತಾನಿ ತಾಚೊ ಅರ್ಥ್, ಪ್ರಭಾವ್ ವಿಸ್ತುನ್ ಸೊಡ್ಲಾ. ಕರೆಜ್ಯಾಂತ್ ಬಗ್ಲೆಕ್ ದವರ್ಲೊ ಅಲ್ಲೆಲೂಯಾ ಪಾಸ್ಕಾಂಚ್ಯೆ ಜಾಗಣೆಚ್ಯೆ ರಾತಿಂ ಸಂಭ್ರಮಿಕ್ ದೇವ್ ಸುತ್ತೆ ವೆಳಾರ್ ಆಯ್ಕುಂಕ್/ಗಾಂವ್ಕ್ ಆಮಿ ಲಾಲೆಂವ್ಕ್ ಜಾಯ್ ಆನಿ ಸಗ್ಳೆ ಸಕ್ತೆನ್ ಗಾಂವ್ಕ್ ಜಾಯ್!

[ವರಾ ಮಧೆಂ ಮಿಸಾ ವೆಳಿಂ, ಕೀರ್ತನಾ ಉಪ್ರಾಂತ್ ಆನಿ ದುಸ್ರೆಂ ವಾಚಪ್ ಆಸ್ತಾರ್ ದುಸ್ರ್ಯಾ ವಾಚ್ಪಾ ಉಪ್ರಾಂತ್ ಅಲ್ಲೆಲೂಯಾ (ವಾ ಸರ್ವೆಸ್ಪರಾಕ್ ಜೈ ಜೈ) ವಾಚುಂಕ್ ಆಡ್ಲರ್ತಾಂ. ಅಲ್ಲೆಲೂಯಾ- ಸರ್ವೆಸ್ಪರಾಕ್ ಜೈ-ಗಾಂವ್ಕ್ ಜಾಯ್. ಗಾಯನ್ ಕರಿನಾತ್ಲಾರ್ ತೆಂ ಸೊಡಿಜೆ ಶಿವಾಂವ್ಕ್ ವಾಚುಂಕ್ ನಜೊ ತೆಂ ನಿಯಮ್ ಮಿಸಾಚ್ಯಾ ಗ್ರಂಥಾಂತ್ ದಿಲಾಂ.]

ಪವಿತ್ರ್ ಸಭೆಚೆಂ ಹೆಂ ನಿಯಮ್ ಪಾಳಿನಾತ್ಲೆ ಹೆ ಕಾರಿಜ್ಯಾತಿಕ್, ರೆತಿರ್ ದಿಂವ್ಚೆ ಯಾಜಕ್ ವಾ ತಾಂಕಾಂ ಸಾಂಗಾತ್ ದಿಂವ್ಚೆ 'ಬ್ರದರ್ ಪ್ರೀಚರ್' ಖಂಯ್ಚೆ ಕೊಶೆಡ್ಲಾನ್ ಪವಿತ್ರ್ ಪುಸ್ತಕ್ ಆನಿ ಪವಿತ್ರ್ ಸಭೆಚಿ ಶಿಕೊವ್ಣೆ ಪಾಳುಂಕ್ ಲೊಕಾಕ್ ಸಾಂಗ್ತಾತ್?

ಆದಿಂ ಎಕ್ಪೆಸನ್ ಬಸ್ತಾಂ ಆಸ್ಲಿಂ. ಆತಾಂ ಸುಪರ್ ಎಕ್ಪೆಸನ್ ತ್ಯಾಚ್ ಸ್ಪಿರಿತಾನ್ ಆತಾಂ ರೆತಿರೊ ಮೆಗಾ ರೆತಿರ್, ಮಹಾನ್ ರೆತಿರ್ ಕೆಲ್ಯಾತ್. ರೆತಿರೆಚೆ

ಶೆರ್ಮಾಂವ್ ಆಯ್ಕುಂಚ್ಯಾ ಲೊಕಾಚಿ ಭಾಸ್ ಕಳಿತನಾತ್ಲೆ ದುಸ್ರ್ಯಾಚ್ ಭಾಸಾಂನಿ ರೆತಿರ್ ದಿಂವ್ಚೆ ಸುಪರ್ ಪ್ರೀಚರ್. ವ್ಹಡ್ ವ್ಹಡ್ ಫ್ಲೆಕ್ಸ್, ಬ್ಯಾನರಾಂ ದ್ವಾರಿಂ ಪ್ರಸಾರ್- ಇಸ್ತಿಹಾರ್.

ಹ್ಯಾ ವರಾ ಪುಣಿ ಕರೆಜ್ಯಾಂತ್ ಅಲ್ಲೆಲೂಯಾ ಬೊಬಾಟ್ ಬಂದ್ ಜಾಂವ್. ಹೆ ಮೆಗಾ, ಸುಪರ್ ಪ್ರಸಂಗದಾರ್ ಪವಿತ್ರ್ ಸಭೆಚೆಂ ನಿಯಮ್ ಮೊಡುಂಕ್ ಶಿಕಯ್ಣಾ ಜಾಂವ್.

ಕರೆಜ್ಯಾಂತ್ ರೆತಿರೆ ವೆಳಿಂ ವಾ ವಾಗ್ಣ್ಯಾ ಜವಾತೆ ವೆಳಿಂ ಅಲ್ಲೆಲೂಯಾ ಮ್ಹಣ್ಣೆತ್ ಮ್ಹಣ್ ಪವಿತ್ರ್ ಸಭೆಚ್ಯೆ ದೇವ್ ಸುತ್ತಿ ವಿಭಾಗಾಂತ್ ಪರ್ವಣಿ ದಿಲ್ಲಿ ಆಸಾಂಗೆ?

-ಬಾ ವಿಶೆಂತ್ ವಿಶೊರ್ ಮಿನೆಜ್, ಪಾಲ್ಡೆನ್.

ಕರೆಜ್ಯೆ ಲಾಗಿಂ ಆಸಾ ಆನಿ ಸಾಂಗಾತಾಚ್ ರೆತಿರಾಂಚಿ ವೆಳೆರಿ ತಯಾರ್ ಜಾಲಿ. ಥೊಡೆ ಆಮ್ಚೆ ಗಾಂವ್ಚೆ ಪಾದ್ರ್ಯಾಬ್ ರೆತಿರೊ ದಿತಾತ್ ತರ್ ಥೊಡೆ ಕಡೆ ಕೊಂಕ್ಲಿ ಯೆನಾತ್ಲೆ ಭೊವ್ ಫಾಮಾದ್ ಮಾನೆಸ್ತ್. ಪಾದ್ರ್ಯಾಬ್ ವಾ ಲಾಯಿಕ್ ಯೆತಾತ್. ತಾಂಕಾಂ ಗಾಂವ್ಚೊ ಎಕ್ಲೊ ಕೊಂಕ್ಲಿ ಭಾಷಾಂತರ್ ಕರ್ಚೊ ಆಸ್ತಾ. ಆನಿಕ್ಯಾ ಸಾಂಗ್ಣೆಂ ತರ್ ಥೊಡೆ ರೆತಿರೆಚೆ ಪಂಗಡ್ ಮ್ಹಣ್ ಆಸಾತ್. ತಾಂಕುನ್ ಲಾಯಿಕ್ ಶಿಕೊವ್ಣೆದಾರ್ ಆಸ್ತಾತ್. ಇತ್ಲೆಂ ಪಾವನಾತ್ಲಾಕ್ ಥಂಯ್- ಹಾಂಗಾ ಫ್ಲೆಕ್ಸ್, ಬ್ಯಾನರ್ ಆನಿ ವಾರ್ತಾ ಪತ್ರಾಂನಿ, ಟಿ.ವಿ.ರ್ ಪರ್ಯಾಂತ್ ಇಸ್ತಿಹಾರಾಂ ದಿವ್ನ್ ರೆತಿರ್ ಕರುಂಕ್ ಉಲೊ ದಿತಾತ್. ರೆತಿರೆ ವಿಶಿಂ ರಾಕ್ಲೊ ಪತ್ರಾಂ ಯೆಂವ್ಚಿಂ ವಾಚ್ಪಾಂಚಿಂ ಪತ್ರಾಂ

ಅಸಲಿಚ್ ರೆತಿರ್ ಕರಾ ಮ್ಹಣುನ್ ನಿರ್ದಿಷ್ಟ ವಾಟ್ ದಾಕಯ್ನಾಂತ್. ಕಿತೆಂ ಚೂಕ್ ವ್ಹಳೆಂಯ್ ಸಮ್ಜಯ್ನಾಂತ್. ಕೊಣೆಂ ದಿಂವ್ಚಿ ರೆತಿರ್ ಸಾರ್ಕಿ ನಾ ಮ್ಹಣುನ್ಯಾಂನಿ ಸಾಂಗ್ನಾಂತ್. ಹಾಂತುನ್ ಪಾದ್ರ್ಯಾಬಾಂಚಿಂ ಆನಿ ಲಾಯಿಕ್ಯಾಂಚಿಂ ದೊನಿ ವರ್ಗಾಂಚಿಂ ಪತ್ರಾಂ ಆಸಾತ್. ಹಾಂತುಂ ವಿಶೇಸ್ ಮ್ಹಳ್ಳಾರ್ ಮ್ಹಜ್ಯೆ ತಸಲ್ಯಾ ಎಕಾ ಸಾಮಾನ್ಯ ಲಾಯಿಕ್ಯಾನ್ ಖಂಯ್ಚೆಂ ಪಾತ್ಯೆಜೆ ವಾ ಸೊಡಿಜೆ. ಪವಿತ್ರ್ ಅತ್ಯಾಚ್ಯಾ ದೆಣ್ಯಾಂ ವಿಶಿಂ ಶಿಕೊವ್ಣೆ ಆಸ್ತಿ ಕಾರಿಜ್ಯಾತಿಕ್ ರೆತಿರೆಕ್ ಪಾಟ್ ಕರಿಜೆಗೆ? ಜಾಂವ್ಚ್ಯಾ ಅಜಾಪಾಂ ವಾ ಪರಿವರ್ತನಾಂಕ್ ದೊಳೆ ಧಾಂಪಿಜೆಗೆ? ವಾ ಆನಿ ಕಿತೆಂ ತೆಂ ಏಕ್ಯೊ ಸಮ್ಜುನ್ಯಾ ಮ್ಹಣುನ್ ರೆತಿರ್ಚ್ ನಾಕಾ ಮ್ಹಣಿಚೆ? -ಚಾರ್ಲಿ ಕುಲ್ಟೀಕರ್

ಬರೊವ್ಚ್ಯಾಂಚ್ಯಾ ಗುಮಾನಾಕ್

- ❖ ರಾಕ್ಲೊ ಪತ್ರಾಕ್ ಧಾಡ್ಚಿಂ ಬರ್ಪಾಂ, ಕಾಣಿಯೊ 900 ಉತ್ರಾಂ ಭಿತರ್ ಆಸುಂ. ವರ್ಲ್ಡ್ ತರ್ (8 ದಿಸಾಂ ಭಿತರ್ ಪಾವೆಂಚೆಂ) ಫೊಟೊ ಸಂಗಿಂ 50 ಉತ್ರಾಂಚ್ಯೊ ಆಸುಂ. ಲಾಂಬ್ ಲೇಖನಾಂ, ಕಾಣಿಯೊ ಪರ್ಗಟ್ ಜಾಂವ್ಚಿ ಸಾಧ್ಯತಾ ಉಣಿ.
 - ❖ ಬರಪ್ 'ವಾಚ್ಪಿ ಕಿಂವ್ತೆ' / ವಾಚ್ಪಾಂಕ್ ಉಪ್ಕಾರ್ಣೆಂ ಆಸಚೆ. ಬರ್ಪಾಂತ್ ಕಿತ್ತಿಂ ಉತ್ರಾಂ ಆಸಾತ್ ಆನಿ ತಾಂತ್ಲೊ ಮುಕಲ್ ವಿಷಯ್ (Theme) ಕಿತೆಂ ಮ್ಹಣ್ 1-2 ವಾಕ್ಯಾಂನಿ ಸುರ್ವಾಂತ್ಲೆಚ್ ಬರಯ್ಣೆ.
 - ❖ ರಾಕ್ಲೊಚೆಂ ಧೋರಣ್, ಛಾಪುಂಕ್ ಮೆಳ್ಳಿ ಸುವಾತ್, ಬರ್ಪಾಂತ್ಲಿ ಸ್ಪಷ್ಟತಾ ಆನಿ ಬರ್ಪಾ ರೀತ್ ಹ್ಯಾ ಸಗ್ಳ್ಯಾಚೆರ್ ಆಧಾರುನ್ ತುಮಿ ಧಾಡ್ಲೆಲೆಂ ಹರೆಕ್ ಬರಪಯಿ ತಪಾಸ್ಚೆಂ ಪಡ್ತಾ; ಕಾತರ್ ವಾಪರಿಂವ್ ಪಡತ್. ಪತ್ರಾಕ್ ಕಿತೆಂ ಪರ್ಗಟ್ಚೆಂ ಮ್ಹಳ್ಳೊ ನಿರ್ಣಯ್ ಸಂಪಾದಕ್ ಮಂದಳಿಚೊ.
 - ❖ ಜೆಂ ಬರಪ್ ಪರ್ಗಟ್ಣುಂಕ್ ನಾ ತೆಂ ಪಾಟಿಂ ಧಾಡ್ಚಿ ವಾ ತಾಚ್ಯೆ ವಿಶಿಂ ಫೊನ್/ಪತ್ರ್ ವ್ಯವಹಾರ್ ಕರ್ಚಿ ಮಾಂಡಾವಳ್ ನಾ.
 - ❖ ಬರಪ್ ರಾಕ್ಲೊಚಿ ಬರ್ಪಾ ರೀತ್ ವಾಪುನ್ ಬರಯ್ಣೆ. ಕಂಪ್ಯೂಟರ್ ವಾಪರ್ನ್ ಛಾಪ್ಲೆಲೆಂ ಆಸ್ತಾರ್ ಬರೆಂ. ಸಾಧ್ಯ್ ತರ್ ಇ-ಮೆಯ್ಲಾರ್ ಧಾಡಾ. ರುರೊಕ್ ಪ್ರತಿ ಲೆಕಿನಾಂವ್. ಹರೆಕಾ ಲೇಖನಾಚ್ಯೆ ಆಕರಿಕ್ ಆಪ್ಲೆಂ ನಾಂವ್, ವಿಳಾಸ್, ಫೊನ್ ಕಳಯ್ಣೆ.
- ವಾಚ್ಪಾಂಚ್ಯಾ ಗುಮಾನಾಕ್:**
- 1 ರಾಕ್ಲೊ ಬರ್ಪಾಂನಿ ಆಸ್ತಾ ತಿ ಅಭಿಪ್ರಾಯ್ ವಾ ಚಿಂತಪ್ ತ್ಯಾ ಬರಯ್ಣಾರಾಚೆಂ. ತೆಂ ಪರ್ಗಟ್ಣಾರಾಚೆಂ ಆಸುಂಕ್ ಜಾಯ್ ಅಶೆಂ ನಾ.
 - 2 ರಾಕ್ಲೊ ಪರ್ಗಟ್ ಜಾಂವ್ಚ್ಯಾ ಇಸ್ತಿಹಾರಾಂ ಬಾಬ್ದಿನ್ ತಾಂತ್ಲಿ ಮಾಹೆತ್, ಚುಕಿ, ಫುಸ್ಪಡ್ ಇತ್ಯಾದಿ ವಿಶಿಂ ಇಸ್ತಿಹಾರದಾರಾಂ ಲಾಗಿಂಚ್ ವ್ಯವಹಾರ್ ಕರಿಜೆ. ಪತ್ರ್ ಜವಾಬ್ದಾರ್ ನ್ಹಯ್.
 - 3 ರಾಕ್ಲೊ ಕೊಣೆಂಯ್ ಆಪ್ಲ್ಯಾ ವಾ ಪೆಲ್ಯಾಚ್ಯಾ ನಾಂವಾನ್ ಕಸ್ಲೆಂಯ್ ಸ್ಪಷ್ಟೀಕರಣ್ ದಿತಾನಾ ತಾಕಾ ಜವಾಬ್ದಾರ್ ಸ್ಪಷ್ಟೀಕರಣ್ ದಿಲ್ಲಿಂಚ್ ಶಿವಾಯ್ ಪರ್ಗಟ್ಣಾರ್/ಸಂಪಾದಕ್ ನ್ಹಯ್.
 - 4 ವಿದ್ಯಾರ್ಥಿಂಚೆಂ/ಶಾಳಾಂಚೆಂ ಫಲಿತಾಂತ್, ಕೊಂಕ್ಲಿ ಫಿಲ್ಮ್ ಆನಿ ಕೊಂಕ್ಲಿ ನಾಟಕ್/ನಾಯ್ಪಾಂಚ್ಯಾ ಜಾಯ್ತಾಂತ್ ರಾಕ್ಲೊ ದಪ್ತರಾಂತ್ 25% ರಿಯಾಯ್ತಿ ಆಸಾ.
 - 5 ವಾಚ್ಪಾಂನಿ ರಾಕ್ಲೊ ಪರ್ಗಟ್ಣಿಲ್ಯಾ ಬರ್ಪಾಂಚೆರ್ ಆಪ್ಲಿ ಪ್ರತಿಕ್ರಿಯಾ "ಸಂಪಾದಕಾಕ್ ಪತ್ರಾಂ" ವಿಭಾಗಾಕ್ ದಿಂವ್ಕ್ ಅವ್ಕಾಸ್ ಆಸಾ. ಪತ್ರಾಂ 100 ತೆಂ 120 ಉತ್ರಾಂ ಭಿತರ್ ಆಸುಂ.
- ಪರ್ಗಟ್ಣಾರ್ ಆನಿ ಸಂಪಾದಕ್**

→9 "ರಫೇಲ್ ಡೀಲ್"- ರುಗ್ಡ್ಯಾ ವಿಮಾನಾಚೊ ವ್ಯವಹಾರ್

ಹಾಚ್ಯೆ ಮಧೆಂ ರಿಲಾಯನ್ ಕಂಪೆನಿಚ್ಯಾ ಮುಖೆಲ್ಯಾನ್ ಅನಿಲ್ ಅಂಬಾನಿನ್ ಸಬಾರ್ ಜಣಾಂಚೆರ್ ವಿವಿಧ್ ಕೊಡ್ಡಿಂನಿ ಮಾನ್ ನಷ್ಟ್ ಜಾಲಾ ಮ್ಹಳ್ಳ್ಯಾ ಆರೊಪಾ ಖಾಲ್ ಕೆಸಿ ದಾಕಲ್ ಕೆಲ್ಯಾತ್.

ಸಿವಿಜಿ ವರ್ದಿ ಕಿತೆಂ ಸಾಂಗ್ತಾ? ಕಂಟ್ರೋಲರ್ ಆನಿ ಅಡಿಟರ್ ಜನರಲ್ (ಸಿವಿಜಿ)ಚಿ ವರ್ದಿ ಪಾರ್ಲಿಮೆಂಟಾಂತ್ ದವ್ರು. ಆನಿ ವ್ಯೆ ವರ್ದಿ ಪ್ರಕಾರ್ 126 ವಿಮಾನಾಂ ಫೆಂವ್ಚೆ ಪ್ರಕ್ರಿಯೆ


ವೆಳಾರ್ ನಿಶ್ಚಿತ್ ಕೆಲ್ಲ್ಯಾ ಐವಜಾಚ್ಯಾಕ್ ಹ್ಯಾ ಕರಾರಾಂತ್ 2.86% ಉಣ್ಯೆ ದರಿಂ ವಯ್ಸುಟ್ ಜಾಲಾ. ಸಾಂಗಾತಾಚ್ ನಿಶ್ಚಿತ್ ಕೆಲ್ಲ್ಯಾ ವೆಳಾಚ್ಯಾಕ್ಯಾಂನಿ ಎಕಾ ಪಂಟಿನ್ಯಾ ಪಂತ್ಲಿಂ ಹಿಂ ವಿಮಾನಾಂ ಭಾರತಾಕ್ ಯೆತಾತ್ ಮ್ಹಣ್ತಾ. ಹರೆಕ್ಯೆ ವರ್ದಿಂತ್ ಆನಿ ಮುಖೆಲ್ಯಾಂಚ್ಯಾ ಉತ್ರಾಂನಿ ಕಸಲಿಚ್ ಸ್ಪಷ್ಟತಾ ದಿಸುನ್ ಯೆನಾ.

ಸೊಂಪ್ಣಿ: ಭಾರತ್ ದೇಶ್ ತಾಚ್ಯಾ ಪ್ರಜೆಚ್ಯಾ ಜೆವ್ಣಾ ಖಾಣಾಕ್ ಆನಿ


ಸರ್ವತೋಮುಕ್ ಅಭಿವೃದ್ಧಿಕ್ ವಾಪರಾಂ ಐವಜಾಚ್ಯಾಕ್ಯಾಂನಿ ಚಡ್ ಐವಜ್ ಭದ್ರತೆಕ್ ಗರ್ಜ್ ಆಸ್ತಿಂ ಹಾತೆರಾ ಹಾಡ್ಪಾಕ್ ಆನಿ ಗಡಿ ಪ್ರದೇಶಾಚ್ಯೆ ರಕ್ಷಣೆಕ್ ವಾಪರಾಂ ಆಮ್ಚ್ಯಾ ದೇಶಾಚ್ಯಾ ಮುಖೆಲ್ಯಾಂನಿ ಹಿಂ ಹಾತೆರಾಂ ಹಾಡೊಂವ್ಚ್ಯಾಂತ್ ಕರ್ಚ್ಯಾ ಭೃಷ್ಟಾಚಾರ್ ಆನಿ ಘೋಟಾಳ್ಯಾ ಮುಕಾಂತ್ಲೆ ಫಾಯಾಚೆರ್ ಮೀಟ್ ಫಾಲ್ಚೆ ಬರಿಂ ಜಾತಾ. ಆಮ್ಚ್ಯಾ ದೇಶಾಚ್ಯಾ ಗಡಿ ಪ್ರದೇಶಾಂನಿ ದೀಸ್ ಆನಿ ರಾತ್ ಮ್ಹಳ್ಳೆ ಬರಿಂ

ದೊಳ್ಯಾಂಕ್ ದೊಳೊ ಲಾಯ್ಸಾಂ ರಕ್ಷಣ್ ಕರ್ಚೆ ಕಾಮಾಂತ್ ಮೆತೆರ್ ಜಾಲ್ಲ್ಯಾ ಸೊಜೆರಾಂಕ್ ಬರಿಂ ಹಾತೆರಾಂ ಹಾಡ್ಚಿ ದಿನಾಸ್ತಾಂ, ಭೃಷ್ಟಾಚಾರಾ ದ್ವಾರಿಂ ತಾಂಚ್ಯಾ ಫಾಯ್ಡಾಂನಿ ಖಾತಿರ್ ಸೊಜೆರಾಂಚೊ ಜೀವ್ ಹೊಗ್ಡಾಂವ್ಚೆ ಬರಿಂ

ಕರ್ನ್, ತಾಂಚ್ಯಾ ಕುಟ್ಮಾಂಚ್ಯಾಂಕ್ ಅನಾಥ್ ಕರ್ಚ್ಯಾ ವ್ಯಕ್ತಿಂಕ್ ಆಮ್ಚೆ ಮುಖೆಲೆ ಜಾವ್ನ್ ಕರ್ಚ್ಯಾ ಬದ್ದಾಕ್ ಆಮ್ಚ್ಯಾ ಸಮಾಜಿ ಆನಿ ಹೆರಾಂಚ್ಯಾ ಬರೆಪಣಾಕ್ ವಾವುರ್ಚ್ಯಾ ಬರ್ಪಾ ಮುಖೆಲ್ಯಾಂಕ್ ಚುನಾವಾಂತ್ ಆಮಿ ಸರ್ವಾಂನಿ ವಿಂಚುಂಕ್ ಜಾಯ್.


 ಸಾಂ ಲೊರೆ ಸಾಚ್ಯೆ ಮಜತೆನ್ ಮಾಗ್ಲೊ ಉಪ್ಕಾರ್ ಮೆಳ್ಳೊ. ಕಾಳ್ಜಾ ಧಾವ್ನ್ ಆರ್ಗಾಂ.

-A. D'Souza, Mangalore


 ಪವಿತ್ರ್ ಅತ್ಯಾ ಲಾಗಿಂ ಮಾಗ್ಲೊ ಉಪ್ಕಾರ್ ಮೆಳ್ಳೊ. ಕಾಳ್ಜಾ ಧಾವ್ನ್ ಆರ್ಗಾಂ.

-ಏಕ್ ಭಕ್ತೆಕ್, ಕಾರ್ಕಳ್

ಥೂಡಿಂ ಕಿತ್ಯಾಕ್ ವಿಭಿನ್ನ ಸಕ್ತಿಚಿಂ?

●ಥೂಡಿಂ ಭುರ್ಗಿಂ ಜಲ್ಮತಾನಾ ಕಿತ್ಯಾಕ್ ಕುಡಿಂತ್ ಊಣ್ ಆಸುನ್ ಜಲ್ಮತಾತ್? ಆವಯ್-ಬಾಪುಯ್ ಥಂಯ್ ಕಿತ್ಯಾಕ್ ಊಣ್ ನಾತ್ಲ್ಯಾರ್ ಥೂಡ್ಯಾ ಭುರ್ಗ್ಯಾಂ ಥಂಯ್ ಕಿತ್ಯಾಕ್ ಊಣ್ ಆಸಾ? ಆವಯ್ಚ್ಯಾ ಗರ್ಭಾಂತ್ ಆಸ್ತಾನಾಂಚ್ ಭುರ್ಗಿಂ ಊಣ್ ಆಸುನ್ ಜಲ್ಮತಾ ಮ್ಹಣ್ ದಾಕ್ಟೆರಾಂಕ್ ತಪಾಸುನ್ ಸಾಂಗುಂಕ್ ಜಾತಾ? ಅಶೆಂ ಜಲ್ಮುಂಚ್ಯಾ ಭುರ್ಗ್ಯಾಂಕ್ ವಿಭಿನ್ನ ಸಕ್ತಿಚಿಂ ಮ್ಹಣ್ ಕಿತ್ಯಾಕ್ ನಾಂವ್ ಆಸಾ? ವಿಭಿನ್ನ ಸಕ್ತಿಚಿಂ ಮ್ಹಣ್ಚಾರ್ ಕಿತ್ಯಾಕ್?

-ಎಸ್.ಸಿ., ಕಾಸರ್‌ಗೋಡ್

●ಅಮೇರಿಕಾಚೆ ಡೆಮೊಕ್ರಾಟಿಕ್ ನೇಶನಲ್ ಕಮಿಟಿನ್ 1980ಚೆ ಸುರ್ಟೆರ್ ಕುಡಿಂತ್ ಊಣ್ ಆಸ್ಲಾಂಕ್, ಅಪಾಂಗ್ (ವಾ handicapped, disabled) ಮ್ಹಣ್ ವಳ್ಕುಂಚ್ಯಾ ಬದ್ಲಾಕ್ ವಿಭಿನ್ನ ಸಕ್ತಿಚೆ (differently able) ಮ್ಹಣ್ ಆಪೊಂವ್ಚೆಂ ಸೂಕ್ತ್ ಮ್ಹಣ್ ನಿರ್ಧಾರ್ ಕೆಲ್ಲೊ. ಕುಡಿಚ್ಯಾ ಎಕಾ ವಾ ಚಡಿತ್ ಭಾಗಾಂನಿ ಊಣ್ ಆಸುನ್ ಹರಾಂ ಬರಾಬರ್ ನಾತ್ಲ್ಯಾಂಕ್ ಪ್ರಸ್ತುತ್ ವಿಭಿನ್ನ ಸಕ್ತಿಚೆ ಮ್ಹಣ್ ವಳ್ಕತಾಂವ್. ಊಣ್ ಆಸ್ಲಿ ವ್ಯಕ್ತಿ ಹರಾಂ ಬರಾಬರ್ ನಾ ದೆಕುನ್ ತಾಂಕಾಂ ಅಪಾಂಗ್ ಮ್ಹಣ್ ವೊಲಾಂವ್ಚೆಂ ತಾಂಚೆ ಥಂಯ್ ಆಸ್ಚೆಂ ಉಣೆಪಣ್ ಉಕಲ್ನ್ ಸಾಂಗ್ತಾ; ತ್ಯಾ ಬದ್ಲಾಕ್ ತಿ ವ್ಯಕ್ತಿ ಹರಾಂ ಬರಾಬರ್ ನಾ ತರಯಿ, ಆಪ್ಣಾ ಥಂಯ್ ಆಸ್ಚೆ ವಿಭಿನ್ನ ಸಕ್ತಿ ಮಾರಿಫಾತ್ ತಿ ಹರಾಂ ಬರಾಬರ್ ಜಿಯೆಂವ್ಕ್ ಸಕ್ತಾ ಮ್ಹಣ್ ವೊಲಾಯ್ಲಾರ್ ತೆಂ ಸಕಾರಾತ್ಮಕ್ ಜಾತಾ. ತಶೆಂ ಜಿಯೆಂವ್ಚ್ಯಾಕ್ ತಾಂಕಾಂ ಪ್ರೇರಣ್ ಆನಿ ಉಮೆದ್ ದಿಂವ್ಚೆಂ ಗರ್ಜೆಚೆಂ.

ವಿಭಿನ್ನ ಸಕ್ತಿಚ್ಯಾ ವ್ಯಕ್ತಿಂಚೆ ಕುಡಿಂತ್ ಆಸ್ಚ್ಯಾ ಸಮಸ್ಯಾಚಿಂ ಕಾರಣಾಂ ಜಲ್ಮಾ ಥಾವ್ನ್ ಆಯಿಲ್ಲಿಂ ಆನಿ ಉಪ್ರಾಂತ್ ಆಪ್ಣಾಯಿಲ್ಲಿಂ ಅಶೆಂ ದೋನ್ ವಿಭಾಗ್ ಕರ್ತಾ. ಹ್ಯಾ ಪಯ್ಲಿಂ ವ್ಹಡ್ ವಾಂಟೊ ಜಲ್ಮಾ ಥಾವ್ನ್ ಆಯಿಲ್ಲೊಚ್ ಆಸಾ. ಹರೆಕಾ ವರ್ಸಾ ಸಂಸಾರಾರ್ ಲಗ್ನಗ್ 8 ಮಿಲಿಯಾ ಭುರ್ಗಿಂ (ಹರ್ ಶೆಂಬರ್ ಭುರ್ಗ್ಯಾಂ ಪಯ್ಲಿಂ 6) ಕುಡಿಚ್ಯಾ ಎಕಾ ವಾ ಚಡಿತ್ ಭಾಗಾಂನಿ ಊಣ್ ಆಸುನ್ ಜಲ್ಮತಾತ್. ಹ್ಯಾ ಪಯ್ಲಿ ಸುಮಾರ್ 3 ಮಿಲಿಯಾ ಭುರ್ಗಿಂ ಊಣ್ ಆಸುನ್ ವಾಡ್ತಾತ್ ಆನಿ ವಿಭಿನ್ನ ಸಕ್ತಿಚಿಂ ಜಾವ್ನ್ ಉರ್ತಾತ್. (ಉರ್ಲ್ಯಾಂ ಪಯ್ಲಿ ಚಡ್ತಾವ್ ಬಾಳಿಂ ವಾಡುನ್ ಯೆಂವ್ಚೆ ಪಯ್ಲೆಂಚ್ ಮರಣ್ ಪಾವ್ತಾತ್ ಆನಿ ಕಾಂಯ್ ಥೂಡಿಂ ಭುರ್ಗಿಂ ಚಿಕಿತ್ಸೆನ್ ಗೂಣ್ ಜಾತಾತ್).

ಊಣ್ ಆಸುನ್ ಜಲ್ಮುಂಚ್ಯಾ ಸುಮಾರ್ ಅರ್ಧೊ ವಾಂಟೊ ಬಾಳ್ಯಾಂ ಥಂಯ್ ಊಣ್

ಕಿತ್ಯಾಕ್ ಯೆತಾ ತೆಂ ಕಳಿತ್ ಜಾಯ್ನಾ-ಮ್ಹಣ್ಚಾರ್ ಹೆಂಚ್ ವಾ ತೆಂಚ್ ಕಾರಣ್ ಮ್ಹಣುಂಕ್ ಜಾಯ್ನಾ. ಉರ್ಲ್ಯಾ ಭುರ್ಗ್ಯಾಂ ಪಯ್ಲಿಂ ಥೂಡೆ ಊಣ್ ಕುಟ್ಮಾಂತ್ ದೆಂವುನ್ ಆಯಿಲ್ಲೆ (inherited) ಆಸ್ತಾತ್; ತರ್ ಹೆರ್ ಭಾಯ್ಲ್ಯಾ ಪರಿಸರಾಂತ್ ಆಸ್ಚಿ ವಿವಿಧ್ ಕಾರಣಾಂಚ್ಯಾ ಪ್ರಭಾವಾನ್ ಬಾಳಿಂ ಜಲ್ಮತಾನಾಂಚ್ ವಿಭಿನ್ನ ಸಕ್ತಿಚಿಂ ಆಸ್ತಾತ್. ಹ್ಯಾ ಶಿವಾಯ್ ಅನುವಂಶೀಯ್ ಅಪ್ಪಣ್ ಆನಿ ಪರಿಸರಾಚೊ ಪ್ರಭಾವ್ ದೋನಯಿ ಮೆಳುನ್ ಉರ್ಲಿಂ ಥೂಡಿಂ ಭುರ್ಗಿಂ ಜಲ್ಮತಾನಾ ಅಪಾಂಗ್ ಜಾತಾತ್. ಜಲ್ಮಾ ಥಾವ್ನ್ ಯೆಂವ್ಚ್ಯಾ ಸಮಸ್ಯಾಂ ಪಯ್ಲಿ ಥೂಡೆ ಸಮಸ್ಯೆ ಎಕಾಚ್ ಕುಡಿಚ್ಯಾ ವಾ ಮೆಂದ್ವಾಚ್ಯಾ ವಾ ದೊನಾಂಯ್ ಭಾಗಾಂಚೆ ವಾಡಾವಳಿಕ್ ಬಾದಕ್ ಹಾಡ್ಚೆ ತಸಲೆ ಆಸ್ತಾತ್. ಹಾಂತ್ಲೆ ಥೂಡೆ ಸಮಸ್ಯೆ ಬಾಳಿಂ ಆವಯ್ಚ್ಯಾ ಗರ್ಭಾಂತ್ ಆಸ್ತಾನಾ ತಪಾಸುನ್, ಸಾಧ್ಯ್ ಆಸ್ಚೆ ಕಡೆ ಚಿಕಿತ್ಸಾ ದಿಂವ್ಚಿ ವ್ಯವಸ್ಥಾ ಥೂಡ್ಯಾ ಸುವಾತ್ಯಾಂನಿ ಆಸಾ. ತರಯಿ ಸಕ್ತಡ್ ಸಮಸ್ಯೆ ಸೊದುನ್ ಕಾಡುಂಕ್ ಆನಿ ಕಳಿತ್ ಆಸ್ಚಾರ್ಯಾಚಿ ಚಿಕಿತ್ಸಾ ದಿಂವ್ಚಿ ತಸಲೆ ಆಸನಾಂತ್.

ಜಲ್ಮಾ ಥಾವ್ನ್ ವಿಭಿನ್ನ ಸಕ್ತಿಚೆ ಜಾವ್ನ್ ಜಲ್ಮುಂಚ್ಯಾಂ ಪಯ್ಲಿ ಮೆಂದ್ವಾಕ್ ಆನಿ ಶಿರಾಂಕ್ ಲಗ್ನಿ ಊಣ್ ಚಡ್ (ಹಜಾರ್ ಬಾಂಕ್ಲೆರಾಂ ಪಯ್ಲಿಂ ಧಾ) ಆಸ್ತಾತ್ ಆನಿ ಹಾತಾಂ-ಪಾಂಯಾಂಕ್ ಲಗ್ನಿ ಊಣ್ ಉಣೆ (ಹಜಾರ್ ಬಾಂಕ್ಲೆರಾಂ ಪಯ್ಲಿಂ ಎಕ್). ಆವಯ್ಚ್ಯಾ ಗರ್ಭಾಂತ್ ಆಸ್ತಾನಾ ವಾ ಬಾಂಕ್ಲೆರಾಚ್ಯಾ ವೆಳಾರ್ ಮೆಂದ್ವಾಕ್ ಜಕಮ್ ಜಾಲ್ಲ್ಯಾನ್ ಉಬ್ಜುಂಚಿ ಸೆರೆಬ್ರಲ್ ಪಾಲ್ಸಿ, ಕ್ರೋಮೋಸೋಮಾಂತ್ ಅವ್ಯವಸ್ಥಾ ಆಸ್ಲಾನ್ ಯೆಂವ್ಚಿ ಡೌನ್ ಸಿಂಡ್ರೋಮ್ ಅಸಲೆ ಜಾಯ್ ಸಮಸ್ಯೆ ಮೆಂದ್ವಾಂತ್ ಊಣ್ ಉಬ್ಜಲ್ಯಾನ್ ಯೆತಾತ್. ಹೆರ್ ಥೂಡ್ಯಾ ಭುರ್ಗ್ಯಾಂ ಥಂಯ್ ಕುಡಿಚ್ಯೆ ವಾ ಮೆಂದ್ವಾಚ್ಯೆ ಚೆರಾಲ್ ವಾಡಾವಳಿಂತ್ ಊಣ್ ಆಸನಾಂತ್, ಪೂಣ್ ಮೆಂದ್ವಾಕ್ ಲಗ್ನಿ ಕಾಮಾಂನಿ ಅವ್ಯವಸ್ಥಾ ಯೆವ್ಯೆತಾ. ದಾಖ್ಲ್ಯಾಕ್ ಭಾಸ್ ಶಿಕುಂಕ್, ವಾಚುಂಕ್, ಬರೊಂವ್ಕ್ ವಾ ಶಿಕಪ್ ಅಸಾಧ್ಯ್ ಜಾಂವ್ಚೊ ಡಿಸ್ ಲೆಕ್ನಿಯಾ ಸಮಸ್ಯೊ, ಖಿಂಯ್ಚಿಯ್ ಎಕ್ ಗಜಾಲಿಚೆರ್ ಕೆಂದ್ರಿತ್ ಜಾಯ್ನಾಸ್ತಾಂ, ಸಾಂಗ್ಲೆಂ ಆಯ್ಕನಾಸ್ತಾಂ ಆಸ್ಚೊ Attention Deficit Disorder (ADD) ಸಮಸ್ಯೊ ವಿಭಿನ್ನ ಸಕ್ತಿಚ್ಯಾ ಪಂಗಡಾಂತ್ ಯೆತಾ. ಹ್ಯಾ ಭುರ್ಗ್ಯಾಂಚೊ ಮೆಂದು ಚೆರಾಲ್ ರಿತಿನ್ ಸಾರ್ಕೊ ಆಸ್ತಾ ಪೂಣ್ ವೆಂಂದ್ವಾಚ್ಯಾ ನಿರ್ದಿಷ್ಟ ಕಾಮಾಂತ್ ಅವ್ಯವಸ್ಥಾ ಆಸ್ತಾ. ಅಪೂಪ್ ಥೂಡ್ಯಾ ಬಾಳ್ಯಾಂ ಥಂಯ್ ಹಾತಾಂ-ಪಾಂಯಾಂನಿ



ಊಣ್ ಆಸ್ತಾ. ಏಕ್ ವಾ ಚಡಿತ್ ಹಾತ್-ಪಾಂಯ್ ಮೊಟ್ಟೆ ಆಸ್ಚೆ ವಾ ವಾಂಕ್ಡೆ ಆಸ್ಚೆ ಅಸಲೆ ಊಣ್ ಜಲ್ಮಾ ಥಾವ್ನ್ ಆಸ್ಲೆ ವಿವಿಧ್ ರಿತಿಚ್ಯಾ ಶಸ್ತ್ರಿಚಿಕ್ಸೆನ್ ಪುರ್ಟೆ ವಾ ಚಡಿತ್ ಸಾರ್ಕೆ ಕರ್ತಾ ಜಾಲ್ಲ್ಯಾನ್ ತ್ಯೆ ವರ್ವಿಂ ವಿಶೇಸ್ ತ್ರಾಸ್ ಉಣೆ ಜಾತಾತ್. ಪುರ್ಟಿಂ ಗೂಣ್ ಜಾಯ್ನಾತ್ಲಿಂ ಭುರ್ಗಿಂ ವಿಭಿನ್ನ ಸಕ್ತಿಚಿಂ ಜಾವ್ನ್ ಉರ್ತಾತ್.

ಕ್ರೋಮೋಸೋಮಾಂತ್ ಊಣ್:

ಆವಯ್ ಥಾವ್ನ್ ಅರ್ಧ್ ಆನಿ ಬಾಪುಯ್ ಥಾವ್ನ್ ಅರ್ಧ್ ಜೀವ್‌ಕಣ್ (ಕ್ರೋಮೋಸೋಮ್) ಗರ್ಭ್ ಸಂಭವ್ಣೆಂತ್ ಸಾಂಗಾತಾ ಮೆಳುನ್ ಬಾಳ್ ಉಬ್ಜತಾ. ಥೂಡ್ಯೆ ಪಾವ್ಲಿಂ ಹ್ಯಾ ಜೀವ್‌ಕಣಾಂಚೆಂ ಮಿಲನ್ ಜೊಕ್ತಾನ್ ಜಾಯ್ನಾ. ಥೂಡ್ಯಾ ವಿಭಿನ್ನ ಸಕ್ತಿಚ್ಯಾ ವ್ಯಕ್ತಿಂಚ್ಯಾ ಜೀವ್‌ಕಣಾಂಚೆ ನಿರ್ದಿಷ್ಟ ಭಾಗ್ ಜೀವ್‌ಕಣಾಂಚ್ಯಾ ಮಿಲನಾಚ್ಯಾ ವೆಳಾರ್ ಚುಕುನ್ ವೆತಾತ್ ಆನಿ ಹರಾಂ ಥಂಯ್ ಸಾಮಾನ್ಯ್ ಆಸುಂಕ್ ಜಾಯ್ ತ್ಯೆ ಪ್ರಾಸ್ ತೆ ಚಡ್ ಆಸ್ತಾತ್. ಜೀವ್‌ಕಣಾಂನಿ ಜಾಲ್ಲ್ಯಾ ಅವ್ಯವಸ್ಥೆಚೆರ್ ಹೊಂದುನ್ ಡಾವ್ನ್ ಸಿಂಡ್ರೋಮ್ (Down Syndrome) ತಸಲೆ ವಿವಿಧ್ ಸಮಸ್ಯೆ ಆಸ್ಚಿಂ ಭುರ್ಗಿಂ ಜಲ್ಮತಾತ್.

ಆವಯ್ಚೆ ಪ್ರಾಯೆಕ್ ಆನಿ ಕ್ರೋಮೋಸೋಮ್ ವಾ ಜೀವ್‌ಕಣಾಂನಿ ಅವ್ಯವಸ್ಥಾ ಯೆಂವ್ಚ್ಯಾಕ್ ಶೀದಾ ಸಂಬಂಧ್ ಆಸಾ. ದಾಕ್ಟ್ಯಾಕ್ ಆವಯ್ಚೆ ಪ್ರಾಯ್ 35 ವರ್ಸಾಂ ಪ್ರಾಸ್ ಚಡುನ್ ಗೆಲ್ಲೆಂ ಕ್ರೋಮೋಸೋಮಾಂನಿ ಅವ್ಯವಸ್ಥಾ ಉಬ್ಜುನ್ ಡಾವ್ನ್ ಸಿಂಡ್ರೋಮ್ ಆಸ್ಚೆಂ ಭುರ್ಗಿಂ ಜಲ್ಮುಂಚಿ ಸಾಧ್ಯತಾಯ್ ಚಡಯ್ತಾ. ತರ್ನ್ಯೆ ಪ್ರಾಯೆಚೆ ಆವಯ್ಚೆ ಕ್ರೋಮೋಸೋಮಾಂತ್ ಅವ್ಯವಸ್ಥಾ ಆಸ್ಚೆಂ ಭುರ್ಗಿಂ ಜಲ್ಮುಂಚಿ ಸಾಧ್ಯತಾಯ್ ದೋನ್ ಹಜಾರಾಂತ್ ಏಕ್ ತರ್, 35 ವರ್ಸಾಂ ಪ್ರಾಯೆಚೆ ಆವಯ್ ಥಂಯ್ ಹಿ ಸಾಧ್ಯತಾಯ್ ಶೆಂಬರಾಂತ್ ಏಕ್ ಆನಿ 50 ವರ್ಸಾಂ ಪ್ರಾಯೆಚೆ ಆವಯ್ ಥಂಯ್ ಬಾರಾ ಭುರ್ಗ್ಯಾಂ ಪಯ್ಲಿ ಏಕ್ ಮೆಂದ್ವಾಂತ್ ಅವ್ಯವಸ್ಥಾ ಆಸುನ್ ಜಲ್ಮುಂಕ್ ಸಾಧ್ಯ್ ಆಸಾ. ಆಜ್‌ಕಾಲ್ ಜಾಯ್ಚೊ ಸ್ತ್ರಿಯೊ ಪಯ್ಲಿಂ ಶಿಕಪ್ ಆನಿ ಉಪ್ರಾಂತ್ ವ್ಯಕ್ತಿ ಮ್ಹಣ್ ಕಾಜಾರ್ ಆನಿ ಭುರ್ಗಿಂ ಪಾಟಿಂ ಘಾಲ್ತಾತ್.



ಅಸಲ್ಯಾ ಆವಯಾಂ ಥಂಯ್ ಕ್ರೋಮೋಸೋಮಾಂತ್ ಊಣ್ ಆಸ್ಚಿಂ ಭುರ್ಗಿಂ ಜಲ್ಮುಂಚಿ ಸಾಧ್ಯತಾಯ್ ಚಡತ್ ಯೆತಾ. ಕ್ರೋಮೋಸೋಮಾಂತ್ ನಿರ್ದಿಷ್ಟ ಥೂಡೆ ಊಣ್ ಕುಟ್ಮಾಂತ್ ದೆಂವುನ್ ಆಯಿಲ್ಲೆ ಆಸ್ತಾ. ಕುಟ್ಮಾಂತ್ಲಾ ಹರಾಂಕಾಯಿ ಹೆ ಸಮಸ್ಯೆ ಆಸುನ್, ಬಾಳಿಂ ಅಶೆಂ ಜಲ್ಮುಂಚ್ಯಾಂತ್ ಆವಯ್ಚ್ಯಾ ಪ್ರಾಯೆಚೊ ಪ್ರಭಾವ್ ಆಸನಾ. ಪಿನ್ಯೆಲ್ ಕೀಟೋನೂರಿಯಾ, ಸಿಕ್ಲಲ್ ಸೆಲ್ ಎನೀಮಿಯಾ ಅಸಲೆ ಥೂಡೆ ದೋಶ್ ಕುಟ್ಮಾಂತ್ ದೆಂವುನ್ ಯೆತಾತ್.

ಗರ್ಭಸ್ತ್ ಕಾಳಾಚಿಂ ಅನಾಹುತಾಂ:

ಗರ್ಭಸ್ತ್ ಕಾಳಾರ್ ಆವಯ್ಚಿ ಭಲಾಯ್ಕೆ ತಿಚೆಂ ಖಾಣ್ ಆನಿ ಆವಯ್ಚೆರ್ ಪ್ರಭಾವ್ ಘಾಲ್ಲೆಂ ಪರಿಸರ್ ಬಾಳ್ಯಾಂ ಥಂಯ್ ಊಣ್ ಉಬ್ಜುಂಕ್ ಕಾರಣ್ ಜಾವ್ತಾ. ಆವಯ್ಚ್ಯಾ ಪರಿಸರಾಂತ್ ಆಸ್ಚೊ ಥೂಡ್ಯೊ ರಾಸಾಯನಿಕ್ ವಸ್ತು ಆವಯ್ ಥಾವ್ನ್ ಶೀದಾ ಬಾಳ್ಯಾಕ್ ವಚುನ್ ಬಾಳ್ಯಾಚ್ಯಾ ಭಾಗಾಂಚೆರ್ ಅನಾಹುತ್ ಕರ್ನ್, ಬಾಳ್ಯಾಂ ಥಂಯ್ ಊಣ್ ಉಬ್ಜಯ್ತಾತ್ ಆನಿ ವಿಭಿನ್ನ ಸಕ್ತಿಚ್ಯಾ ವ್ಯಕ್ತಿಚ್ಯಾ ಜಲ್ಮಾಕ್ ಕಾರಣ್ ಜಾವ್ತಾ. ಅಸಲ್ಯಾ ವಸ್ತುಂಕ್ Teratogens ಮ್ಹಣ್ ನಾಂವ್. ಅಸಲ್ಯೊ ಥೂಡ್ಯೊ ವಸ್ತು ಕಳಿತ್ ಆಸ್ಲಾರ್ ಸಬಾರ್ ವಸ್ತುಂನಿ ಜಾಂವ್ಚ್ಯಾ ಅನಾಹುತಾಂಚೊ ಆಜುನ್ ಜೋಪ್ ನಾ.

ವಿಯೆಟ್ನಾಮ್ ರ್ಜುಜಾ ವೆಳಾರ್ ರ್ಜುಜಾಂಕ್ ವೀಕ್ ಜಾವ್ನ್ ವಾಪುಂಚೆಂ agent

orange ನಾಂವಾಚಿ ರಾಸಾಯನಿಕ್ ವಸ್ತು ಅಮೇರಿಕಾನ್ ದುಸ್ಮಾನಾಂಚೆರ್ ಶಿಂಪ್ಡಾಯಿಲ್ಲಿ. ಹ್ಯಾ ವಸ್ತುಂತ್ ಆಸ್ಚೆಂ ಡಯೋಕ್ಸಿನ್ ಭುರ್ಗ್ಯಾಂಚೆರ್ ಊಣ್ ಉಬ್ಜುಂಕ್ ಕಾರಣ್ ಜಾಲ್ಲೆಂ. ಅಸಲೆಂಚ್ ಘಡಿತ್ ಆಮ್ಲ್ಯಾಚ್ ಶೆಜಾರಾ ಕಾಸರ್‌ಗೋಡ್ ಪರಿಸರಾಂತ್ ಜಾಲಾಂ. ಥಂಯ್ ಕಾಜು ರುಕಾಂಚೆರ್ ಶಿಂಪ್ಡಾಯಿಲ್ಲೆಂ ಎಂಡೋಸಲ್ಫಾನ್ ಬಾಳ್ಯಾಂ ಥಂಯ್ ಊಣ್ ಉಬ್ಜುಂಕ್ ಕಾರಣ್ ಜಾಲಾಂ. ಅಶೆಂಚ್ ಆಮ್ಲ್ಯಾ ಪರಿಸರಾಂತ್ ಆಸ್ಚೆಂ ಡಿಡಿಟಿ, ಭಾತಾಕ್, ರಾಂದ್ವಯೆಚ್ಯಾ ಆನಿ ಫುಲಾಂಚ್ಯಾ ರ್ಜುಜಾಂಕ್, ಮ್ಹಾಡ್ - ಮ್ಹಾಡಿಂಯಾಂಕ್ ವಾಪುಂಚಿಂ ವಿವಿಧ್ ಕ್ರಿಮಿನಾಶಕ್, ಖಾಣಾಂನಿ ವಾಪ್ ರ್ಜು ರಾಸಾಯನಿಕ್ ರಂಗ್, ತಯಾರ್ ಕೆಲ್ಲೆಂ ಖಾಣ್ ಪಾಡ್ ಜಾಯ್ತೆಂ ವಾಪುಂಚೆ preservative ಅಸಲ್ಯೊ ಕಾಂಯ್ ರಾಸಾಯನಿಕ್ ವಸ್ತು ಪರಿಸರಾಂತ್ ಆಸುನ್ ವಿಭಿನ್ನ ಸಕ್ತಿಚ್ಯಾ ವ್ಯಕ್ತಿಂಚ್ಯಾ ಜಲ್ಮಾಕ್ ಕಾರಣ್ ಜಾತಿತ್. ಹ್ಯೆ ವಿಶಿಂ ಸಾರ್ಕಿ ಮಾಹತ್ ಮೆಳುನ್ ತ್ಯೊ ವಸ್ತು ಆಡಾಂವ್ಚೆ ಭಿತರ್ ಥೂಡಿಂ ವಿಭಿನ್ನ ಸಕ್ತಿಚಿಂ ವ್ಯಕ್ತಿ ಆಮ್ಚೆ ಮಧೆಂ ಜಲ್ಮ್ ಘೆತಿತ್.

ಗರ್ಭಸ್ತ್ ಸ್ತ್ರಿಯೆನ್ ಅಮಾಲ್ ಸೆವ್‌ಲ್ಲೆಂ, ಪ್ರತ್ಯಕ್ಷ್ ವಾ ಪರೋಕ್ಷ್ ಧುಮ್ಪಿ ಸೆವ್‌ಲ್ಲೆಂ, ಥೂಡಿಂ ವಕ್ರಾಂ ಘೆತ್‌ಲ್ಲೆಂ, ಪಾದರಸ್, ಶಿಸೆಂ ಚಡ್ ಆಸ್ಚೆಂ (ಕಾರ್ಖಾನಾಂಚ್ಯಾ ಭೊಂವಿಚೆಂ) ಉದಕ್ ಪಿಯೆಲ್ಲೆಂ ವಾ ತಸಲ್ಯಾ ಉದ್ಯಾಂತ್ಲಿ ಮಾಸ್ತಿ

→12

ವೋಮ ವೋಟರ್ - ಕಿತ್ಯಾಕ್ ಉಪ್ಕಾರ್ತಾ?

- * ಶೆಳ್ಚ್ಯಾ ಜಿವಾಚ್ಯಾಂಕ್ (ಕೆಡ್ನಾಯ್ ಶೆಳ್ಚ್ ಜಾತಲಾಂಕ್) ತಾಂಚಿ ಶೆಳ್ಚ್ ಆಡಾಂವ್ಕ್.
- * ಬಾಳ್ಯಾಂಚ್ಯಾ ಪೋಟಾ ಜಾಬ್ಲೆಕ್-ನಯ್ಗಿಂಕ್ (Natural) 'ಗ್ರೆಪ್ ಫೋಟಾ' ಪರಿಂ,
- * ಬಾಳ್ಯಾಂಕ್ ಸಾಂಪ್ರಾದಾಯಿಕ್ ವಕ್ರಾಂ ಗುಳಿಯೊ ಬಿರೊವ್ನ್ ದಿಂವ್ಕ್,
- * ಪೋಟಾಂತ್ ತಶೆಂ ಆನ್ವಿಟೆಂತ್ ಓಡೆಂಚ್ಯಾ ಕ್ರಿಮಿ ವರ್ವಿಂ ವಾ ದಂತಾಂ ವರ್ವಿಂ ಯೆಂವ್ಚ್ಯಾ ಉಪ್ಕಾರ್ತಾಂಕ್.
- * ತೊಡ್ ಚಾಪ್-ಚಾಪ್ ಜಾತಾ ತರ್, ವಾ ತೊಡ್ ಸುಕೆಂ ಸುಕೆಂ ಜಾತಾ ತರ್,
- * ಭುರ್ಗ್ಯಾಂಚ್ಯಾ ತಶೆಂ ವ್ಹಡಾಂಚ್ಯಾ ಅಜರ್ಣಾಯೆಚ್ಯಾ ಉದ್ಯಾಡೆಕ್,
- * ಜೆವ್ಣಾ ಉಪ್ರಾಂತ್ ಫೋಟ್ ಭರ್ಲೆ ಪರಿಂ ವಿಶೇಸ್ ಥಂಕ್ ಯೆತಾತ್ ತರ್,
- * ಲೆಕಾ ವರ್ತೆಂ ಜೆವ್ನ್ ವಾ ವರ್ಗನಾಶೆಲ್ಲಿಂ ಖಾಣ್ ಥುಂವರ್ (ಸುರೆ) ಥಂಕ್ ಯೆತಾತ್ ತರ್ * ಪೋಂಕ್ ಉದ್ಯಾಡೆಕ್.

ಅಸಲ್ಯಾ ಪೋಟಾಚ್ಯಾ / ಆನ್ವಿಟೆಚ್ಯಾ ಪಿಡೆಂಚ್ಯಾ ಸಂದರ್ಭಾರ್ ಫಾವೊತ್ಯಾ ಮಾಪಾರ್ (ಲೇಬಲಾರ್ ದಿಲ್ಲಾ ಪ್ರಕಾರ್) ವೋಮ ವೋಟರ್ ಇಲ್ಲೆಂ ಮೀಟ್ ಭರುನ್ ಪಿಯೆಲ್ಯಾರ್ ಉತ್ತೀಮ್ ಪರಿಹಾರ್ ಲಾಬ್ತಾ.

ಚಿತ್ರಾಯ್ : ವಯ್ ದಿಲ್ಲೆ ಉತ್ತೀಮ್ ವಕ್ರಾ ಗೂಣ್ ಮೆಳಜೆ ತರ್ 'ನಯ್ಗಿಂಕ್ ಆಸ್ಲಿ-ಆಪುಟ್' ವೋಮ ವೋಟರ್ ಸೆಂವ್ಕ್ ಜಾಯ್. ನಕ್ಷಿ ವೋಮ ವೋಟರಾಂತ್ ವಕ್ರಾಚಿ ಗೂಣ್ ನಾಂತ್.

ವೋಮ ವೋಟರ್ ಘೆತಾನಾ 'WESTERN GHATS' ಕಂಪೆನಿಚೆಂ ನಯ್ಗಿಂಕ್ ಆಸ್ಲಿ-ಆಪುಟ್ ಮ್ಹಣ್ ವಿಚಾರ್ನ್ ಖಾತ್ರಿ ಕರ್ನ್ ಘೆಯಾತ್.

ಬರೆಂ ವಾಚಪ್ ಅತ್ರಿಕ್ ಜಿವಿತಾಚೆಂ ಮಾಪ್

ಕಥೋಲಿಕ್ ಪಂಚಾಂಗ್ ಮಾರ್ಗದರ್ಶಕ್ ಪಂಚಾಂಗ್:
 ಆಮ್ಚ್ಯಾ ಭುರ್ಗ್ಯಾಪಣಾರ್ ಹರೆಕಾ ಫಾರ್ಜೆ ವಣದಿಚೆರ್ ಕಥೋಲಿಕ್ ಪಂಚಾಂಗ್ (ಕ್ಯಾಲೆಂಡರ್) ಉಮ್ಖಾಲ್ಲೆಂ. ಕುಟ್ಮಾಂತ್ ಜಲ್ಮಲ್ಲಾ ಬಾಳ್ಯಾಕ್ ಮೊಲಾ ವೆಳಾರ್ ನಾಂವ್ ದಮ್ರ್ ಕಥೋಲಿಕ್ ಪಂಚಾಂಗಾಂತ್ಲಿಂ ನಾಂವಾಂ ಪಳೆಂವ್ಚಿಂ. ಬಾಳೆಂ ಜಲ್ಮಲ್ಲಾ ದಿಸಾ, ತ್ಯಾ ದಿಸಾಚ್ಯಾ ಸಾಂತಾಚೆಂ ನಾಂವ್ ದವರೈಂ ಸಾಮಾನ್ಯ್ ಆಸಲ್ಲೆಂ. ಹರೆಕ್ ಮಹಿನೊ ಖಂಯ್ಚ್ಯಾ ಇರಾದ್ಯಾಕ್ ಭೆಟೊವ್ನ್ ದಿಲಾ ಹೆಂ ಮ್ಹಾಳ್ತೆಂ ಆನಿ ಭುರ್ಗಿಂ ವಾಚ್ತಾಲಿಂ. ಫೆಬ್ರೆರ್ ಮಹಿನೊ ಬರ್ಯಾ ವಾಚ್ಪಾಚೊ ಮಹಿನೊ ಅಶೆಂ ಛಾಪ್ಲೆಂ ವಾಚ್ತಾಲಾಂವ್. ಸಾದ್ಯಾ ಲೊಕಾಕ್ ಕಥೋಲಿಕ್ ಪಂಚಾಂಗಾಂತ್ ಆಸ್ಲೆ ವಿಷಯ್ ವಾಚುಂಕ್ ಆನಿ ಗರ್ಜೆಚ್ಯೊ ಸಂಗಿ ಜಾಗೊವ್ನ್ ದವುಂಕ್ ಸಾಧ್ಯ್ ಜಾತಾಲೆಂ.

ಚಡಾವತ್ ಫಾರ್ಜೆ ಪರ್ನಾ ಮೆಜಾರ್ ವಾ ಬಾಂಕಾರ್ ವಿವಿಧ್ ಕೊಂಕ್ಷಿಂ ಪತ್ರಾಂ ಝಳ್ತಾಲಿಂ. ಇಸ್ಕೊಲಾ ಥಾವ್ನ್ ಆಯಿಲ್ಲ್ಯಾ ಉಪ್ರಾಂತ್ ಸಾಂಜೆರ್ ವಾ ಆಯ್ತಾರಾ ವಾ ರಜೆಚ್ಯಾ ದಿಸಾಂನಿ ತಿಂ ವಾಚ್ಚಿಂ ವ್ಹಾಳ್ತಾರ್ ಭಾರಿಚ್ ನವಿ ಜಾಣ್ವಾಯ್ ಆಪ್ಣಾಯ್ಲೆ ಪರಿಂ ಆಮ್ಕಾಂ ಭೊಗ್ತಾಲೆಂ. ಟಿ.ವಿ. ತಸಲಿಂ ಮಾಧ್ಯಮಾಂ ನಾತ್ಲ್ಯಾ ತ್ಯಾ ಕಾಳಾರ್ ಇಸ್ಕೊಲಾಚ್ಯಾ ಶಿಕ್ಷಕಾಂನಿ ನಿವೃತ್ತ್ ಜಾಲ್ಲ್ಯಾಂನಿ, ಸಾಂಜೆಚ್ಯಾ ವೆಳಾರ್ ಪತ್ರಾಂ ವಾಚ್ಚಿಂ ಚಡಾವತ್ ಕುಟ್ಮಾಂನಿ ಆಮ್ಕಾಂ ಪಳೆಂವ್ಕ್ ಮೆಳ್ತಾಲೆಂ. ಕಥೋಲಿಕ್ ಖಬ್ರೆ ಪತ್ರಾಂಚಿ ಕೊಂಕ್ಷಿ ಲಾಯ್ಬಿರಿಚ್ ಕುಟ್ಮಾಂನಿ ಪಳೆಂವ್ಕ್ ಮೆಳ್ತಾಲಿ. ಕಾಳಾಚೆಂ ರೋಡ್ ಘಾಂವ್ತಾನಾ ಆಧುನಿಕ್ ವಾ ದ್ವೈಮಾಚೊ ಪ್ರವೇಶ್ ಜಾತಾನಾ ಕೊಂಕ್ಷಿ ಪತ್ರಾಂ ನಾ ಜಾಲಿಂ ತೆಂ ವ್ಹಡ್ ವಿಪರ್ಯಾಸ್. **ಛಾಪ್ಪಾಚೊ ಆಪೊಸ್ತಲ್ ಭಾಗೆವಂತ್ ಜೇಮ್ಸ್ ಆಲ್ಬೆರಿಯೊನ್:**
 1884 ಎಪ್ರಿಲ್ 4ವೆರ್ ಇಟಲಿಂತ್ ಜಲ್ಮಲ್ಲಾ ಜೇಮ್ಸ್ ಆಲ್ಬೆರಿಯೊನ್ ಛಾಪ್ಪಾಚ್ಯೆ ಆಪೊಸ್ತಲಾದಿಂತ್ ಅಚರ್ಯಾಂಚ್ ಕೆಲಿಂ. 1907 ಜುನಾಚ್ಯೆ 29ವೆರ್ ತಾಕಾ ಯಾಜಕಿ ದಿಕ್ಚ್ಯಾ ಲಾಬ್ಲಿ. ಸಾಂ ಪಾವ್ಲ್ ಆಪೊಸ್ತಲಾ ಪರಿಂ ದೇವಾನ್ ತಾಕಾ ಸುವಾರ್ತಾ ಪರ್ಗಟ್ ಕರುಂಕ್ ವಿಂಚುನ್ ಕಾಡ್ಲೊ. ಸುವಾರ್ತಾ ಪರ್ಗಟ್ ಕರ್ಚೊ ಮಿಸಾಂವಾಂತ್ ಛಾಪೊ ಭೋವ್ ಬಳಾಧಿಕ್ ಹಾತೆರ್ ಜಾವ್ನ್ ತಾಣೆಂ ವಿಂಚುನ್ ಕಾಡ್ಲೆಂ. ಹ್ಯಾ ಮಿಸಾಂವಾಕ್ ತಾಣೆಂ ಸಾಂ ಪಾವ್ಲ್ಯಾಚ್ಯೊ ಧುಮೊ ಮ್ಹಳ್ಳೊ ಧರ್ಮ್ ಭಯ್ಣಿಂಚೊ ಮೇಳ್

ಘಡ್ಲೊ. ತಶೆಂಚ್ ಹ್ಯಾ ಕಾಮಾಕ್ ಸಹಕಾರಿ ಜಾವ್ನ್ ಉರ್ಟೆಸ್ ಲಾಯಿಕಾಂಚೆಂ ಮಿಸಾಂವಾಯಿ ಪ್ರಾರಂಭ್ ಕೆಲೆಂ. ಆಪ್ಣಾಚೊ ವೇಳ್ ತೊ ಘಳಾಧಿಕ್ ವಾವ್ರಾನ್ ಖರ್ಚ್ ಕರ್ತಾಲೊ. ತೊ ವ್ಹಾಣ್ತಾಲೊ: "ಖಂಯ್ಚೊಯ್ ವಾವ್ರ್ ಪುರಾಸಣ್ ನಾಸ್ತಾಂ ಕರುಂಕ್ ಜಾಯ್ನಾ, ತುವೆಂ ಶಿಕೊಂವ್ಚೆಂ, ಪ್ರಸಂಗ್ ದಿಂವ್ಚೊ ಬೂಕ್ ಬರೊಂವ್ಚೆಂ ಹ್ಯಾ ಸಕ್ರಾಂಕಾಯಿ ತುವೆಂ ತುಜಿ ಸಕತ್ ವಾಪರಿಜೆ ಆನಿ ತ್ಯಾಗ್ ಕರಿಜೆ. 1962-0ತ್ ಜಮ್ಲೆ ದುಸ್ರೆ ವಾತಿಕನ್ ವಿಶ್ವವಿದ್ಯಾಪತ್ರಾ ಘೆಂವ್ಕ್ ತಾಕಾ ಆಪೊವ್ಣೆಂ ದಿಲ್ಲೆಂ. ಜಮಾತೆಚ್ಯೆ ಸೊಂಪ್ಲೆ ವೆಳಾರ್ ಆಪ್ಣಾ ರೆಲಿಜಿಯೊಸ್ ಮೆಳಾಕ್ ತಾಣೆಂ ಥೊಡಿಂ ಯೋಜನಾಂ ಪರ್ಗಟ್ ಕೆಲಿಂ. ಕುಟ್ಮಾಚ್ಯಾ ಹರೆಕಾ ಸಾಂದ್ಯಾಕ್ ಏಕ್ ಪವಿತ್ರ್ ಪುಸ್ತಕ್; ತಾಣೆಂ

ತುಮುಕ್ತಿ ಪ್ರಕಾಶ್, ಸಾಂತ್ ಆಂತೊನ್ ಆಸ್ರೊ, ಚೆಪ್ಪು



ಅಜಾಪ್ ಮ್ಹಣ್ ಆಪಯ್ಲೆಂ. ಮಾಧ್ಯಮಾಚೊ ವ್ಯಕ್ತಿ ಮ್ಹಣುನ್ ಆಪೊಂವ್ಚ್ಯಾಕ್ಯಾಯಿ ತಾಕಾ ಅತ್ರಿಕ್ ಅಜಾಪಾಂಚೊ ವ್ಯಕ್ತಿ ಮ್ಹಣುನ್ ಆಪೊಂವ್ಚೆಂ ಸೂಕ್ತೆ. ತೊ ಮಾಗ್ಣಾಚೊ ಆನಿ ಧ್ಯಾನಾಚೊ ವ್ಯಕ್ತಿ ಜಾಲ್ಲೆ ವರ್ವಿಂ ಮಾಧ್ಯಮಾಚಿ ತಶೆಂ ಬರ್ಪಾಚೆ ಆನಿ ವಾಚ್ಪಾಚಿ ಆಪೊಸ್ತಲಾದ್ ಕರುಂಕ್ ತಾಕಾ ಸಾಧ್ಯ್ ಜಾಲೆಂ. ಬಾ| ಜೇಮ್ಸ್ ಆಲ್ಬೆರಿಯೊನ್ 1971 ನವೆಂಬರ್ 26ವೆರ್ ಆಪ್ಣಾ 87 ವರ್ಸಾಂಚ್ಯೆ ಪ್ರಾಯೆರ್ ದೇವಾಧಿನ್ ಜಾಲೊ. ಪಾಪಾ ಜುವಾಂವ್ ಪಾವ್ಲ್ ದುಸ್ರ್ಯಾನ್ 2003 ಎಪ್ರಿಲ್ 27ವೆರ್ ತಾಕಾ ಭಾಗೆವಂತ್ ಮ್ಹಣ್ ಪಾಚಾರ್ಲೊ. **ಪವಿತ್ರ್ ಪುಸ್ತಕ್ ಜಾಂವ್ ಪಂಚಾಂಗ್ ಕ್ರಿಸ್ತಿ ಜಿವಿತಾಚೆಂ:**
 ದೇವಾಚೆಂ ಉತರ್ ಪರ್ನಾ ಆನಿ ನವ್ಯಾ ಸೊಲ್ಲ್ಯಾ ಸಂಗಿಂ ವಾಚುಂಕ್ ಮೆಳ್ತಾ. ಜೆಜುಚಿಂ ಉತ್ರಾಂ ಸ್ಪಾದಿಕ್ ಆನಿ ಬಳಾಧಿಕ್. ತಿಂ ಆಮ್ಚೆ ಕ್ರಿಸ್ತಿ ಜಿಣಿಯೆಕ್ ಆಧಾರ್ ದಿತಾತ್. ದೇವಾಚೆಂ ಉತರ್ ವಾಚುನ್ ತೆಂ ನಿಯಾಳುನ್ ಚಾಲ್ತಾ ಜಿವಿತಾಂತ್ ಜಿಯೆಲ್ಯಾರ್ ವಾಚ್ಪಾಚಿ ಆಪೊಸ್ತಲಾದ್ ಘಳಾಭರ್ತೆ ಕರ್ತೆ.

ತಾಂತ್ಲೆಂ ದೇವಾಚೆಂ ಉತರ್ ವಾಚುನ್ ಜಾಣ್ವಾಯ್ ಜೊಡಿಜೆ ಅಶೆಂ ತಾಣೆಂ ವಾಕ್ಯಾಂತ್ ದಿಲೆಂ. ಪಾಪಾ ಪಾವ್ಲ್ VIವ್ಯಾನ್ ತಾಕಾ ಆಮ್ಚ್ಯಾ ಕಾಳಾಚೆಂ

->11ಥೊಡಿಂ ಕಿತ್ಯಾಕ್ ವಿಭಿನ್ ಸಕ್ತೆಚೆಂ?

ಖೆಲ್ಲೆಂ ಬಾಳ್ಯಾ ಥಂಯ್ ಊಣ್ ಉಬ್ಜುಂಕ್ ಪ್ರೇರಣ್ ಜಾವ್ತಾ. ಆವಂಯ್ಚ್ಯಾ ಖಾಣಾಂತ್ ವಿಟಮಿನ್ ಬಿ9 (ಫೊಲಿಕ್ ಆಸಿಡ್) ಉಣೆಂ ಆಸ್ಲೆಂಯ್ ಮೆಂದ್ಚ್ಯಾಚೆ ಆನಿ ಮೆಂದ್ಚಾವಾಲಿಚ್ಯೆ ವಾಡಾವಳಿಂತ್ ಊಣ್ ಉಬ್ಜುಂಕ್ ಕಾರಣ್ ಜಾವ್ತಾ.
 ಗರ್ಭೆಸ್ತ್ ಆವಯ್ಕ್ ವಿವಿಧ್ ರಿತಿಚ್ಯೆ ಜಿವಿ ಥಾವ್ನ್ ಇನ್ನೆಕ್ನ್ ಜಾಂವ್ಚಿ ಸಾಧ್ಯತಾಯ್ ಆಸಾ ಆನಿ ಹೆಂ ಭುರ್ಗ್ಯಾ ಥಂಯ್ ಜಲ್ಮಾ ಥಾವ್ನ್ ವಾ ಉಪ್ರಾಂತ್ ಊಣ್ ಉಬ್ಜುಂಕ್ ಕಾರಣ್ ಜಾವ್ತಾ. ಹೊ ಏಕ್ ಪ್ರಮುಕ್ ಸಮಸ್ಯೆ ಸಂಸಾರಾಚ್ಯಾ ಹರ್ ಗಾಂವಾಂನಿ ವಿಭಿನ್ ಸಕ್ತೆಚ್ಯಾ ಭುರ್ಗ್ಯಾಂಚ್ಯಾ ಜಲ್ಮಾಕ್ ಕಾರಣ್ ಜಾಯ್ ಆಸಾ.
TORCH ನಾಂವಾನ್ ವಳ್ಕುಂಚೆ ವಿವಿಧ್ ರಿತಿಚ್ಯಾ ಜಿವಿಂ (Toxoplasmosis, Rubella, Cytomegalovirus, Herpes simplex, Syphilis) ಥಾವ್ನ್ ಆವಯ್ಕ್ ಇನ್ನೆಕ್ನ್ ಉಬ್ಜುನ್ ಉಪ್ರಾಂತ್ ತೆಂ ಬಾಳ್ಯಾಂಕ್ ವಿಸ್ತಾರುನ್ ವೆಚೊ ಸಮಸ್ಯೆ ಆಸಾ. ಹ್ಯಾ ವರ್ಗಾಂತ್ ಆಯ್ಲೆವಾರ್ ಏಯ್ನ್ ತಸಲೊ ಹೆರ್ ಪಿಡಾಯ್ ಮೆಳಯ್ಣಾತ್. ಆವಯ್ಕ್ ಆನಿ ಥಂಯ್ ಥಾವ್ನ್

ಬಾಳ್ಯಾಕ್ ವಿಸ್ತಾರುನ್ ವೆಚ್ಯಾ ಹ್ಯಾ ಸಮಸ್ಯಾಂತ್ ಥೊಡಿಂ ಬಾಳಿಂ ಆವಯ್ಚೆ ಕುಶಿಂತ್ಚ್ ಮರಣ್ ಪಾವ್ತಾತ್ ತರ್ ಹೆರ್ ಜಾಯ್ತ್ ಕುಡಿಚ್ಯಾ ವಿವಿಧ್ ಭಾಗಾಂನಿ ಊಣ್ ಆಸುನ್ ಜಲ್ಮತಾತ್ ವಾ ಜಲ್ಮಾ ಉಪ್ರಾಂತ್ ವಿಭಿನ್ ಸಕ್ತೆಚೆಂ ಜಾವ್ನ್ ವಾಡ್ತಾತ್. ದೊಳ್ಳಾಂನಿ ಶಾಶ್ವತ್ ದೀಷ್ಟೆ ವೆಚಿ, ಆಯ್ಕುಂಚಿ ಸಕತ್ ನಾಸ್ ಜಾಂವ್ಚೆಂ, ಮೆಂದ್ಚ್ಯೆ ವಾಡಾವಳಿಂತ್ ಅವ್ಯವಸ್ಥಾ ಉಬ್ಜುನ್ ವಿವಿಧ್ ಪ್ರಮಾಣಾಚೆರ್ ಅಸ್ಕತ್ ಜಾಂವ್ಚೆಂ ಅಸಲೆ ಆನಿ ಹೆರ್ ಜಾಯ್ ಊಣ್ ಹ್ಯಾ ಸಮಸ್ಯಾಂ ಥಾವ್ನ್ ಯೆವ್ಚೆತಾ. ಆವಯ್ಕ್ ಅಸಲೆಂ ಇನ್ನೆಕ್ನ್ ಜಾಯ್ಶೆಂ ವೆಳಾರ್ ಚತ್ರಾಯ್ ದಿಲ್ಲಾನ್ ಹಿಂ ಅನಾಹುತಾಂ ಥೊಡ್ಯಾ ವಾಂಟ್ಕಾಯಿ ಆಡಾಂವ್ಕ್ ಸಾಧ್ಯ್ ಜಾಲಾಂ.
ಬಾಲ್ಪಣಾಚಿ ಪಿಡಾ ಆನಿ ಊಣ್:
 ಜಲ್ಮತಾನಾ ಭಲಾಯ್ಕೆಂತ್ ಆಸ್ಚೊ ಥೊಡ್ಯಾ ಬಾಳ್ಯಾಂಕ್ ವಾಡಾವಳಿಚ್ಯಾ ವೆಳಾರ್ ಆಯಿಲ್ಲ್ಯಾ ವಿವಿಧ್ ಪಿಡೆಂನಿ ಊಣ್ ಯೆವ್ಚೆತಾ. ಹ್ಯಾ ಪಯ್ಕಿಂ ಲ್ಹಾನ್ ಆಸ್ತಾನಾ ಭುರ್ಗ್ಯಾಂಕ್ ಯೆಂವ್ಚ್ಯಾ ವೆಂ ದ್ವಾಸಾಲಿಂಚ್ಯಾ ವಾ ಮೆಂದ್ಚ್ಯಾಚ್ಯಾ ತಾಪಾ ವರ್ವಿಂ

ವರ್ಗಾಚಿಂ CLASSIFIED ಇಸ್ತಿಹಾರಾಂ

ಮಾಟೊವ್ ಸಯಿಕ್ ಕೇಂದ್ರ್: 29-6', 31-5'8", 34-5'8", B.E./M.B.A., U.S.A. ಚಲ್ಯಾಂಕ್ ಸಯಿಕ್ ಜಾಯ್. ಸಂಪರ್ಕಾಕ್: **9731884807 soirikcentre@gmail.com**

Prince Global Solutions: Marriage bureau, free registration, ಆಮ್ಚ್ಯಾ ಲಾಗಿಂ SSLC/PUC/Degree/Diploma/Engineering ಸೈರಿಕೊ ಆಸಾತ್. ಬರ್ಯೆ ಸಯಿಕ್ ಖಾತಿರ್ ಸಂಪರ್ಕಾಕ್ ಕರಾ: **9632004933.**

ಸಯಿಕ್ ಜಾಯ್: 26, 5.3", P.U.C. ಶಿಕುನ್ Accountant ಜಾವ್ನ್ ಕಾಮಾರ್ ಆಪ್ಲೆ ಚಲಿಯೆಕ್ ಫಾವೊತ್ಯಾ ಚಲ್ಯಾಚಿ ಸಯಿಕ್ ಜಾಯ್. **8951671271 (W).**

Wanted bride for a young, smart Marine Engineer residing at his own house near Panwel, Mumbai, borned 1975. Issueless widows also preferred. **Contact: 8970533837.**

Wanted bride: For a boy from Udupi B.A. graduate, 32 years, height 5'9", self Employed seeks suitable alliance from 26-30, graduate slim, height 5'3" and above. **Contact: 9535677515, +7349652468.**

ಸಯಿಕ್ ಜಾಯ್: 28, 5.4", S.S.L.C. ಶಿಕುನ್ ಕಾಮಾರ್ ಆಪ್ಲೆ ಚಲಿಯೆಕ್ ಫಾವೊತ್ಯಾ ಚಲ್ಯಾಚಿ ಸಯಿಕ್ ಜಾಯ್. ಸಂಪರ್ಕಾಕ್: **9743275663.**

ಫರ್ ಕಾಮಾಕ್: ಮೂಡಬಿದ್ರಿಂತ್ ಫರ್ ಕಾಮಾಕ್ ಆನಿ ಪ್ರಾಯ್ಲಿಂತ್ ಸ್ತ್ರಿಯೆಕ್ ಪಳೆಂವ್ಕ್ ಎಕ್ ಸ್ತ್ರಿಯೆಕ್ ಗರ್ಜ್ ಆಸಾ. ಸಂಪರ್ಕಾಕ್ ಕರಾ: **9731726851, 7353001906.**

Agnes home care nursing, Kankanady: Specialist in Nursing care. Hospital/Home stay care in and around Mangalore. **Contact: 9591250810, 9449671292.**

Exchange Offer: ಹಳೆ ರೇಡಿಯೊ, ಟೀಪ್ ರೆಕಾರ್ಡರ್, ಟಿವಿ, ಸ್ಟೆಬಿಲೈಸರ್, ವಾಚ್, ಟೆಲಿಫೋನ್, ಎಮರ್ಜೆನ್ಸಿ ಲೈಟ್, ಮಿಕ್ಸಿ, ಗ್ರೇಂಡರ್, ಫ್ಯಾನ್, ಗ್ಯಾಸ್ ಸ್ಟವ್, ಕುಕ್ಕರ್, ಇಸ್ತಿ ಪೆಟ್ಟಿಗೆ ಇತರ ಉಪಕರಣಾಳು ಯಾವ ಸ್ಥಿತಿಯಲ್ಲಿದ್ದರೂ ಹೊಸ ಉಪಕರಣಗಳಿಗೆ ಬದಲಾಯಿಸಿ. ರೇಡಿಯೋ ರೆಸೊನೆಂಟ್, ಕುದ್ರೋಳಿ, ಮಂಗಳೂರು. **8310150240.**

ಖಿತಾರಾಂತ್ಲ್ಯಾ ಕ್ರಿಸ್ತಾಂವ್ ಕುಟ್ಮಾಕ್ ಫರ್-ಕಾಮಾಕ್ ಆನಿ ಭುರ್ಗ್ಯಾಂಕ್ ಪಳೆಂವ್ಕ್ 45 ವರ್ಸಾಂ ಭಿತ್ತರಿ ಪಾಸ್‌ಪೊರ್ಟ್ ಆಸ್ಲಿ ಸ್ತ್ರೀ ಜಾಯ್. ಸಂಪರ್ಕಾಕ್: **9980359798.**

ಗಾಂವಾಂತ್ ತಶೆಂ ಪರ್ಗಾವಾಂತ್ ಪ್ರತಿಷ್ಟಿತ್ ಇಸ್ಕೊಲಾಂನಿ ಶಿಕ್ಷಕಿಂ ಕಾಮ್ ಕರುಂಕ್ ಮನ್ ಆಸ್ಲಾಂಕ್ ಮೊಂಟಿಸೆರಿ ಟೆಚೆರ್ ಟ್ರಿಯಿಂಗ್ ಆನಿ ಮೊಟ್ಟೆ ಆವ್ಣಚ್ಯಾ ಟೆಕ್ನಿಕಲ್ ಕೊರ್ಸಾ ಖಾತಿರ್ ಸಂಪರ್ಕಾಕ್ ಕರಾ: 9343160430.

ಫರ್ ಕಾಮಾಕ್: ದುಬಾಯಿಂತ್ ವಸ್ತಿ ಕರ್ನ್ ಆಸ್ಚೊ ಕ್ರಿಸ್ತಾಂವ್ ಕುಟ್ಮಾಕ್ ರಾಂದುಂಕ್ ಆನಿ ಭುರ್ಗ್ಯಾಂಕ್ ಸಾಂಬಾಳುಂಕ್ ಸ್ತ್ರಿಯೆಚಿ ಗರ್ಜ್ ಆಸಾ. ತುರ್ತಾನ್ ಸಂಪರ್ಕಾಕ್ ಕರಾ. ಸಾಂಬಾಳ್ ರೂ. 27,000/- **9980252919.**

ಖಿತಾರಾಂತ್ಲ್ಯಾ ಮಂಗ್ಳುರಿ ಕ್ರಿಸ್ತಾಂವ್ ಕುಟ್ಮಾಕ್ 45 ವರ್ಸಾಂ ಭಿತ್ತರಿ ರಾಂದುಂಕ್ ಆನಿ ಭುರ್ಗ್ಯಾಂಕ್ ಸಾಂಬಾಳುಂಕ್ ಸ್ತ್ರೀ ಜಾಯ್. ಸಂಪರ್ಕಾಕ್: **7019027654.**

(meningitis and encephalitis) ಮೆಂದ್ಚ್ಯಾಕ್ ಶಾಶ್ವತ್ ಜಕಮ್ ಜಾವ್ನ್ ವ್ಯಕ್ತಿ ವಿಭಿನ್ ಸಕ್ತೆಚೊ ಜಾವ್ತಾ. ಪೊಲಿಯೊ ತಾಪಾ ವರ್ವಿಂ ಕಿತ್ತೆಲಿಂ ಭುರ್ಗಿಂ ಲ್ಹಾನ್ ಆಸ್ತಾನಾ ಅಪಾಂಗ್ ಜಾವ್ನ್ ಜಿಣಿ ಭರ್ ವಿಭಿನ್ ಸಕ್ತೆಚೆಂ ಜಾವ್ನ್ ಉತ್ತಾತ್. ಆಯ್ಲೆವಾರ್ ಪೊಲಿಯೊ ಉಣೊ ಜಾಲಾ ಪೂಣ್ ಮೆಂದ್ಚಾವಾಲಿಚೆ ಆನಿ ಮೆಂದ್ಚೆ ತಾಪ್ ಆಜುನ್ ಸಮಸ್ಯೆಚ್. ಆರ್ಥಿಕ್ ರಿಶಿನ್ ಪಾಟಿಂ ಆಸ್ಚೊ ಆನಿ ನಿತಳಾಯೆ ವಿಶಿಂ ಚಡ್ ಗುಮಾನ್ ದಿನಾತ್ ಲ್ಹಾ ಪರಿಸರಾಂತ್ ಹೆ ಸಮಸ್ಯೆ ಚಡ್. ಲ್ಹಾನ್ ಆಸ್ತಾನಾ ಫಡ್ಲ್ಲ್ಯಾ ಅವ್ಣಾಂನಿ ಥೊಡ್ಯಾ ಭುರ್ಗ್ಯಾಂ ಥಂಯ್ ಶಾಶ್ವತ್ ಅಪಾಂಗ್‌ಪಣ್ ಉಬ್ಜುಂಕ್ ಸಾಧ್ಯ್ ಆಸಾ. ವಯ್ಲೆ ಥಾವ್ನ್ ಪಡ್ಲ್ಯಾನ್, ರಸ್ತಾಂ ಅವ್ಣಾಂನಿ ವಿಶೇಸ್ ಫಾಯ್ಲಿಂ ಥೊಡಿಂ ಭುರ್ಗಿಂ ಕುಡಿಚ್ಯಾ ವಿವಿಧ್ ಭಾಗಾಂನಿ ಊಣ್ ಉಬ್ಜುನ್ ಶಾಶ್ವತ್ ವಿಭಿನ್ ಸಕ್ತೆಚೆಂ ಜಾವ್ನ್ ಉತ್ತಿತ್.

Good Proposals

Wide Choice of Catholic Mangalorean BRIDES & GROOMS available

www.royalchristianfamily.com
 Email: royalchristianfamily@gmail.com
Royal Christian Family
 Mangalore: 8139958222 / 9880838113
 Netravati Bldg, Balmata Rd, Mangalore-1
 Mumbai: 9820473103 / 9820485389
 88, Park Nairman Street, Fort, Mumbai 400001.
Serving since 38 years

ಸಾಂ ಜುಜೆ ವಾಚ್ ಪೂನ್‌ಶೆತ್ - ಮುದಿಪು

ಮುದಿಪು, ಕರ್ನಾಡ್ ಪೋಸ್ಟ್, ಬಂಟ್ವಾಳ್ 574153
 Website: www.mudipushrine.in Email: mudipubljosephvaz@gmail.com
 Tel: 08255-260334, 261334 Mobile: 08762535603

ನವೆನ್: ಹರೆಕಾ ಸುಕ್ರಾರಾ
 ಸಕಾಳಿಂ 10 ವರಾರ್ ಕುಮ್ಚಾರಾಂ
10.30 ವರಾರ್ ಆರಾಧನ್, ಮೀಸ್, ನವೆನ್ ಆನಿ ಭಕ್ತಿಕಾಂಕ್ ಚೆವಣ್
 * ಪೂನ್‌ಶೆತಾಂತ್ ದಿಸ್ಪಡ್ಲೆಂ 10.30 ವರಾರ್ ಮೀಸ್ ಆಸಾ.
 * ಪೂನ್‌ಶೆತಾಚಿ ವಾರ್ಷಿಕ್ ಪರಬ್ ದಶೆಂಬರ್ 6, 7 ಆನಿ 8 ತಾರಿಕೆರ್

ಪ್ರಾಚಿತ್ ಕಾಳಾಚಿಂ ದಾನ್ - ದುರ್ಬಳ್ಯಾಂಕ್ ಸಮಾಧಾನ್

ಹರೆಕ್ ಮನ್ಯಾನ್ ಆಶೆಂವ್ಚೆಂ ಮತಿಚೆಂ ಸಮಾಧಾನ್, ಕುಡಿಚಿ ಭ'ಲಾಯ್ಕಿ, ಸವ್ಯುಧ್ಧಿ ಆನಿ ಸಂತ್ಯಾಪ್ತಿಚೆಂ ಜಿವಿತ್. ಥೊಡ್ಯಾಂಕ್ ಆಶೆಲ್ಲೆಂ ಸರ್ವ್ ಮೆಳ್ತಾ ತರ್ ಹೆರ್ ಸಬಾರಾಂಕ್ ಜೀಣಿ ಏಕ್ ಖರೆಂ ಜಾಯ್ನಾತ್ಲೆಂ ಸಪಣ್ ಜಾವ್ನ್ಚೆ ಉರಾ. ಥೊಡ್ಯಾಂಕ್ ಗರ್ಜ್ ಆಸ್ಚೆ ಪ್ರಾಸ್ ಚಡ್ ಗ್ರೆಸ್ತಕಾಯ್ ಆಸಾ ತರ್ ಹೆರ್ ಥೊಡ್ಯಾಂಕ್ ದಿಸ್ತೆಡ್ಲೊ ಗರ್ಜೊ ಆಪ್ಣಾಂವ್ಕಾಯಿ ಸಾಧ್ಯ್ ಜಾಯ್ನಾ. ಆಪ್ಣಾ ಪ್ರಾಸ್ ಚಡ್ ಕಷ್ಟುನ್ ದೀಸ್ ಸಾರ್ಣ್ಯಾ ಆನಿ ಮುಳಾವ್ಣ್ಯೊ ಗರ್ಜೊ - ಖಾಣ್ - ಜೆವಣ್, ನೈಸಣ್-ಪಾಂಗ್ಣಣ್ ಆನಿ ಬಿಡಾರ್ ನಾಸ್ತಾಂ ಭೊವ್ ದುರ್ಬಳ್ಯಾಂಯೆಂತ್ ಜಿಯೆವ್ನ್ ಆಸ್ಚ್ಯಾ ಭಾವಾ-ಭಯ್ಣಿಂಚೊ ಹುಸ್ಕೊ ಮತಿಂತ್ ದವರ್ನ್ ತಾಂಕಾಂ ಕುಮಕ್ ಕರ್ಚೆಂ ಆನಿ ತಾಣಿಯೆಂ ಮನ್ಯಾಕ್ ಫಾವೊ ತೆಂ ಘನ್, ಸ್ಯಾನ್ಮಾನ್ ಆಪ್ಣಾವ್ನ್ ಸವಾಜೆಂತ್ ಗವ್ರವಾನ್ ಜಿಯೆಂವ್ಕ್ ಫಾವೊ ತೊ ಆಧಾರ್ ದಿಂವ್ಚೆಂ ಕ್ರಿಸ್ತಾಂವ್ ಲಕ್ಷಣ್. ಕ್ರಿಸ್ತಾಂವ್ಪಣ್ ಸುರ್ದೆರ್ ಥಾವ್ನ್ಚೆ ಗರ್ಜೆವಂತಾಂಕ್ ಆಧಾರ್ ದಿವ್ನ್ ಪುಲುನ್ ಆಯಿಲ್ಲಿ ಸಮಡ್ ಮ್ಹಣ್ ನಾಂವಾಡ್ಲ್ಯಾ. "ದುರ್ಬಳೆ ತುಮ್ಚೆ ಮಧೆಂ ಸದಾಂಚ್ ಆಸಾತ್" (ಮಾತೆವ್ 26:11) ಮ್ಹಣುನ್ ಸೊಮ್ಯಾ ಜೆಜುನ್ಚೆ ಸಾಂಗ್ಲಾಂ. ದುರ್ಬಳ್ಯಾಂಕ್ ಕುಮಕ್ ಕರುಂಕ್ ಜೆಜುನ್ಚೆ ಸ್ಪಷ್ಟ್ ಉತ್ರಾಂನಿ ಶಿಕಯ್ಲಾಂ. ತಾಚ್ಯೆ ಲಾಗಿಂ ಸಾಸ್ಣಿಕ್ ಜಿವಿತ್ ಜೊಡುಂಕ್ ಕಿತೆಂ ಕರಿಜೆ ಮ್ಹಣ್ ವಿಚಾರ್ನ್ ಆಯಿಲ್ಲ್ಯಾ ಗ್ರೆಸ್ತ ತರ್ನಾಟ್ಯಾಕ್ ಜೆಜುನ್ ದಾಕೊವ್ನ್ ದಿಲ್ಲಿ ಸೊಂಪಿ ವಾಟ್, "ತುಜೆಂ ಆಸ್ಲೆಂ ತೆಂ ವಿಕ್ ಆನಿ ಮೆಳ್ಳಲೊ ದುಡು ದುರ್ಬಳ್ಯಾಂಕ್ ವಾಂಟುನ್ ದಿ" (ಮಾತೆವ್ 19:21).

ವರಸ	ಉದ್ದೇಶ್	ದಾನ್
2009	ಸಮಾಜಿಂತ್ ಮುಖೆಲ್ಪಣ್	10,55,044
2010	ಗರ್ಜೆವಂತಾಂಕ್ ಘರಾಂ	14,17,710
2011	ಸೆಮಿನರಿಸ್ತಾಂಚಿಂ ಶಿಕಪ್	27,89,357
2012	ಘರಾಂ ಬಾಂದ್ಲೆಂ ಯೋಜನ್	16,92,150
2013	ಮರಿಯಾಶ್ರಮ್ ಫಿರ್ಗಜಿಂತ್ ಘರಾಂ ಬಾಂದ್ಲೆಂ ಯೋಜನ್	22,14,880
2014	ಮಂಗ್ಳುರ್-ಆಪ್ತಿಕಾ ಮಿಸಾಂವ್	24,88,860
2015	ಕಾಸರ್‌ಗೋಡ್ ವಾರಾಡ್ಯಾಚ್ಯಾ ಶಿಕ್ಪಾ ಗರ್ಜಾಂಕ್	23,28,940
2016	ದುರ್ಬಳ್ಯಾಂಚ್ಯಾ ಘರಾಂ ಖಾತಿರ್	25,74,635
2017	ಕರಿಣ್ ಪಿಡೆಕ್ ವಳಗ್ ಜಾಲ್ಲ್ಯಾಂಚ್ಯೆ ಚಿಕಿತ್ಸೆ ಖಾತಿರ್	28,06,610
2018	ದುರ್ಬಳ್ಯಾಂಚಿಂ ಘರಾಂ ದುರಸ್ತಿ ಕರ್ಚ್ಯಾಕ್	27,55,500
2019	ದುರ್ಬಳ್ಯಾಯ್ ಹಳು ಕರುಂಕ್	

ವರಾ ಪ್ರಾಚಿತ್ ಕಾಳಾರ್ ದಿಯೆಸೆಜ್ ಏಕ್ ಮಾಯಾಮೋಗಾಚೆಂ ಆನಿ ದಯಾಳಾಯೆಚೆಂ ಅಭಿಯಾನ್ ಚಲೊವ್ನ್ ವ್ಹರಾ ಪಾಟ್ಲ್ಯಾ ಸಬಾರ್ ವರಾಂ ಥಾವ್ನ್ ಸಮಾಜ್ ಸೆವಾ ಸಂಸ್ಕೊ ಸಿಬಡಿಪಿ ಮುಕಾಂತ್ ಜಾಯ್ತ್ಯಾ ದುರ್ಬಳ್ಯಾಂಕ್ ಕುಮಕ್ ದಿಲ್ಯಾ. ನವ್ಯಾ ಫರ್ ಬಾಂದ್ಪಾಕ್, ಫರ್ ದುರಸ್ತಿ ಕಾಮಾಕ್, ಕಾಜಾರಾಕ್, ಆಸ್ಪತ್ರೆಚೊ ಖರ್ಚ್ ಭರುಂಕ್, ಪಿಯೆಂವ್ಚ್ಯಾ ಉದ್ಯಾಕ್ ವಾ ಕೃಷಿ ಖಾತಿರ್ ಬಾಂಯ್ ಖೊಂಡುಂಕ್, ದುರ್ಬಳ್ಯಾಯೆಚೆಂ ವೊಜೆಂ ಹಳು ಕರುಂಕ್, ಭುರ್ಗ್ಯಾಂಚ್ಯಾ ಶಿಕ್ಪಾ ಖಾತಿರ್ ಆನಿ ಹೆರ್ ವಿವಿಧ್ ಗರ್ಜಾಂ ಖಾತಿರ್ ಫಿರ್ಗಜ್ ವಿಗಾರಾಚಿ ಶಿಫಾರಸ್ ಫೆವ್ನ್ ಸಿಬಡಿಪಿ ಸಂಸ್ಥಾಕ್ ಗೆಲ್ಲಿಂ ರಿತ್ಯಾ ಹಾತಾಂನಿ ಪಾಟಿಂ ಗೆಲ್ಲಿಂ ನಾಂತ್. ಸಿಬಡಿಪಿ ಕಶಿ ಹಿ ಕುಮಕ್ ದಿತಾ? ಕುಮಕ್ ದಿಂವ್ಚೊ ದುಡು ಖಿಯೆಂ ಥಾವ್ನ್ ಯೆತಾ? ಸಬಾರಾಂಕ್ ಕಳಿತ್ ಆಸ್ಚ್ಯಾ ಪ್ರಕಾರ್ ಸಿಬಡಿಪಿನ್ ದಿಂವ್ಚಿ ಕುಮಕ್ ಲೊಕಾನ್ ಉದಾರ್ ಮನಾನ್ ದಿಲ್ಲೆಂ ದಾನ್. ಹೆಂ ದಾನ್ ಪರ್ಗಾಂವಾಂ ಥಾವ್ನ್ ಆಯಿಲ್ಲೆಂ ನ್ಹಯ್. ಮಂಗ್ಳುರ್ ದಿಯೆಸೆಜಿಚ್ಯಾ ಕರ್ಣಾಲಿಕ್

ಇಸಿವಿ ಲೊರೆಟೊ

ಲೊಕಾನ್ ಪ್ರಾಚಿತ್ ಕಾಳಾರ್ ಕೆಲ್ಲ್ಯಾ ತ್ಯಾಗಾಚೊ ಆನಿ ಸಾಕ್ರಿಫಿಸಾಂಚೊ ಫಳ್ ಹೊ ಜಮೊ ಜಾಲ್ಲೊ ದುಡು. ಹರೆಕಾ ವರಾ ಸಿಬಡಿಪಿ ಲಕ್ವಿ ಡಿಪ್ ಆಸಾ ಕರ್ನ್ ಬೂಕ್ ಛಾಪ್ತಾ ಆನಿ ತೆ ಬೂಕ್ ಫಿರ್ಗಜಾಂಕ್ ಧಾಡುನ್ ದಿತಾ. ಎಕಾ ಬುಕಾರ್ ಧಾ ರುಪ್ಯಾಂಚಿಂ ಧಾ ಲಕ್ವಿ ಕುಪನಾಂ ಆಸಾತ್. ಕುಟ್ಮಾನ್ ಏಕ್ ಬೂಕ್ ಫೆತ್ಯಾರ್ ಏಕ್ ಕುಟ್ಮಾನ್ ಶೆಂಬರ್ ರುಪಯ್ ದಾನ್ ದಿಲ್ಲೆಂ ಬರಿಂ ಜಾತಾ. ಆಮ್ಚೊ ಕರ್ಣಾಲಿಕ್ ಲೋಕ್ ಮನಾನ್ ಉದಾರ್ ತೆಂ ಖರೆಂ. ತರಿ ಜಮೊ ಜಾಲ್ಲೆಂ ದಾನ್ ಹೆರ್ ದಾನಾಂಕ್ ಸರಿ ಕೆಲ್ಯಾರ್ ಭೊವ್

ಉಣೆಂ. ಮಂಗ್ಳುರ್ಚ್ಯಾ ಬಿಸ್ಪಾನ್ ಆಪ್ಣ್ಯಾ ಪತ್ರಾಂತ್ ಉಲ್ಲೇಖ್ ಕೆಲ್ಲ್ಯಾ ಪ್ರಕಾರ್ ಪ್ರಾಚಿತ್ ಕಾಳಾಚೆಂ ದಾನ್ ಮಿಸಾಂವ್ ಆಯ್ತಾರಾ ಜಮೊ ಜಾಲ್ಲ್ಯಾ ದಾನಾಚೊ ಪಾಂಚಾಂತ್ ಏಕ್ ವಾಂಟೊ ಜಾಯ್ತ್. ದೆಕುನ್ ಬಿಸ್ಪಾ ಚಡಿತ್ ಉದಾರ್ ಮನ್ ದಾಕೊವ್ನ್ ಲೊಕಾನ್ ಆಧಾರ್ ದಿಜೆ ಮ್ಹಣ್ ಉಲೊ ದಿತಾ. ಆದ್ಲ್ಯಾ ವರಾ ಕೇರಳಾಂತ್ ತಶೆಂ ಕೊಡಗು ಜಿಲ್ಲಾಂತ್ ಆಮ್ರಾಕ್ ಬಲಿ ಜಾವ್ನ್ ಕಷ್ಟ-ನಷ್ಟ್ ಭೊಗ್ಲೆಲ್ಯಾಂಕ್ ಮಂಗ್ಳುರ್ ದಿಯೆಸೆಜಿಚ್ಯಾ ಕರ್ಣಾಲಿಕ್ ಲೊಕಾನ್ ಭೊವ್ ಉದಾರ್ ಮನಾನ್ ಖಾಣ್ ಆನಿ ಹೆರ್ ವೊರ್ವಿ ದಾನ್ ದಿಲಿ ಮಾತ್ ನ್ಹಯ್, 70 ಲಾಖ್ ರುಪಯ್ ಜಮೊ ಕೆಲೆ ಆನಿ ಕಾರಿತಾಸ್ ಸಂಸ್ಥಾಕ್ ಧಾಡುನ್ ದಿಲೆ. ಹೆಂಚ್ ಉದಾರ್ ಮನ್ ಹ್ಯಾ ಪ್ರಾಚಿತ್ ಕಾಳಾರ್ ಆಮ್ಚ್ಯಾಚೆ ಲೊಕಾ ಥಯ್ ದಾಕಯ್ಲೆಂ ತರ್ ವ್ಹಡ್ಲೊ ಐವಜ್ ಜಮೊ ಜಾಂವ್ಚ್ಯಾಂತ್ ದುಬಾವ್ ನಾ. ಹ್ಯಾ ದಾನಾ ಮಾರಿಫಾತ್ ಆಮ್ಚೆ ಮಧ್ಯಾ ಜಾಯ್ತ್ಯಾ ಗರ್ಜೆವಂತೆ ಗರಿಬಾಂಕ್ ಫಾವೊ ತೊ ಆಧಾರ್ ದಿಂವ್ಕ್ ಸಾಧ್ಯ್ ಜಾತಲೆಂ. ತರ್ ಉದಾರ್ ಮನಾಚೆಂ ದಾನ್ ದಿಂವ್ಕ್ ಅಮ್ಚಾಸ್ ಆಸಾ. ತಾಂಕ್ ಆಸ್ಲೆಲ್ಯಾಂನಿ ಆನಿ ಚಡಿತ್ ದಿಂವ್ಕ್ ಮನ್ ಕರ್ತಲ್ಯಾಂನಿ ಲಕ್ವಿಡಿಪ್ ಕೂಪನಾಂಚೆ ಚಡಿತ್ ಬೂಕ್ ಫೆವ್ಚೆತ್.

ದಾನ್ ದಿತಲಿಂ ಸವಾಲಾಂ ವಿಚಾರಿನಾಂತ್. ತಿಂ ಕೊಣಾ ಪಾಸತ್ ದಾನ್ ದಿತಾತ್ ಮ್ಹಣ್ ಬರೆಂ ಜಾಣಾಂತ್. ಪೂಣ್ ಥೊಡ್ಯಾಂಚೊ ಮನೋಭಾವ್ ವೆಗ್ಳೊಚ್ ಆಸ್ತಾ. ಕಸಲ್ಯಾಗಿ ಕಾರಣಾಂಕ್ ಲಾಗುನ್ ವಾ ಥೊಡ್ಯೆ ಚೂಕ್ ಸವ್ಣಣ್ ವರ್ವಿಂ ಥೊಡ್ಯಾಂನಿ ನಕಾರಾತ್ಮಕ್ ರಿಶಿನ್ ಉಲೊಂವ್ಚೆಂಯ್ ಆಯ್ಕುಂಕ್ ಮೆಳ್ತಾ. ಆದ್ಲ್ಯಾ ವರಾ ಹಾಂವ್ ಎಕ್ಳೆ ಫಿರ್ಗಜೆಕ್ ಪಾವ್ಲೆಲ್ಲೊಂ. ತೊ ದೀಸ್ ಆಯ್ತಾರ್. ಮಿಸಾಚ್ಯೆ ಆಕ್ರೆಕ್ ವಿಗಾರಾನ್ ಕಳೊವ್ಣ್ಯೊ ವಾಚುನ್ ಸಾಂಗ್ಲೊ. ತಾಂತುಂ ಏಕ್ ಕಳೊವ್ಣಿ ಅಶಿ ಆಸ್ಲಿ: "ಆಮ್ಚೆ ಫಿರ್ಗಜೆಂತ್ ಥೊಡ್ಯಾಂನಿ ವಿಚಾರ್ಲೆಂ ಆಸಾ. 'ಸಿಬಡಿಪಿಕ್ ಆಮಿ ಕಿತ್ಯಾಕ್ ದಾನ್ ದಿಜೆ? ಸಿಬಡಿಪಿನ್ ಆಮ್ಚ್ಯಾಂ ಕಿತೆಂ ದಿಲಾಂ?' ಮುಕಾರ್ ಉಲೊವ್ನ್ ವಿಗಾರ್ ಬಾಪ್ ಅಶೆಂ ಸಾಂಗಲಾಗ್ಲೊ: "ಸಿಬಡಿಪಿನ್ ಆಮ್ಚೆ ಫಿರ್ಗಜೆಕ್ ದಿಲ್ಲೆಂ ದಾನ್ ಇತ್ಲೆಲ್ಲೆ ಲಾಖ್ ಜಾಲಾಂ. ಆಮಿ ಪ್ರಾಚಿತ್ ಕಾಳಾರ್ ದಿಲ್ಲೆಂ ದಾನ್ ಥೊಡೆ ಹಜಾರ್ ರುಪಯ್ ತಿತ್ಲೆಚ್". ಉಪ್ರಾಂತ್ ವಿಗಾರಾನ್ ಸಬಾರ್ ವಿವರ್ ದಿವ್ನ್ ಸಿಬಡಿಪಿನ್ ಕಿತ್ಲೆಂ ಆನಿ ಕಸಲ್ಯಾ ಸರ್ವ್ ಗರ್ಜಾಂಕ್ ತಾಂಚೆ ಫಿರ್ಗಜೆ ಥಾವ್ನ್ ಗೆಲ್ಲ್ಯಾಂಕ್ ದಾನ್ ದಿಲಾಂ ಮ್ಹಣ್ ರುಜ್ವಾತ್ ದಿಲಿ.

ಕ್ರಿಸ್ತಾಂವ್ ಲೊಕಾನ್ ಚಿಂತುನ್ ಪಳೆಲ್ಯಾರ್ ದಾನಾಚಿ ಚರಿತ್ರಾ

ಭೊವ್ ವಿಜಿತ್ ಕರ್ಚೆ ತಸಲಿ. ಆಸಿಯಾ ಆನಿ ಆಫ್ರಿಕಾಚ್ಯಾ ದೆಶಾಂಕ್ ಸುಮಾರ್ ದೋನ್ ಹಜಾರ್ ವರಾಂ ಥಾವ್ನ್ ಅಸ್ತಮ್ತೆಚ್ಯಾ ರಾಷ್ಟ್ರಾಂನಿ ಜಿಯೆವ್ನ್ ಆಸ್ಚ್ಯಾ ಕರ್ಣಾಲಿಕ್ ಲೊಕಾನ್ ದಿಲ್ಲೆಂ ದಾನ್ ಮೆಜುಂಕ್ ಅಸಾಧ್ಯ್! ಆಜುನ್ ತೊ ಲೋಕ್ ಭೊವ್ ಉದಾರ್ ಮನಾನ್ ಆಮ್ಚ್ಯಾಂ ವಿವಿಧ್ ರಿಶಿಂನಿ ದಾನ್ ದಿವ್ನ್ಚೆ ಆಸಾ. ದಾನ್ ದಿಂವ್ಚೆಂ ತಾಣಿಂ ರಾವೊಂವ್ಕ್ ನಾ! ಆಮಿ ಆನಿಕಿ ಕಿತ್ಯಾಕ್ ದಾನ್ ದಿಜೆ? ಭಾರತಾ ತಸಲ್ಯಾ ದೆಶಾಂಕ್ ಆಮಿ ದಾನ್ ದಿಲ್ಯಾರ್ ತ್ಯಾ ಲೊಕಾ ಥಾವ್ನ್ ಆಮ್ಚ್ಯಾಂ ಕಿತೆಂ ಪಾಟಿಂ ಮೆಳ್ತಾ ಮ್ಹಣ್ ತಾಣಿಂ ಶಿಣ್ ಉಚಾರ್ಲೊ ತರ್ ಆಮ್ಚ್ಯಾಂ ಇತ್ಲ್ಯಾ ಶತಮಾನಾಂ ಥಾವ್ನ್ ದಾನ್ ಮೆಳ್ತೆಂ? ಆಮ್ಚ್ಯಾ ಇಗರ್ಜಾಂಕ್, ಇಸ್ಕೊಲಾಂಕ್, ಆಸ್ಪತ್ರ್ಯಾಂಕ್, ಕೊವಂತಾಂಕ್, ಸಮಾಜ್ ಸೆವಾ ಸಂಸ್ಥಾಂಕ್ ತಾಣಿಂ ದಿಲ್ಲೆಂ ದಾನ್ ಕರೊಡಾಂನಿ ಮಾತ್ ನ್ಹಯ್, ಬಿಲಿಯಾ ಡೆಲಲರಾಂನಿ. ತಾಂಚ್ಯಾ ಸಾಕ್ರಿಫಿಸಾಂಚೊ ಫಳ್ ಆಜ್ ಆಮ್ಚೊ ಇಗರ್ಜೊ, ಆಸ್ಪತ್ರ್ಯೊ, ವಿವಿಧ್ ಉದ್ದೇಶಾಂಕ್ ಬಾಂದ್ಲಲಿಂ ಬಾಂದ್ಪಾಂ, ಘರಾಂ ಉಬಿಂ ಆಸಾತ್. ಕ್ರಿಸ್ತಾಚ್ಯಾ ಮೊಗಾನ್ ಮಾತ್ ತಸಲೆಂ ಅದ್ರುತ್ ದಾನ್ ಯೆಂವ್ಕ್ ಸಾಧ್ಯ್ ಜಾಲಾಂ. ಮಂಗ್ಳುರ್ ದಿಯೆಸೆಜಿಂತ್ಲಿಂ ಆಮಿ ಕರ್ಣಾಲಿಕ್ ಕ್ರಿಸ್ತಾಂವ್ ಪವಿತ್ರ್ ಸಭೆಚ್ಯಾ ಉದಾರ್ಪಣಾಂತ್ ವಾಂಟೊ ಘೆತಾಂವ್. ದಾನ್ ದಿಂವ್ಚ್ಯಾಂತ್ ಖಂಡಿತ್ ಜಾವ್ನ್ ಆಮಿ ಉದಾರ್ ಮನಾಚಿಂ ಆನಿ ದಿತಾನಾ ಆಮಿ ಧಾದೊಶಿ ದಿತಾಂವ್. ಅಸಲ್ಯಾ ಉದಾರ್ ಮನಾಚಿಂ ಆಮ್ಚೆ ಮಧೆಂ ಆಸ್ಚೆಂ ಆಮ್ಚೆಂ ಆನಿ ಪವಿತ್ರ್ ಸಭೆಚಿಂ ಭಾಗ್ಚೆ. ಹ್ಯಾ ಖಾತಿರ್ ದೆವಾಕ್ ಆಮಿ ಅರ್ಗಾಂ ದಿಂವ್ಕ್ ಫಾವೊ. ಮಿಸಾಂವ್ ಆಯ್ತಾರಾ ಆಮಿ ಜಮೊ ಕರ್ಚೆಂ ದಾನ್ ಭೊವ್ ಉದಾರ್ ಮನಾಚಿಂ. ತವಳ್ 'ಆಮಿ ಕಿತ್ಯಾಕ್ ಮಿಸಾಂವಾಕ್ ದಾನ್ ದಿಜೆ? ಮ್ಹಣ್ ಸವಾಲಾಂ ಆಮಿ ವಿಚಾರಿನಾಂವ್. ತೊಚ್ ವಿಶಾಲ್ ಆನಿ ಉದಾರ್ ಮನೋಭಾವ್ ಹ್ಯಾ ಪ್ರಾಚಿತ್ ಕಾಳಾಚ್ಯಾ ಸಾಕ್ರಿಫಿಸಾ ಆನಿ ದಾನಾ ವೆಳಿಯೆಂ ಆಮ್ಚೆ ಥಯ್ ಆಸುಂ.

ದುರ್ಬಳ್ಯಾಂಕ್ ಆನಿ ಗರ್ಜೆಂತ್ ಆಸ್ಲೆಲ್ಯಾಂಕ್ ಕುಮ್ಚೊ ಹಾತ್ ದಿಂವ್ಕ್ ಜೆಜುಚಿ ಶಿಕೊವ್ಣ್ ಆನಿ ತಾಚಿ ಪರ್ಜಳಿಕ್ ದೇಕ್ ಆಮ್ಚ್ಯಾಂ ಕರ್ಣಾಲಿಕ್ ಲೊಕಾಕ್ ಏಕ್ ನಿರಂತರ್ ಪ್ರೇರಣ್. ಕ್ರಿಸ್ತಾಚೊ ಮೋಗ್ ಆನಿ ತ್ಯಾಗ್ ಮೀತ್ ಮೇರ್ ನಾತ್ಲೊ. ತ್ಯಾ ದಯ್ಣಿಕ್ ಪ್ರೇರಣಾನ್ ಆನಿ ಉಜ್ವಾಡಾನ್ ಆಮ್ಚಿ ಮತ್ ಆನಿ ಆಮ್ಚಿಂ ಕಾಳ್ಜಾಂ ಸದಾಂಚ್ ಪೆಟುನ್ ಆಸುಂಕ್ ಜಾಯ್. ದಾನ್ ದಿಂವ್ಚೆಂ ಉದಾರ್ ಮನ್ ಆಮ್ಚ್ಯಾ ಕಾಳ್ಜಾಚ್ಯೆ ಗುಂಡಾಯೆ ಥಾವ್ನ್ ಉಮಾಳುನ್

ಯೆಜೆ ಆನಿ ಗರ್ಜೆವಂತಾಂ ಥಯ್ ತೆಂ ಮ್ಹಳುಂಕ್ ಜಾಯ್. "ಕಿತೆಂ ತುಮಿ ಮ್ಹಜ್ಯಾ ಲ್ಹಾನಾಂತ್ಲಾ ಲ್ಹಾನಾಂಕ್ ಕರ್ತಾತ್ ತೆಂ ಮ್ಹಾಕಾಚ್ ತುಮಿ ಕರ್ತಾತ್" (ಮಾತೆವ್ 25:40) ಮ್ಹಣ್ ಜೆಜುನ್ಚೆ ಆಮ್ಚ್ಯಾಂ ಸ್ಪಷ್ಟ್ ಸಾಂಗ್ಲಾಂ. ಗರ್ಜೆವಂತಾಂ ಥಯ್ ಸೊವ್ಯಾಚೆಂ ಮುಖಮಳ್ ಪಳೆಂವ್ಕ್ ಗೂಂಡ್ ಭಾವಾರ್ಥಾಚಿ ಬುನ್ಯಾದ್ ಆಸುಂಕ್ ಜಾಯ್. ಏಕ್ ಗರ್ಜೆವಂತೆ ಮನಿಸ್ ಆಮ್ಚೆ ಮುಕಾರ್ ಯೆವ್ನ್ ಆಪ್ಲೆ ಹಾತ್ ಉಸೊವ್ನ್ ಮಾಗ್ತಾನಾ, ಥಯ್ ಉಬೊ ಆಸ್ಲೊ ತೊ ನ್ಹಯ್. ತಾಚ್ಯಾ ರುಪಾನ್ ಆಯಿಲ್ಲೊ ಜೆಜುಚ್ ಮ್ಹಣ್ ವಳ್ಕತಲಿಂ ದಾನ್ ದಿಂವ್ಕ್ ದುಸ್ತೆಂ ಕಾರಣ್ ವಿಚಾರಿನಾಂತ್.

ಆಜುನ್ ಆಮ್ಚೆ ಮಧೆಂ ಶೋಷಿತ್ ವರ್ಗ್ ಆಸಾ. ಸಮಾಜೆಚ್ಯಾ ಕೊನ್ಯಾಕ್ ಲೊಟುನ್ ನಿರ್ಲಕ್ಷ್ಯಕ್ ವಳಗ್ ಜಾಲ್ಲೊ, ಸಮಾಸಮ್ ಮ್ಹಣ್ ಲೆಕಿನಾಸ್ತಾಂ ವಿವಿಧ್ ರಿಶಿನ್ ಸಾಮಾಜಿಕ್, ಧಾರ್ಮಿಕ್ ತಶೆಂ ಆರ್ಥಿಕ್ ಭೇದ್-ಭಾವಾಕ್ ಬಲಿ ಜಾಲ್ಲೊ, ವಿಕಾಸ್ ಆನಿ ಅಭಿವೃದ್ಧಿ ಥಾವ್ನ್ ವಂಚಿತ್ ಜಾಲ್ಲೊ, ಜಿಣ್ಯೆಂತ್ ಹರಾಂ ಬರಿಂ ವಯ್ಕ್ ಯೆಂವ್ಕ್ ಅಮ್ಚ್ಯಾ ಲಾಬನಾತ್ಲೊ, ಮೊಸ್ತಾಕ್, ದೈಶಾಕ್ ಆನಿ ಫಾರಿಕ್ಟಾಕಾಕ್ ಬಲಿ ಜಾಲ್ಲೊ, ಕುಟ್ಮಾಂನಿ ತಿರಸ್ಕಾರ್, ನಿಂದಾ, ಬೆಪರ್ವಾ ಆನಿ ಕಷ್ಟ-ನಷ್ಟ್ ಸೊಸುನ್ ಆಸ್ಲೊ ಹಜಾರಾಂನಿ ಲೋಕ್ ಆಮ್ಚೆ ಮಧೆಂಚ್ ಆಸಾ. ಹ್ಯಾ ಸರ್ವಾಂ ಥಯ್ ಜೆಜುಚೆಂ ಬಿರ್ಮತಿಚೆಂ, ಕಾಕುಳ್ಚೆಂ ಆನಿ ದಯಾಳಾಯೆಚೆಂ ಪವಿತ್ರ್ ಆನಿ ಮೊಗಾಳ್ ಮುಖಮಳ್ ಪಳೆಂವ್ಕ್ ಆನಿ ತಸಲ್ಯಾಂಚ್ಯಾ ರುಪಾರ್ಚ್ ಆಮ್ಚೆ ಮುಕಾರ್ ಯೆವ್ನ್ ಆಮ್ಚ್ಯಾಂ ದಾನ್ ದಿಂವ್ಚೊ ಅಮ್ಚ್ಯಾ ಲಾಬೊಂವ್ಚ್ಯಾ ಸೊಮ್ಯಾ ಥಯ್ ಆಮ್ಚೊ ಮೋಗ್ ದಾಕೊಂವ್ಕ್ ಹರೆಕ್ ದೀಸ್ ಆಮ್ಚ್ಯಾಂ ನವೆ ನವೆ ಸಂದರ್ಭ್ ಮೆಳ್ತಾತ್. ದಾನ್ ದಿಂವ್ಚೆಂ ಆಮ್ಚೆಂ ಕರ್ತವ್ಯ್ ಮಾತ್ ನ್ಹಯ್, ತೆಂ ಏಕ್ ವರ್ತೆಂ ಭಾಗ್ ದೆವಾನ್ ಆಮ್ಚ್ಯಾಂ ಫಾವೊ ಕರ್ಚೆಂ.

ಆಜ್ ಸಂಸಾರಾಂತ್ ಜೆಜುಚೆಂ ರೂಪ್ ಪಳೆಂವ್ಕ್ ಮೆಳಜೆ ತರ್ ತಾಚೊ ಪಾಟ್ಲಾವ್ ಕರ್ತಲ್ಯಾಂ ಥಯ್ ತೆಂ ನಿರಂತರ್ ದಿಸುಂಕ್ ಜಾಯ್. ಜೆಜುಚೆಂ ಮಿಸಾಂವ್ 'ದುರ್ಬಳ್ಯಾಂಕ್ ಬರಿ ಖಬರ್ ಪರ್ಗಟ್ ಕರ್ಚೆಂ, ಬಂದೆಂತ್ ಆಸ್ಲೆಲ್ಯಾಂಕ್ ಸುಟ್ಕಾ, ಕುರ್ಡ್ಯಾಂಕ್ ದೀಷ್ಟ್, ದಣ್ಣತಲ್ಯಾಂಕ್ ಸವ್ಣಸಾಯ್' (ಲೂಕ್ 4:18-19) ಆನಿ ಸರ್ವಾಂಕ್ ಬರೆಂ ಕರಿತ್ ವೆಚೆಂ ಆಮ್ಚೆಂ ಮಿಸಾಂವ್. ಹ್ಯಾ ಕಾಳಾರ್ ಆಮಿಚ್ ಜೆಜುಚೆ ಹಾತ್ ಪಾಯ್, ತಾಚೆಂ ಮನ್ ಆನಿ ಕಾಳಿಜ್ ಸರ್ವಾಂಕ್ ಪ್ರತ್ಯೇಕ್ ಜಾವ್ನ್ ಗರ್ಜೆಂತ್ ಆಸ್ಲೆಲ್ಯಾಂಕ್ ಮ್ಹಳೆಂ ಸತ್ ಮತಿಂತ್ ದವರ್ಚೆಂ ಆನಿ ಮನ್ ಆನಿ ಕಾಳಿಜ್ ಸದಾಂಚ್ ಉದಾರ್ ದವರ್ಚೆಂ.

ಕಾಜಾರಾಕ್ 40 ದಿಸಾಂಚಿ ತಯಾರಾಯ್!

ಕಾಜಾರ್ ಆನಿ ಕರೆಜ್ಯಾ:
 ಆಮ್ಚಾ ಕುಟ್ಮಾಂತ್ ಏಕ್ ಕಾಜಾರ್ ಆಸ್ಲೆಂ. ತೆಂ ಕಾಜಾರ್ ಕರೆಜ್ಯಾಂತ್. ರೆಸ್ಪೆಕ್ ಹಾಂವೆಂಚ್ ಕರಿಜೆ ಅಶೆಂ ಕುಟ್ಮಾದಾರಾಂಚೊ ದಬಾವ್. ಹಾಂವೆಂ ನಾಖುಶಿ ದಾಕಯಿಲ್ಲಾಕ್ ತಾಂಚೊ ದಬಾವ್ ಕಾಂಯ್ ಉಣೊ ಜಾಂವ್ಕ್ ನಾ ಬದ್ಲಾಕ್ ಚಡ್ಚ್ ಜಾಲೊ. 'ತುಂ ಆಮ್ಚಾ ಕುಟ್ಮಾಂತ್ಲೊ ಪಾದ್ರಾಬ್. ಕರೆಜ್ಯಾ ಮ್ಹಳ್ಳಾ ನಿಬಾನ್ ತುವೆಂ ಜಾಯ್ನಾ ಮ್ಹಳ್ಳಾರ್ ಆಮಿ ಆನಿ ಖಂಯ್ ವೆಚೆಂ?' ಮ್ಹಾಕಾ ತಾಂಚೆಂ ಸವಾಲ್. ತೆಂಯ್ ಹೊಕ್ಲೆಚೊ ಬಾಪುಯ್ ಸರ್ಲಾ, ಪಯ್ಲಾಂಚ್ಯಾ ಲೆಕಾರ್ ತಿಂ ಚಿಕ್ಕೆಂ ಹಳ್ತಾಚಿ ಮನ್ಶಾಂ. 'ಆಮಿ ದುಬ್ಳಿಂ ದೆಕುನ್ ತುಂ ಜಾಯ್ನಾ ಮ್ಹಣ್ ಸಾಂಗ್ತಾಯ್' ಮ್ಹಳ್ಳೆಂ ಕೊಡು ಉತರ್ ಯೆಂವ್ಕಾಯಿ ಸಾಧ್ಯ್ ಆಸ್ಲೆಂ. ಕರೆಜ್ಯಾಂತ್ ರೆಸ್ಪೆಕ್ ಕೆಲ್ಯಾರ್ ಬಿಸ್ಪ್ ಮ್ಹಾಕಾ ಕಿತೆಂ ಮ್ಹಣ್ತಾ? ತೆಂ ಸವಾಲ್ಯಾಂ ಮತಿಂತ್ ಆಯ್ಲೆಂ. ಹಜಾರ್ ಚಿಂತುನ್ ರೆಸ್ಪೆಕ್ ಕರುಂಕ್ ಧಯ್ತಾನ್ ಒಪ್ಲೊಂ. ಕರೆಜ್ಯಾಂತ್ ಹಾಂವೆಂ ರೆಸ್ಪೆಕ್ ಕರ್ಚೆಂ ಹೆಂ ಪಯ್ಲೆ ಪಾವ್ಲಿಂ. ಕರೆಜ್ಯಾಂತ್ ಕರ್ಚಾ ರೆಸ್ಪೆರಾಕ್ ಶೆರ್ಮಾಂವ್ ಕಶೆಂ ಸಾಂಗಜೆ? ಹೆಂ ಸವಾಲ್. ತ್ಯಾಚ್ ವೆಳಾರ್ ಶೆಜಾರಾ ಫಿರ್ಗಜೆಂತ್ ಕರೆಜ್ಯಾಚ್ಯಾ ಪಯ್ಲಾ ಹಫ್ತಾಂತ್ ಸೊಮಾರಾ ಥಾವ್ನ್ ರೆತಿರ್ ದವರ್ಲಿ. ತ್ಯೆ ರೆತಿರ್ಕೆ ಯೆಂವ್ಚ್ಯಾಕ್ ಲೊಕಾಚೆಂ ಮನ್ ವ್ಹಂಯ್ ಕರ್ಚ್ಯೆ ತಸಲೊ ಶೆರ್ಮಾಂವ್ ತ್ಯೆ ಫಿರ್ಗಜೆಂತ್ ಸಾಂಗಜೆ ಮ್ಹಣ್ ವಿಗಾರಾ ಥಾವ್ನ್ ಆಪೊವ್ಣೆಂ. ತಾಕಾ ಹಾಂವೆಂ ಖುಶೆನ್ ಜಾಂಯ್ ಮ್ಹಳ್ಳೆಂ. ಮ್ಹಣ್ಚೆ ತ್ಯಾ ದಿಸಾಂನಿ ಮ್ಹಜ್ಯೆ ತಕ್ಲೆ ಭಿತರ್ ಎಕಾ ಘಾಣ್ಯಾಂತ್ ಆಸ್ಲೆ ಬರಿಂ ದೋನ್ ಸಂಗಿ ಸಾಂಗಾತಾ ಸಾಂಗಾತಾ ಆಸ್ಲೊ.

1) ಕರೆಜ್ಯಾಂತ್ ಜಾಂವ್ಚ್ಯಾ ರೆಸ್ಪೆರಾಚೊ ಶೆರ್ಮಾಂವ್.
 2) ಕರೆಜ್ಯಾಂತ್ ಜಾಂವ್ಚ್ಯಾ 'ನವ್ಯಾ ಜಿವಿತಾಕ್ ವಾಟ್' ಹ್ಯೆ ರೆತಿರ್ಕೆ ಪ್ರಸ್ತಾವಿಕ್ ಶೆರ್ಮಾಂವ್. ದೋನ್ ತೀನ್ ದೀಸ್ ಸಾಂಜೆಚೆಂ ವಾಕಿಂಗಾಕ್ ವೆತಾನಾ, ಹ್ಯಾ ದೋನ್ಯಾ ಸಂಗಿಂ ವಿಶಿಂ ಆಲೊಚೆನ್ ಕರ್ನ್ ಆಸ್ಲೊಂ. ಹ್ಯಾಚ್ ಆಲೊಚೆನ್ ರಾತಿಂ ನಿದುಂಕ್ ಗೆಲೊಂ. ಸಪ್ತಾಂತ್ ಮನ್ಶಾ ಮೆಂದ್ಲಾಕ್ ರಾಜಾಂವಾಚಿ

ಗಡ್ ಮ್ಹಣ್ ಆಸನಾ. ಆಮಿ ಕಾಣಿಯೆ ಬುಕಾಂನಿ ಮರ್‌ಮೇಯ್ಡ್ (mermaid) ಮ್ಹಳ್ಳಿ ಏಕ್ ಕಾಲ್ಪನಿಕ್ ಜಿವಿ ಪಳೆಲ್ಯಾ. ಕುಡಿಚೊ ವಂಯ್ಲೊ ಭಾಗ್ ಸ್ತಿಯೆಚೊ ಆನಿ ಸಕಯ್ಲೊ ಭಾಗ್ ಮ್ಹಾಸೆಚೊ. ನಿದೆಂತ್ ತಶೆಂಚ್ ಘಡ್ಲೆಂ ಮ್ಹಜ್ಯೆ ತಕ್ಲೆ ಭಿತರ್. ಹೆಣೆಂ ಕಾಜಾರ್ ಆನಿ ತೆಣೆಂ ಕರೆಜ್ಯಾ. ಸಾಮಾನ್ಯ್ ಜಾವ್ನ್ ಎಕಾಮೆಕಾಕ್ ವಿರೋಧ್ ಸಂಗಿ. ಪೂಣ್ ಮ್ಹಜ್ಯೆ ತಕ್ಲೆ ಭಿತರ್ ತ್ಯೊ ದೋನ್ ಸಂಗಿ ಕುಡ್ಪುನ್ ಆಯ್ಲೊ ಆನಿ 'ಕಾಜಾರಾಕ್ 40 ದಿಸಾಂಚಿ ತಯಾರಾಯ್' ಮ್ಹಳ್ಳೆಂ ನವೆಂ ಚಿಂತಾರೂಪ್ (concept) ರುಪಿತ್ ಜಾವ್ನ್ ಆಯ್ಲೆಂ.

ಕರೆಜ್ಯಾಚೆ 40 ದೀಸ್:
 ಕರೆಜ್ಯಾಚೆ ಚಾಳಿಸ್ ದೀಸ್ ದೆವೊತ್ ಕ್ರಿಸ್ತಾಂವಾಂಕ್ ಭಾರಿಚ್ ಗಂಭೀರಾಯೆಚೆ ದೀಸ್. ಕಾಯ್ದಾ ಪರ್ಮಾಣೆಂ ಉಪಾಸಾಚೆ ದೀಸ್ ದೋನ್ ಚ್ ಜಾಲ್ಯಾರಾಯಿ, ದೆವೊತ್ ಕ್ರಿಸ್ತಾಂವಾಂಕ್ ಕರೆಜ್ಯಾಚ್ಯಾ ಹರೆಕಾ ಸುಕ್ರಾರಾ ಉಪಾಸ್. ನಿಯಮಾ ಪ್ರಕಾರ್ ಮಾಸ್ ಖಾಂವ್ಕ್ ಆಡ್ಲಾರ್ಲೆ ದೀಸ್, ಉಪಾಸಾಚೆ ತೆ ದೋನ್ ದೀಸ್ ಆನಿ ಹರೆಕಾ ಸುಕ್ರಾರಾ ತರ್ಯಿ, ದೆವೊತ್ ಕ್ರಿಸ್ತಾಂವಾಂಕ್ ಸಗ್ಳೆ ಚಾಳಿಸ್ ದೀಸ್ ಮಾಸ್ ಮಾಸ್ ನಾ, ರಾಂದ್ಲಯೆಚೆಂ ಜೆವಣ್. ಹ್ಯಾ ವರ್ಗಾಂತ್ಲಾ ದಾದ್ಲಾಂಕ್ ಚಾಳಿಸ್ ದೀಸ್ ನಾ ಸಿಗ್ಡೆ, ನಾ ಸೊರೊ. ಹ್ಯೆಚ್ ದಿಶೆನ್ ಆನಿಕಿ ಇಲ್ಲೆಂ ಮುಕಾರ್ ವೆತಲ್ಯಾಂಕ್ ಚಾಳಿಸ್ ದೀಸ್ ಟಿವಿ, ಸೀರಿಯಲಾಂ ನಾಂತ್. ಹ್ಯಾ ನಮುನ್ಯಾಚ್ಯೊ ದಂಡವ್ಣ್ಯೊ ಜೆರಾಲ್ ರಿತಿನ್ ಆಮ್ಚಾಂ ಪಳೆಂವ್ಕ್ ಮೆಳ್ಳೆಂ ಜಾಲ್ಯಾರ್, ಎಕೆಕಾ ಕಾರಿಜ್ಯಾತಿಕ್ ಮನ್ಶಾಂಕ್ ಏಕ್ ವಿಶಿಷ್ಟ್ ರಿತಿಚೊ ತ್ಯಾಗ್ ಸಾಕ್ರಿಫಿಸ್ ಆಸ್ಲಾ. ಭೊಂವ್ಣೆಚ್ಯಾ ಹೆರ್ ಸಮಡಿಚ್ಯಾ ಮನ್ಶಾಂಕಾಯಿ, ಆಮ್ಚಾಂ ಕ್ರಿಸ್ತಾಂವಾಂಕ್ ಹೆ ಚಾಳಿಸ್ ದೀಸ್ 'ಕಪ್ಪು ದಿವಸ್' ಮ್ಹಣ್ ಕಳಿತ್ ಆಸಾ. ತಿತ್ಲೆಂ ಬರೆಂಚ್, ಹೆರ್ ಮನ್ಶಾಂ ಮುಕಾರ್ ಆಮಿ ದೆವಾಚ್ಯಾ ಮೊಗಾಕ್ ಏಕ್ ಸಾಕ್ಸ್ ದಿಲ್ಲೆ ಪರಿಂ ಜಾಲೆಂ. ಪೂಣ್ ಆಮಿ ಕ್ರಿಸ್ತಾಂವಾಂನಿ ಕಾಳ್ಜಾಂ ಮನಾಂತ್ ತೆ ಚಾಳಿಸ್ ದೀಸ್, ಕಾಳೆ ದೀಸ್ ವಾ ದುಖಾಚೆ ದೀಸ್ ಮ್ಹಣ್ ಲೆಕಿಚೆಗಿ ಮ್ಹಳ್ಳೆಂ ಸವಾಲ್ ಯೆತಾ. ಮ್ಹಾಕಾ ತ್ಯಾ ದಿಸಾ ಸಪ್ತಾಂತ್

ಕಾಜಾರಾಕ್ ಆನಿ ಕರೆಜ್ಯಾಕ್ ಏಕ್ ವಿಚಿತ್ರ್ ಸಂಬಂಧ್ ಘಡುನ್ ಆಯ್ಲೊ, ಮಾಸ್ಕಿ ಆನಿ ಸ್ತ್ರೀ ಸಾಂಗಾತಾ ಘಡ್ಪುನ್ ಮರ್‌ಮೇಯ್ಡ್ (mermaid) ಜಾಲ್ಯೆ ಬರಿಂ. 'ಕ್ರಿಸ್ತಾಂವಾಂಕ್ ಕರೆಜ್ಯಾಂತ್ ಕಾಜಾರ್ ನಾ' - ಹೊ ಸಗ್ಳೊ ವಿಷಯ್ ತಿತ್ಲ್ಯಾ ಮೊಟ್ಯಾನ್ ತಿಸುರ್ನ್ ಸೊಡ್ಲೊ ಜಾಲ್ಯಾರ್, ಹೆರ್ ಜಾಯ್ತಾ ಮಹತ್ವಾಚ್ಯೊ ಸಂಗಿ, ಸತಾಂ ಲಿಪುನ್ ವೆತಾತ್. ಪವಿತ್ರ್ ಸಭೆಚ್ಯಾ ಕಾನುನಾ ಪ್ರಕಾರ್ (canon law) ಕರೆಜ್ಯಾಂತ್ ಕಾಜಾರ್ ಕರುಂಕ್ಚ್ ನಜೊ ಮ್ಹಳ್ಳೆಂ ನಿಯಮ್ ನಾ, ಫಾವೊತೆಂ ಕಾರಣ್ ಆಸ್ಲಾರ್ ಆನಿ ತೆಂ ಏಕ್ ಜಡಾಯೆಚೆಂ ಕಾರಣ್ ಜಾಲ್ಯಾರ್ ಕರೆಜ್ಯಾಂತ್ ಲಗ್ನಾಚೊ ಸಂಸ್ಕಾರ್ ಘೆವ್ತಾತ್. ಹಾಂಗಾ ಆಮಿ ಕಾಜಾರ್ ಮ್ಹಳ್ಳಾಕ್ ಲಗ್ನಾಚೊ ಸಂಸ್ಕಾರ್

ಬಾ| ಎ ಡಿ'ಲೀಮಾ, ಕೋಟಾ

ಮ್ಹಳ್ಳೆಂ ಚಡ್ ಸೂಕ್ತ್ ಆನಿ ಅಧಿಕೃತ್ ನಾಂವ್ ಉಗ್ಡಾಸಾಕ್ ಹಾಡ್ಲೆಂ. ಹರೆಕಾ ಸಂಸ್ಕಾರಾಂತ್ ದೆವಾಚಿ ಕುರ್ಪಾ ಆಸಾ. ತರ್ ಕರೆಜ್ಯಾಂತ್ ದೆವಾಚಿ ಕುರ್ಪಾ ಸ್ವಿಕಾರ್ ಕರುಂಕ್ ಕಶಿ ಆಡ್ಕಳ್ ಯೆಂವ್ಚಿ? ಆಮ್ಚಾ ಕಾಜಾರಾಚ್ಯಾ ಆಚರಣಾಂತ್ ದೋನ್ ವಿಭಾಗ್ ಆಸಾತ್ ಮ್ಹಣ್ ಹಾಂಗಾ ಆಮಿ ಉಗ್ಡಾಸ್ ಕರಿಜೆ ಪಡ್ತಾ, ಇಗರ್ಜೆಂತ್ ರೆಸ್ಪೆರಾಚೆಂ ಮೀಸ್ ಆನಿ ಉಪ್ರಾಂತ್ ಹೊಲಾಂತ್ ಸಾಮಾಜಿಕ್ ಸಂಭ್ರಮ್. ಹ್ಯಾ ಸಂಭ್ರಮಾ ಉದೆಶಿಂ ಆಮ್ಚಿ ಆವಯ್ ಆಸ್ಲೆ ಪವಿತ್ರ್ ಸಭೆಚಿ ಶಿಕೊವ್ಣ್ ಆಮಿ ಸವ್ಜೆ. ಕರೆಜ್ಯಾಂತ್ ಲಗ್ನಾಚೊ ಸಂಸ್ಕಾರ್ ಘೆಂವ್ಕ್ ಕಾಂಯ್ ಆಡ್ಕಳ್ ನಾ, ಸಾಮಾಜಿಕ್ ಸಂಭ್ರಮ್ ಕಿತೆಂ ಕರ್ಚೊ ಆಸಾ ತೊ ಸಾದ್ಯೆ ರಿತಿರ್ ಕರುಂಕ್ ಪವಿತ್ರ್ ಸಭೆಚೊ ಉಲೊ. ಸಾಮಾನ್ಯ್ ಜಾವ್ನ್ ಕರೆಜ್ಯಾ ಭಾಯ್ರ್ ಕರುಂಕ್ ಸಾಧ್ಯ್ ಆಸ್ಲೆಂ ತೆಂ ಕಾಜಾರ್ ಕರೆಜ್ಯಾಚ್ಯಾ ದಿಸಾಂನಿ ಕರ್ಚೆಂ ನ್ಹಯ್. ಹ್ಯೆ ಶಿಕೊವ್ಣ್ ದ್ವಾರಿಂ ಆಮಿ ಅಪ್ಪತ್ಯಕ್ ರಿತಿನ್ ತರ್ಯಿ ಏಕ್ ಮಹತ್ವಾಚೊ ಸಂದೇಶ್ ಜಿಕುನ್ ಧರ್ಚೊ ಆಸಾ: ಕರೆಜ್ಯಾಚೆ ದೀಸ್ ದುಖಾಚೆ ದೀಸ್ ನ್ಹಯ್, ಬೆಜಾರಾಯೆಚೆ ದೀಸ್ ಖಂಡಿತ್ ನ್ಹಯ್, ತೆ ತಯಾರಾಯೆಚೆ ದೀಸ್, ತೆ ಚಡ್ ಕರುನ್ ತರ್ಬೆತಿಚೆ ದೀಸ್. ಪಾಸ್ಕಾಂಚ್ಯಾ ವ್ಹಡಾ

ಸಂಭ್ರಮಾಕ್ ಆಮಿ ತಯಾರಾಯ್ ಕರ್ಚೆ ದೀಸ್. ಹರೆಕಾ ಕಾಜಾರಾಕ್ ತಯಾರಾಯೆಚೆ ದೀಸ್ ಮ್ಹಣ್ ಆಸ್ತಾತ್, ತ್ಯಾ ತಯಾರಾಯೆಚ್ಯಾ ದಿಸಾಂಕ್ ಆನಿ ತಾಂತುಂ ಕರುಂಕ್ ಆಸ್ಚ್ಯಾ ಕಾಮಾಂಕ್, ಸರ್ವ್ ಕಾಮಾಂನಿ ಏಕ್ ವಿಶಿಷ್ಟ್ ಸಂತೊಸ್ ಆನಿ ಧಾದೊಸ್ಕಾಯ್ ಆಟಾಪುನ್ ಆಸಾ. ದೆಕಿಕ್, ಕಾಜಾರಾಕ್ ಭಾಂಗಾರ್ ಆನಿ ಮುಸ್ತಾಯ್ಕಿ ವೊಲಾಕ್ ಘೆಂವ್ಚ್ಯಾಂತ್ ಕಿತ್ಲೊ ಸಂತೊಸ್ ಆನಿ ಧಾದೊಸ್ಕಾಯ್! ತಶೆಂ ಪಾಸ್ಕಾಂ ಘೆಸ್ತಾಚ್ಯೆ ತಯಾರಾಯೆಂತ್ಯಾಯಿ ಆಸಾ ಸಂತೊಸ್ ಆನಿ ಉಲ್ಲಾಸ್.

ಪಬ್ಲಿಕ್ ಪರಿಕ್ವೆಕ್ 40 ದಿಸಾಂಚಿ ತಯಾರಾಯ್:
 ಕರೆಜ್ಯಾಚ್ಯಾ ಚಾಳಿಸ್ ದಿಸಾಂಕ್ ಆನಿ ಪಬ್ಲಿಕ್ ಪರಿಕ್ವೆಕ್ ಕೊಲೆಜ್ ವಿದ್ಯಾರ್ಥಿಂನಿ ಕರ್ಚ್ಯಾ 'ಚಾಳಿಸ್' ದಿಸಾಂಚ್ಯೆ ತಯಾರಾಯೆಕ್ ಲಾಗಿಲಿ ಸಯ್ಕಿ ಆಸಾ. ವೆಗ್ಳ್ಯಾ ಉತ್ರಾಂನಿ, ಆಮ್ಚಾ ದೆವೊತ್ ಕ್ರಿಸ್ತಾಂವಾಂಕ್ ಆನಿ ಡಿಸ್ಪಿಂಕ್ವನ್ ಸೊಡ್ಚ್ಯಾ ವಿದ್ಯಾರ್ಥಿಂಕ್ ಎಕಾಮೆಕಾ ಜಾಯ್ತಾ ಸಂಗಿಂನಿ ತಾಳ್ ಪಡ್ತಾ. ಪರಿಕ್ವೆಕ್ ತಯಾರಾಯ್ ಕರ್ಚ್ಯಾ ತ್ಯಾ ದಿಸಾಂನಿ, ತಾಂಕಾಂ ನಾ ಟಿ.ವಿ, ನಾ ಮೊಬಾಯ್ಲ್, ನಾ ಫೇಸ್‌ಬುಕ್, ನಾ ಸಾಮಾಜಿಕ್ ಕಾರ್ಯಿಂ, ತಿಂ ಬುಕಾಂ ಭಿತರ್ ಬುಡ್ಲಲಿ ಆಸ್ತಾತ್. ಸಾರ್ಕೆಂ ಖಾಂವ್ಕ್ ಜೆಂವ್ಕಾಯಿ ಘುರ್ಸತ್ ನಾ. ಹಾಬ್ಲಾ! ಏಕ್ ಪಾವ್ಲಿಂ ಪರಿಕ್ವಾ ಜಾಲಿ. ಬೂಕ್, ನೋಟ್ಸ್ ಸಕ್ಡ್ ವಯ್ರ್ ಮಾಳ್ಕಾರ್. ವಾಚ್ಚೆಂ ಮ್ಹಳ್ಳೆಂ ತೆಂ, ಅಧ್ಯಯನ್ ಕರ್ಚೆಂ, ಪರಿಕ್ವೆಕ್ ತಯಾರಾಯ್ ಕರ್ಚ್ಯಾಕ್ ಮಾತ್ ಸೀಮಿತ್!? ಪರಿಕ್ವೆ ಉಪ್ರಾಂತ್ 'ಸಾದೊ ಕಾಳ್' ಯೆತಾ. ಚಾಳಿಸ್ ದೀಸ್ ಇತ್ಲೆಂ

ವಾಚ್ಚಾರಾಯಿ ವಾಚ್ಚಿ ರೂಚ್ ತಾಂಕಾಂ ಯೆಂವ್ಕ್ ನಾ ತಶೆಂ ದಿಸ್ತಾ. ಹೆಂ ಆಮ್ಚಾ ಶಿಕ್ಷಣ್ ವಿಧಾನಾಚೆಂ ಏಕ್ ವ್ಹಡ್ ಉಣೆಪಣ್. ಹೆಣೆಂ ದೆವೊತ್ ಕ್ರಿಸ್ತಾಂವಾಂ ಕರೆಜ್ಯಾಂತ್ ಸಬಾರ್ ರಿತಿಂನಿ ಪ್ರಾಚಿತ್ ಕರ್ತಾತ್ ತರ್ಯಿ ಜಿಣ್ಯೆಂತ್ ಪ್ರಾಚಿತ್ ಆನಿ ಶಿಸ್ತೆಚಿ ರೂಚ್ ತಾಂಕಾಂ ಮೆಳುಂಕ್ ನಾ, ತಾಣಿಂ ಜೊಡುಂಕ್ ನಾ. ತಶೆಂ ಜಾಂವ್ಕ್ ಏಕ್ ವಿಶಿಷ್ಟ್ ಕಾರಣ್ ಅಶೆಂ ಲೆಕ್ತಾತ್. ಕ್ರಿಸ್ತಿ ಜಿಣಿ ಏಕ್ 'ನವಿ ವಾಟ್' (ಧ.ಕೃತ್ಯಾಂ 22:4). ಜಿಣ್ಯೆಂತ್ ಕಿತೆಂಯ್ ನವೆಂಚ್ ಕರುಂಕ್ ಆಸಾ ತಾಕಾ ತರ್ಬೆತಿ ಗರ್ಜ್, ಹೆಂ ಸಾಮಾನ್ಯ್ ನಿಯಮ್. ಕ್ರಿಸ್ತಾಂವ್ ಜಾವ್ನ್ ಫಕತ್ ಸಮಡ್ ಪಾಳ್ಚ್ಯಾ ಪಾಂವ್ಚಾರ್ಚ್ ಉರ್ಚೆಂ ಜಾಲ್ಯಾರ್, ತಾಕಾ ಕಾಂಯ್ ತರ್ಬೆತಿ ಗರ್ಜ್ ನಾ. ಕ್ರಿಸ್ತಾಂವ್ ಜಾವ್ನ್ ಹ್ಯೆ ನವ್ಯೆ ವಾಟೆನ್ ಚಲುಂಕ್ ನಿರ್ಧಾರ್ ಕೆಲೊ ಜಾಲ್ಯಾರ್ ತಾಕಾ ತರ್ಬೆತಿ ಗರ್ಜ್. ಆಮ್ಚಿ ಆವಯ್ ಆಸಾ ತಿ ಪವಿತ್ರ್ ಸಭಾ ಆಮ್ಚಾಂ ತರ್ಬೆತಿ ಜೊಡುಂಕ್ ಜಾಯ್ತೆ ಅವ್ಕಾಸ್ ಕರ್ನ್ ದಿತಾ. ಸಗ್ಳೆ ಜಿಣ್ಯೆಂತ್ ಗರ್ಜ್ ಆಸಾ ತಿ ಶಿಸ್ತ್, ನಿಯಂತ್ರಣ್ ಜೊಡುಂಕ್ ಗರ್ಜ್ ಆಸಾ ತಿ ತರ್ಬೆತಿ ಜಾವ್ನ್ ಪವಿತ್ರ್ ಸಭಾ ದೇವ್ ಸ್ತುತಿಚೆ ಮಾಂಡಾವಳಿಂತ್ ಕರೆಜ್ಯಾಚೊ ಕಾಳ್ ಮ್ಹಣ್ ದಿತಾ. ವಿದ್ಯಾರ್ಥಿಂಕ್ ಶಿಸ್ತೆನ್ ವಾಚುಂಕ್ ಸವಯ್ ಜೊಡ್ಚ್ಯಾ ಉದ್ದೇಶಾನ್ ಶಿಕ್ವಾ ವಿಧಾನಾಂತ್ ಪರಿಕ್ವಾ ಮ್ಹಳ್ಳಿ ಏಕ್ ಹೆಕೀಗತ್ ಆಸಾ. ಹೆಂ ಗುಂಡಾಯೆಚೆಂ ಸತ್ ಮಾನುನ್ ಘೆನಾಸ್ತಾನಾ ಫಕತ್ ಪರಿಕ್ವೆಚ್ಯಾ ಪಯ್ಲೆಂ ಚಾಳಿಸ್ ದೀಸ್ ಮಾತ್ ವಾಚ್ಚೆಂ ಜಾಲ್ಯಾರ್, 'no point'! ತಶೆಂ ಆಸಾ ಚಾಳಿಸ್ ದಿಸಾಂಚೆಂ ಪ್ರಾಚಿತ್.

40 ದಿಸಾಂಚೊ ಯೋಗ ಕೋರ್ಸ್:
 ಆಮ್ಚಾ ಭಾರತಾಂತ್ ಯೋಗ ಭಾರಿಚ್ ಲೊಕಾ ಮೊಗಾಳ್



ಬಾ| ಎ ಡಿ'ಲೀಮಾ, ಕೋಟಾ

→15



ಕೊಂಕ್ಣಿ ಲೇಖಿಕ್ ಸಂಘ್ ಕರ್ನಾಟಕ, ಕರ್ನಾಟಕ್ ಸಭಾ ಉಡ್ಡಿ ಪ್ರದೇಶ್ (0) ದೆ ಡೆನಿಸ್ ಡಿಸಿಲ್ವಾ ಲೇಖಿನ್ ಸ್ಪರ್ಧೊ ಸಮಿತಿ ಆನಿ ಕೊಂಕ್ಣಿ ಸಂಘಟನ್ ಉಡ್ಡಿ ಜಿಲ್ಲೊ ಕೊಂಕ್ಣಿ ಪತ್ರಾಂಕ್ ಲೇಖಿನಾಂ, ವರ್ದೊ ಆನಿ ಕಾಣಿಯೊ ಬರೊಂವ್ಚ್ಯಾ ವಿಶಿಂ ತರ್ಬೆತಿ ಕಾರ್ಯಾಗಾರ್ ಫೆಬ್ರೆರ್ 17ವರ್ ಉಡ್ಡಿ ಇಗರ್ಜೆ ಸಭಾಸಾಲಾಂತ್ ಮಾಂಡುನ್ ಹಾಡ್ಲೆಂ.



ಸಾಂತ್ ಆಂತೊನಿಚ್ಯೆ ರೆಲಿಕೆಚಿ ದಬಾಜಿಕ್ ಪರಬ್ ಫೆಬ್ರೆರ್ 15ವರ್ ಮಿಲಾರ್ ಇಗರ್ಜೆಚ್ಯಾ ಮಯ್ಜನಾರ್ ಚಲ್ಲಿ.



ಕಾಶ್ಮೀರಾಂತ್ ಭಯೋತ್ಪಾದಕ್ ಕೃತ್ಯಾಕ್ ಬಲಿ ಜಾಲ್ಲ್ಯಾ ಸೊಜೆರಾಂಚ್ಯಾ ಅತ್ಯಾಕ್ ಶಾಂತಿ ಮಾಗ್ಚೆ ಖಾತಿರ್ ಫೆಬ್ರೆರ್ 15ವರ್ ಮಿಲಾಗ್ರಿಸ್ ಇಗರ್ಜೆಚ್ಯಾ ಮಯ್ಜನಾರ್ ಮಾಗ್ಚ್ಯಾ ವಿಧಿ ಚಲ್ಲಿ.

→14 **ಕಾಜಾರಾಕ್ 40 ದಿಸಾಂಚಿ ತಯಾರಾಯ್!**

ಜಾವ್ನ್ ಯೆತಾ. ಕರೆಜ್ಯಾಚ್ಯಾ ಪ್ರಾಚಿಂತಾಚ್ಯೆ ದೃಶ್ಟೆನ್ ಯೋಗಾಚೆಂ ಲೊಕಾಮೊಗಾಳ್‌ಪಣ್ ಬರೆಂಚ್ ವ್ಹಣಜೆ. ಜಿಣ್ಯೆಂತ್ ಶಿಸ್ತ್ ಹಾಡ್ಚ್ಯಾಂತ್, ಇಂದ್ರಿಯಾಂಚೆರ್ ಗರ್ಜ್ ಆಸಾ ತೆಂ ನಿಯಂತ್ರಣ್ ಜೊಡ್ಚ್ಯಾಂತ್, ಕಾಮಾ ವಾವ್ರಾಂತ್ ಗರ್ಜ್ ಆಸಾ ತಿ ಏಕಾಗ್ರತಾ ಜೊಡ್ಚ್ಯಾಂತ್ ಯೋಗ ಏಕ್ ಪರಿಣಾಮ್‌ಕಾರಿ ತರ್ಬೆತಿ-ಹಾತೆರ್. ಚಿಂತ್ಯಾಂ ಎಕಾ ಕೆಂದ್ರಾಂತ್ ಶೆಂಬರ್ ಜಣಾಂ ಚಾಳಿಸ್ ದಿಸಾಂಚ್ಯಾ ಯೋಗ ಕೊರ್ಸಾಕ್ ಭರ್ತಿ ಜಾತಾತ್. ತಾಂತುಂ ಚಡ್ ಮಾಪಾನ್ ಹಿಂದು ಆನಿ ಥೊಡೆ ಕ್ರಿಸ್ತಾಂವ್. ಸಕ್ಡಾಂನಿ ತಾಂಚೊ ಉಸ್ವಾಸ್ ಘಟ್ ಧರ್ನ್ ಮ್ಹಳ್ಳೆ ಬರಿಂ ಚಾಳಿಸ್ ದಿಸಾಂಚೊ ಕೊರ್ಸ್ ಸೊಂಪಯ್ಲೊ. ಹಾಂವ್ ಕಿತ್ಯಾಕ್ ಗೆಲೊಂ/ಲಿಂ ಮ್ಹಳ್ಳೆಂ ಪಶ್ಚಾತಾಪ್ ಭೊಗ್ಲಿಂ ಥೊಡಿಂ ತರ್ಯಿ ಆಸ್ತಲಿಂ. ಆಸುಂ, ಸಕ್ಡಾಂನಿ ಕೊರ್ಸ್ ಆಕೆರ್ ಕೆಲೊ, ನಿಮಾಣ್ಯಾ ದಿಸಾ ಹಾತಾಂತ್ ಸರ್ಟಿಫಿಕೇಟ್. ತ್ಯಾ ಚಾಳಿಸ್ ದಿಸಾಂ ಉಪ್ರಾಂತ್ ಕಿತ್ಲ್ಯಾ ಜಣಾಂ ಯೋಗ ವಿದ್ಯಾರ್ಥಿಂನಿ ತಾಂಚ್ಯೆ ಜಿಣ್ಯೆಂತ್ ಯೋಗ ಅಭ್ಯಾಸ್ ಮುಂದರುನ್ ವ್ಹೆಲೊ? ಹಾಂಗಾಸರ್ ಜೆಜು ಮೆಸ್ಸಿನ್ ಒಂಪಿಯಾಚ್ಯೆ ಒಪಾರಿಚ್ಯೆ ಆಕ್ರೆಕ್ ಸಾಂಗ್ಲಲ್ಯಾ ಉತ್ರಾಂಚೊ ಉಗ್ಡಾಸ್ ಯೆತಾ: 'ತಸಲೊ ಫಳ್ ದಿತಾ ಎಕ್ಲೊ ಶೆಂಬರ್, ಎಕ್ಲೊ ಸಾಟ್, ಆನ್ಯೆಕ್ಲೊ ತೀಸ್ ವಾಂಟ್ಕಾಂನಿ' (ಮಾತೆವ್ 13:23). ತಶೆಂಚ್ ಹಾಂಗಾ. ಥೊಡ್ಯಾಂನಿ ಸದಾಂ ಯೋಗ ಅಭ್ಯಾಸ್ ಕರ್ಚೆಂ ಏಕ್ ವರ್ಸ್ ಮುಂದರುನ್ ವ್ಹೆಲೆಂ, ಥೊಡ್ಯಾಂನಿ ಏಕ್ ಮಹಿನೊ ಆನಿ ಹೆರ್ ಥೊಡ್ಯಾಂನಿ ಏಕ್ ಹಫೊ ಭರ್. ಸಗ್ಳೆ ಜಿಣ್ಯೆಕ್ ಗರ್ಜ್ ಆಸಾ ತೆಂ ಆಧ್ಯಾತ್ಮಿಕ್‌ಪಣ್ ಜಿಯೆಂವ್ಚ್ಯಾಕ್ ಚಾಳಿಸ್ ದೀಸ್ ತರ್ಬೆತಿ. ಹೊ ದಿಷ್ಟಾವ್ ನಾತ್ಲ್ಯಾ ವೆಳಾರ್ 'ಏಕ್ ಪಾಪ್ಲಿಂ ಕರ್ನ್ ಸೊಡ್ಚ್ಯಾ ಸಂಸಾರಾಂತ್‌ಚ್' ಆಮಿ ಉರ್ತಾಂವ್.

ಕರೆಜ್ಯಾಚೆ 40 ದೀಸ್ ಸಂತೊಸಾಚೆ ದೀಸ್ ಮ್ಹಣ್ಣೆ ತಿಕ್ಲೆಂ ಧಯ್ತ್ ಆಮ್ಕಾಂ ನಾ. ಪೂಣ್ ತೆ ಧಾದೊಸ್ಕಾಯೆಚೆ ದೀಸ್ ಜಾವ್ನ್ಯೆತ್. ಕಿತ್ಯಾಕ್ ಮನ್ಶಾ ಸಂಯ್ಜಾಚ್ಯಾ ಘಟನಾವಳಿ ಪ್ರಕಾರ್ ಕಷ್ಟ್ ಕಾಡ್ಚ್ಯಾಂತ್ಯೆಂ ಏಕ್ ಧಾದೊಸ್ಕಾಯೆ ಆಸಾ:

- ಕೃಶಿಕಾಂಕ್ ಗಾದ್ಯಾಂತ್ ಪಿಕ್ಲಾಂ ತೆಂ ಘರಾ ಹಾಡ್ಚೆ ದೀಸ್ ಸಂತೊಸಾಚೆ, ತರ್ಯಿ ಗಾದ್ಯಾಂತ್ ಕಷ್ಟ್ ಕಾಡ್ನ್ ಮ್ಹಿನತ್ ಕರ್ಚೆ ದೀಸ್ ಧಾದೊಸ್ಕಾಯೆಚೆ.
- ಭುರ್ಗ್ಯಾಕ್ ಜಲ್ಮ್ ದಿಲ್ಲೊ ದೀಸ್ ಸಂತೊಸಾಚೊ, ಪೂಣ್ ನವ್ ಮಹಿನೆ ಭುರ್ಗ್ಯಾಕ್ ಉದರಿಂ ವ್ಹಾವಯಿಲ್ಲೆ ದೀಸ್ ಧಾದೊಸ್ಕಾಯೆಚೆ.
- ಕಾಜಾರಾಚೊ ದೀಸ್ ಸಂತೊಸಾಚೊ, ಪೂಣ್ ತ್ಯಾ ಕಾಜಾರಾಕ್ ತಯಾರ್ ಕೆಲ್ಲೆ

ಚಾಳಿಸ್ ದೀಸ್ ಧಾದೊಸ್ಕಾಯೆಚೆ. ಫೆಸ್ತಾಕ್ ತಯಾರಾಯ್ ಜಾವ್ನ್
 ● ಪಾಸ್ಪಾಂಚೊ ದೀಸ್ ಖರ್ಚೆಲ್ಲೆ 40 ದೀಸ್
 ಸಂತೊಸಾಚೊ, ಪೂಣ್ ತ್ಯಾ ಧಾದೊಸ್ಕಾಯೆಚೆ.



ಸಾಂತ್ ಆಂತೊನ್ ಶಿಕ್ಷಣ್ ಸಂಸ್ಥೊ, ನಾರಾವಿಂತ್ ಜಮ್ಮು-ಕಾಶ್ಮೀರಾಂತ್ ಆತಂಕ್‌ವಾದಿಂ ಥಾವ್ನ್ ಮರಣ್ ಪಾವ್ಲಲ್ಯಾ ಸಯ್ನಿಕಾಂಕ್ ಶೃದ್ಧಾಂಜಲಿ ಅರ್ಪಿಲಿ.



ಸಿದ್ಧಕಟ್ಟೆ ಫಿರ್ಗಾಚೆಚೊ 4 ವರ್ಸಾಂ ಪ್ರಾಯೆಚೊ ಜೆಸ್ವನ್ ಲೋಬೊ, ಕ್ಯಾನ್ಸರ್ ಪಿಡೆಕ್ ವಳಗ್ ಜಾವ್ನ್ ಫಾ. ಮುಲ್ಲರ್ ಆಸ್ಪತ್ರೆಂತ್ ಚಿಕಿತ್ಸಾ ಘೆವ್ನ್ ಆಸಾ. ಹಾಚ್ಯೆ ಚಿಕಿತ್ಸೆಕ್ ಕರ್ತೊಲಿಕ್ ಸಭಾ ಸಿದ್ಧಕಟ್ಟೆನ್ ಮೂಡ್‌ಬದ್ಲಿ ವಾರಾಡ್ಯಾಚ್ಯಾ ಮುಖೆಲ್ಪಣಾ ಖಾಲ್ ರು. 25,000/- ದಿವ್ನ್ ಕುಮೊಕ್ ಕೆಲಿ.



ನವೀನ್ ಮಂಡೊನ್ನ್ಯಾ ಪಾಂಬೂರ್ ಹಾಣೆಂ ಬರಯಿಲ್ಲೊ, ಸೃಜನಾ ಪ್ರಕಾಶನಾನ್ ಪರ್ಗಟ್ಲೆಲೊ 'ಶೃದ್ಧಾಂಜಲಿ' ಕಥಾ ಪೆಳೊ ಫೆಬ್ರೆರ್ 15ವೆರ್ ಬಾಹ್ಯೇಯ್ನಾಂತ್ಲ್ಯಾ ಇಂಡಿಯನ್ ಕ್ಲಬ್ ಸಭಾಸಾಲಾಂತ್ ಲೊಕಾರ್ಪಣ್ ಜಾಲೊ.



ವಿಶ್ವ್ ಕೊಂಕ್ಣಿ ಕೇಂದ್ರ್ ವಿದ್ಯಾರ್ಥಿ ವೇತನ್ ನಿಧಿ ಫಲಾನುಭವಿ ವಿದ್ಯಾರ್ಥಿಂನಿ ಸ್ಥಾಪನ್ ಕೆಲ್ಲೆಂ 'ವಿಶ್ವ್ ಕೊಂಕ್ಣಿ ಅಲ್ಯುಮ್ನಿ ಸಂಘ್' ಸರ್ವ್ ವಿದ್ಯಾರ್ಥಿಂಚೆಂ ಎಕಾ ದಿಸಾಚೆಂ "ಪ್ರೇರಣಾ" ಸಮಾವೇಶ್ ಟಿ. ವಿ. ರಮಣ ಪೈ ಕಾನ್ವೆನ್ಯನ್ ಸಾಲಾಂತ್ ಫೆಬ್ರೆರ್ 9ವೆರ್ ಚಲ್ಲೆಂ.

ಉಗ್ಡಾಸ್ ಮೊಗಾಚೊ

ವಿಲ್ವಿ ರೆಬಿಂಬಸ್
 ಮರಣ್ : 09-03-2010

ಹಜಾರಾಂನಿ ಕೊಂಕ್ಣಿ ಪದಾಂಚೊ ರಚ್ಚಿ ಕೊಂಕಣ್ ಕೊಗುಳ್ ತುಂ ಶ್ರೀ ವಿಲ್ವಿ ತುಜೆ ವರ್ವಿಂ ಸಬಾರ್ ಉದೆಲೆ ಗಾವ್ಣಿ ಉಗ್ಡಾಸ್ ಕಾಡ್ತಾಂವ್ ತುಜೊ ಸದಾಂ....

-ಏಕ್ ಅಭಿಮಾನಿ

ಉದಯವಾಣಿ, ರಾಕ್ಲೊ, ಉಜ್ವಾಡ್ ಆನಿ ಪೆರ್ ಪತ್ರಾಂಚೆರ್ ಹಾಕೀರಾಕಾಂತ್
ಮರಿಯಾ ಎಡ್ಡೆಟಾಯರ್ MARIA Advertisers
 Since 1994
 2nd Flr, Essel Centre, M.G. Road, Kodialbail, Mangalore - 575 003
 Ph: 2495793 Mob: 9448145793 E-mail:mariadsmsg@gmail.com

90ವ್ಯಾ ಜಲ್ಮಾ ದಿಸಾಚೆ ಉಲ್ಟಾಸ್

ಕಾಸ್ತೀರ್ ಸಿಕ್ವೇರಾ ಫೆರ್ಮಾಯಿ
 04-03-2019

89ವ್ಯಾ ವರ್ಸಾ ಥಾವ್ನ್ 90ವ್ಯಾ ವರ್ಸಾಕ್ ಪಾಯ್ ತೆಂಕಡ್ಲೆ ಹ್ಯಾ ಛಾಲಿ ಸಂದರ್ಭಾರ್ ಸರ್ವೆಸ್ಪರ್ ದೇವ್ ತುಕಾ ತುಡಿಚಿ. ಮತಿಚಿ ಆನಿ ಅತ್ಯಾಚಿ ಛಾಲಿ ಛಲಾಂಚ್ಯಾ ಫಾವೊ ಕರುಂಚಿ. ತುಜ್ಯೆ ಉತರ್ ಪ್ರಾಯೆರ್ ತುಕಾ ಕೊಂತಾಚೆಂ ತಶೆಂ ಬೆತಾಚೆಂ ಬಳ್ ಫಾವೊ ಜಾಂಚಿ ಮಣ್ ಮಾಗ್ತಾಂವ್.

ಉಲ್ಟಾಸ್ ಪಾಯ್ಲೆವ್ನ್ ಬರೆಂ ಮಾಗ್ತಾಕ್
 ಪತಿಣ್: ಶಿಸಿಲಿಯಾ ಸಿಕ್ವೇರಾ; ಭುರ್ಗಿಂ, ನಾತ್ರಾಂ ಆನಿ ಪಣ್ವರಾಂ, ಫೆರ್ಮಾಯಿ.

ಮೊಗಾಚೊ ಉಗ್ಡಾಸ್

ಅಮರ್ ಜಾನ್ಸನ್ ಕೊರೆಯ
 ಜನನ್ : 26-03-2002 ಮರಣ್ : 04-03-2015

ಮಹಿನ್ಯಾಂ ಪಾಟ್ಲ್ಯಾನ್ ಮಹಿನೆ ಉಬುನ್ ಗೆಲಿಂ ವರ್ಸಾಂ ಚಾರ್ ವಾರ್ಯಾ ವೆಗಾನ್ ದೊಳೆ ಸೊಡ್ತಾತ್ ತುಕಾ ಭರ್ತಾತ್ ತೆ ದುಖಾನ್ ಚಿಂತುಂಕ್ ನಾಕಾ ಆಮ್ಕಾಂ ಗ್ರಾಶಿಲಾಂ ಮ್ಹಣ್ ತುಕಾ ಮರ್ಣಾನ್ ಆಮಿ ಚಿಂತುಂಕ್ ನಾತ್ಲೆಂ ಫಡತ್ ಮ್ಹಣ್ ಅಶೆಂ ತುಜ್ಯಾ ಮರ್ಣಾಚೆಂ ದುಖ್ ವರ್ಣುಂಚೆಂ ಕಶೆಂ? ಚಿಂತುನ್ ಸದಾಂಚ್ ಮನ್ ರಡ್ತಾ ಕಾಳಿಜ್ ಆಮ್ಚೆಂ ಖಿಂತಿನ್ ಕಡ್ತಾ ವಿಶ್ವಾಸ್ತಾಂವ್ ಆಸಾಯ್ ಮ್ಹಣ್ ಸಂತೊಸಾನ್ ದೆವಾಚ್ಯೆ ಘರಿಂ ಮಾಗುನ್ ಧಾಡ್ ಸರ್ಗಿಂ ಬೆಸಾಂವಾಂ ತುಜ್ಯಾ ಕುಟ್ಮಾಚೆರ್

ಓ ಮೊಗಾಚಿ ಶೃದ್ಧಾಂಜಲಿ ಅರ್ಪಿತಾತ್ :-
 ಆವಯ್/ಬಾಪುಯ್
 ಲಿನೆಟ್ ಲೋಬೊ/ ಜೆರಾಲ್ಡ್ ಕೊರೆಯ ಆನಿ ಕೊರೆಯ ಕುಟಮ್
 'ಅಮರ್ ಜ್ಯೋತಿ' ಮಡಂತ್ಯಾರ್

FORESTICA
 FOREST WEALTH FOR HEALTH
 ಕಾಳಜಿಯ ಗೂಢಕ ಕರ್ಮ
 ಉದ್ದಾಡೆ ಫಾಟ್ ಜಾಂವೊಂ
 ಅಡಂಬೊ, ಸಗ್ಗಾ ಕುಡಿಚ್ಚಾ
 ವೆವ್ವೆಕ್ ಫಂಚಾಯ್ ದಿಕಾ.
 ಲಿವನಾಚಿ ಶ್ಯಾತಿ ವ್ಹೆದ್ಲಿ ಕರ್ಮ
 ಸ್ಕೂಯಂಕ್ ಭಲಾಯ್ಕಿಪರಿತ್
 ದವದ್ತಾ. ಅಮೂಲ್
 ಪಿಯೊಣ್ಯಾಚ್ಯಾ ಕಾರಣಾಂನಿ
 ಪಾಡ್ ಜಾಲ್ಲ್ಯಾ ಲಿವದಾಕ್
 ಸಾಕ್ಯಾ ಸ್ಥಿತಿಕ್ ಪಾಡ್ತಾ.
**WESTERN GHATS
 PHARMACEUTICALS**
 Ph: 080 - 28437439, 28437832

ಜಲ್ಮಾ ದಿನಾಚೆ ಉಲ್ಲಾಸ

 ಉದಲಾ ಆಜ್ ಭಾಗಿ ದಿವಸ್
 ಬಾಬಾ ತುಜೊ ಜಲ್ಮಾ ದೀಸ್
 ಮೋಗ್ ಫುಲಾಂ ತುರ್ಯಾನಿ ವಿಣುನ್
 ಗಾಯ್ತಾಂವ್ ಉಲ್ಲಾಸ್ ರಾಸ್ ರಾಸ್
 ಭಲಾಯ್ಕಿಭರಿತ್ ತುಜೆ ಜಣೆ
 ದಿಲ್ಲ್ಯಾ ದೆವಾಕ್ ಆಮಿ ರುಣೆಂ
 ಶಾಂತ್ ಸಮಾಧಾನ್, ಕುರ್ಪೆ ಬೆಸಾಂವ್
 ಆಶುಂ ಸದಾಂ ಆಮಿ ಮಾಗ್ತಾಂವ್
ಫೆಲಿಕ್ಸ್ ಮಸ್ಕರೇನ್ವಸ್
 ಜನನ್ : 03-03-1932
 ಉಲ್ಲಾಸ್ ಪಾಟಯ್ತಾತ್
ಮಸ್ಕರೇನ್ವಸ್ ಕುಟುಂಬ - ವಿಟಾ

DON BOSCO SCHOOL
 INTERNATIONAL GROUP OF SCHOOLS
 State Board : Kelmbet - Bola (ಡೋನ್ ಬೊಸ್ಕೊ ಇನ್ಸ್ತೀಟ್ - ಬೆಲ್ಜೆಕ್)
 CBSE BOARD : Trasi (ಡೋನ್ ಬೊಸ್ಕೊ ಇನ್ಸ್ತೀಟ್ - ತ್ರಾಸಿ)
ADMISSIONS FOR BOARDING / HOSTEL
 6ವಿ, 7ವಿ, 8ವಿ, 9ವಿ ಆನಿ 10ವೆ ಕ್ಲಾಶಿಚ್ಯಾ ಚೆಕ್ಯಾಂ ಖಾತಿರ್
 ತುಮ್ಮಾ ಭುರ್ಗ್ಯಾಂಕ್ ಫಾವೊ ತೆಂ ವಾತಾವರ್ಣ್, ಬರೆಂ ಇನ್ಸ್ತೀಟ್, ರಾಂವ್ಹಿ
 ವ್ಯವಸ್ಥಾ, ಶಿಕ್ಷಾಂತ್ ತಶೆಂ ಖೆಳಾಂತ್ ಪ್ರಗತಿ ಜೊಡುಂಕ್ ಅಪ್ಕಾಸ್, ಸಂಗೀತ್
 ವಾಜಾಂತ್ ಶಿಕುಂಕ್ ತಶೆಂಚ್ ವಿವಿಧ್ ಚಟುವಟಿಕಾಂನಿ ಭಾಗ್ ಘೆಂವ್ಕ್
 ಅಪ್ಕಾಸ್. ಹೆಂ ಸಕ್ಡ್ ಅಂತರಾಷ್ಟ್ರೀಯ್ ಪಾಂವ್ಚ್ಯಾಚ್ಯಾ ಡೋನ್ ಬೊಸ್ಕೊ
 ಯಾಜಕಾಂನಿ ಚಲೊಂವ್ಚ್ಯಾ ಇನ್ಸ್ತೀಲಾಂಚಿ ವಿಶೇಷತಾ.
 ಯುವಜನಾಂಕ್ ಏಕ್ ಬರೊ ಕ್ರಿಸ್ತಾಂವ್ ಆನಿ
 ಉತ್ತಮ್ ನಾಗರಿಕ್ ಕರ್ಚೊ ಆಮ್ಚೊ ಧ್ಯೇಯ್.
ಘಳಾಯ್ ಕರಿನಾಕಾತ್.....
State Board School/Boarding : 9448824537, 9481551014
 Superior : Fr. Anand Noronha sdb
CBSE Board School/Boarding :
 Superior : Fr. Leo Pereira sdb - (M) 9902774301, (O) 9900870830
 Principal : Fr. Maxim D'Souza sdb

ಇಸ್ರಾಯೆಲಾಕ್ ತುರ್ತಾನ್ ಜಾಯ್ ಪಡ್ಲ್ಯಾತ್...
 • ಬರೊ ದೇಶ • ಬರೊ ಸಾಂಬಾಳ್
 • ಬರೊ ಘಡಾರ್

ಇಸ್ರಾಯೆಲಾಚ್ಯಾ ಪವಿತ್ರ ಜಾಗ್ಯಾಂಕ್ ಯಾತ್ರಿಕ್ ಪಯ್ಣಿಯೆ ಆಮಿ ಮಾಂಡುನ್ ಹಾಡ್ತಾಂವ್.

ಆಮ್ಚಿ ವಿಶೇಷತಾ:

- HOME NURSES/CARE GIVERS (M/F) - 100 No's (B.Sc / GNM / ANM Fresher / Experience)
- Arabic Care Givers (M/F) - 50 No's
- Care Givers CUM Driver - 25 No's

Salary Rs. 75,000/- to 1,00,000/- per month
 + Free Food + Free Accommodation + Day Leave with Weekly Allowance + Other Benefits

For further details please contact our below addresses

FERNANDES & ASSOCIATES | A UNIT OF FERNANDES GROUP

MUMBAI:
 Office No 1401, Ashok Heights, Old Nagar Das Road, Andheri East, Mumbai - 400069, Opposite Saraswati Tower, Near N D Gupta School, Gudawali. Ph: 9619394971 / 9619354472 / 9619340373 / 9669652374

MANGALORE:
 Marcella Castle, Hotel Mangala Lane, Silva Cross Rd, Valencia, Ph: 9686675464 / 65

HONNAVAR: Sathya Sai Darshan Bldg, 1st floor, Above Corporation Bank ATM, PH: 08387 220588 / 220578
UDUPI: G/13, Super Bazar, K.M. Marg. Ph: 0820-4290284
SHIRVA: Sarvotham, Near Bust Stand Ph: 9686675469

mangalore@fernandesgroup.com
www.fernandesgroup.com

FOR DOMESTIC & INTERNATIONAL AIR TICKETS CONTACT US. | HOLY LAND TOURS FOR ISRAEL CONTACT US

RAKNO ರಾಕೊ
 Postal Regd No. MNG/122/2018-20
 RNI 3660/1957
 Licenced to Post without prepayment
 Licence No. SK/WPP/MNG/94/2018-20

If not delivered Please return to:
THE MANAGER, Raknno Weekly
 Mangaluru - 575 003
 Phone: 2422426, 2444118
 Email: raknno@gmail.com
 Website: www.raknno.com